



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

|           |   |           |
|-----------|---|-----------|
| ಸಂಪುಟ ೧೪೭ | ಬೆಂಗಳೂರು, ಗುರುವಾರ, ಜೂನ್ ೧೪, ೨೦೧೨ (ಜೈಷ್ಠ ೨೪, ಶಕ ವರ್ಷ ೧೯೩೪) | ಸಂಚಿಕೆ ೨೪ |
|-----------|---|-----------|

## ಭಾಗ-೨

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ  
ಸಂಬಂಧಿಸಿದ ಅಧಿಸೂಚನೆಗಳು

### COMMERCIAL TAXES DEPARTMENT

#### PROCEEDINGS OF THE COMMISSIONER OF COMMERCIAL TAXES (KARNATAKA), BANGALORE- CLARIFICATION UNDER SECTION 59 (4) OF THE KARNATAKA VALUE ADDED TAX ACT-2003.

**Sub:** KVAT Act, 2003-Clarification under Section 59(4) on 'Earth moving equipments and it spares & accessories'-reg.

**Ref:** Application dated. 06-03-2012 of M/s. Associated Company of Engineers, New Mangalore. TIN 29110099910.

In the application cited above of M/s. Associated Company of Engineers, Plot No. 159A, Baikampady Industrial Area, New Mangalore-575010 has sought clarification regarding rate of tax applicable on 'Earth moving equipments and it spares & accessories'.

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

#### CLARIFICATION NO. CLR. CR. 236/11-12, DATED 15-05-2012.

It is clarified that as per entry 10 of Notification No. FD 316 CSL 2005(1) dated : 05-08-2005, "Earth moving machinery and their parts and accessories" are liable to tax at 5% of the Karnataka Value Added Tax Act, 2003.

**PRADEEP SINGH KHAROLA**

Commissioner of Commercial Taxes,  
(Karnataka), Bangalore.

P.R. 724

(೩೫೬೦)

**COMMERCIAL TAXES DEPARTMENT****PROCEEDINGS OF THE COMMISSIONER OF COMMERCIAL TAXES (KARNATAKA), BANGALORE-  
CLARIFICATION UNDER SECTION 59 (4) OF THE KARNATAKA VALUE ADDED TAX ACT-2003.**

**Sub:** KVAT Act, 2003-Clarification under Section 59(4) regarding the rate of tax applicable on certain goods-reg.

**Ref:** Application dated. 30-01-2012 of M/s. Bara Bazaar, Bangalore-560021.  
TIN 29210017017..

In the application cited above of M/s. Bara Bazaar, No. 81, Rear Entrance, 4<sup>th</sup> Cross, 7<sup>th</sup> Main Ramamurthy Main Road, Srirampuram, Bangalore-560021. has sought clarification regarding rate of tax applicable on certain commodities.

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

**CLARIFICATION NO. CLR. CR. 212/11-12, DATED 18-05-2012.**

It is hereby clarified that the rates of tax applicable on the following goods are as indicated under.

| Sl. No. | Goods                                   | Rate of tax   |
|---------|---|---|
| 1       | Saffron                                 | 5% under entry 89 of the Third Schedule to the KVAT Act, 2003 |
| 2       | Jasmine Rice (Ready to eat)             | 14% under Section 4(1) (b) of the KVAT Act, 2003              |
| 3       | Rice Stick                              | 14% under Section 4(1) (b) of the KVAT Act, 2003              |
| 4       | Rice paper (Ready to eat)               | 14% under Section 4(1) (b) of the KVAT Act, 2003              |
| 5       | Ready to drink ice tea/cold coffee      | 14% under Section 4(1) (b) of the KVAT Act,                   |
| 6       | Ready to use Soup                       | 14% under Section 4(1) (b) of the KVAT Act,                   |
| 7       | Coconut Milk                            | 14% under Section 4(1) (b) of the KVAT Act,                   |
| 8       | Salad dressing (use by mixing in salad) | 14% under Section 4(1) (b) of the KVAT Act, 2003              |
| 9       | Mayonnaise                              | 14% under Section 4(1) (b) of the KVAT Act, 2003              |
| 10      | Non Dairy creamer                       | 14% under Section 4(1) (b) of the KVAT Act, 2003              |
| 11      | Chocolate hazelnut Spread               | 14% under Section 4(1) (b) of the KVAT Act, 2003              |

**PRADEEP SINGH KHAROLA**

Commissioner of Commercial Taxes,  
In Karnataka Bangalore.

P.R. 725

**COMMERCIAL TAXES DEPARTMENT****PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-  
CLARIFICATION UNDER SECTION 59 (4) OF THE KARNATAKA VALUE ADDED TAX ACT-2003.**

**Sub:** KVAT Act, 2003-Clarification under Section 59(4) on deduction of tax at source for works contract-reg.

**Ref:** Application dated. 13-01-2012 of M/s. SNC power Corporation (P) Ltd., Bangalore. TIN 29070482888.

The registered dealer under Act, of M/s. SNC Power Corporation (P) Ltd., ``SNC House'', No. 7, 4<sup>th</sup> Floor, Residency Road, Bangalore-560 025 has sought clarification regarding the deduction of Karnataka Value Added Tax at source in the case of works contract.

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

**CLARIFICATION NO. CLR. CR. 221/11-12, DATED 11-05-2012.**

It is clarified that ``VAT at the rate of 4% has to be deducted at source on the total consideration as per Notification No. FD 116 CSL 2006(13) dated 31-03-2006, if the contractor is registered under the scheme of Composition of tax under section 15 of the KVAT Act, 2003''

**PRADEEP SINGH KHAROLA**

Commissioner of Commercial Taxes,  
In Karnataka, Bangalore.

P.R. 726

**OFFICE OF THE ACCT, LVO-195, MYSORE**

**Notification Authority Under Rule 6(1) of the CST \*(Karnataka) Rules, 1957**

By virtue of the provisions of Rule 12(2) of the CST (R & T) Rules 1957, it is hereby notified for general information that the declarations in Form-C shown below is declared to be lost in custody of selling dealer and also be invalid.

| Sl. No. | Number (including code No.) of declaration form lost/destroyed/stolen | Name & Address of the dealer to whom declaration form/s is/are issued by the department with date of `C' forms issued. | Registration certificate No. of the dealer under CST Act, 1956 | The address of the dealer to whom the declaration/s is/are sent                                | Date of issue of Forms by the dealer | Whether lost/ stolen/ destroyed | Remarks         |
|---------|---|--|--|--|--------------------------------------|---------------------------------|-----------------|
| 1       | 2   | 3  | 4  | 5  | 6                                    | 7                               | 8               |
| 1       | TCK 2833279   | M/s. L.G. Balakrishna and Bros Ltd. No. 306, Site No. 24, IIIrd Stage, Industrial Suburb, Mysore. TIN 29260019581      | 29260019581  | M/s. Rydon industries Pvt. Limited, 10, Avarampalyam Road, Peelamedu post, Coimbatore 6410004. | 18-06-2007                           | Lost                            | Rs. 8140174.97  |
| 1       | TCK 2833289   | M/s. L.G. Balakrishna and Bros Ltd. No. 306, Site No. 24, IIIrd Stage, Industrial Suburb, Mysore. TIN 29260019581      | 29260019581  | M/s. Rydon industries Pvt. Limited, 10, Avarampalyam Road, Peelamedu post, Coimbatore 6410004. | 18-06-2007                           | Lost                            | Rs. 13044107.94 |

Asst. Commissioner of Commercial Taxes,  
L.V.O. 195, Mysore-570 024

**PROCEEDINGS OF THE ASSISTANT COMMISSIONER OF COMMERCIAL TAXES****LOCAL VAT OFFICE-195, SHESHADRI BUILDING, DEWANS ROAD,****MYSORE, DATED : 17/05/2012**

Present : M. Rajendra Kumar,  
Asst. Commr. of Comml. Taxes,  
LVO-195, Mysore.

**Sub:** Loss of one C-Form in the case of M/s. L. G. Balakrishna and Bros. Ltd.  
No. 306, Site No. 24, III<sup>rd</sup> Stage, Industrial Suburb, Mysore. TIN 29260019581.

**Ref:** Letter of M/s. L. G. Balakrishna and Bros. Ltd., Dated : 29-02-2012 & 23-04-2012.

**Preamble :**

M/s. L. G. Balakrishna and Bros. Ltd. No. 306, Site No. 24, III<sup>rd</sup> Stage, Industrial Suburb, Mysore. is a registered dealer borne on the files of this office bearing TIN-29260019581 The dealer in his letter cited at reference above has intimated that the C-Form bearing No. TCK 2833279 and TCK 2833289 amounting Rs. 81,40,174.97 and Rs. 1,30,44,107.94 respectively issued to L.G. Balakrishna and Bros. Ltd. No. 306, Site No. 24, III<sup>rd</sup> Stage Industrial Suburb, Mysore TIN 29260019581 have been lost in the custody of selling dealer i.e. M/s. Rydon industries Pvt. Limited, No. 10m Avarampalyam Road, Peelamedu post, Coimbatore 6410004 Accordingly, the selling dealer M/s. Rydon industries Pvt. Limited, No. 10, Avarampalyam Road, Peelamedu post, Coimbatore 6410004 have made complaint to the Govt. as laid down under Rule 12(2) of the CST Act, 1956 and also produced paper cuttings for having published in local paper and requested M/s. L. G. Balakrishna and Bros. Ltd. No. 306, Site No. 24, III<sup>rd</sup> Stage, Industrial Suburb, Mysore to issue duplicate 'C' forms Based on this, the purchasing dealer requested this office to issue duplicate C-Form and also requested to treat the above lost C-Form as invalid. Hence this order.

**ORDER No. ACCT/LVO-195/CR-1/2011-12, DATED 17-05-2012.**

In view of the circumstances as explained above, the C-Form bearing No. TCK 2833279 and TCK 2833289 amounting Rs. 81,40,174.97 and Rs. 1,30,44,107.94 respectively issued to M/s. Rydon industries Pvt. Limited, No. 10, Avarampalyam Road, Peelamedu post, Coimbatore 6410004 by M/s. L. G. Balakrishna and Bros. Ltd. No. 306, Site No. 24 III<sup>rd</sup> Stage Industrial Suburb, Mysore. TIN 29260019581 has been treated as invalid with immediate effect.

Asst. Commissioner of Commercial Taxes,  
L.V.O. 195, Mysore-570 024

**P.R. 729**

**ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಯವರ ಕಛೇರಿ, ಮಣಿಪಾಲ, ಉಡುಪಿ**

**ಪ್ರಕಟಣೆ**

**ಸಂಖ್ಯೆ : ಬಿಸಿಎಂಉ : ಹಿವಕಾತಶಿವೇ : ಸಿಆರ್ : 9 : 2012, ದಿನಾಂಕ : 21ನೇ ಮೇ 2012**

**ವಿಷಯ :** ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಕುರಿತು.

**ಓದಲಾಗಿದೆ :** (1) ಸರ್ಕಾರಿ ಆದೇಶ ಸಂಖ್ಯೆ : ಎಸ್‌ಡಬ್ಲ್ಯೂಎಲ್ 68 : ಎಸ್‌ಇಡಬ್ಲ್ಯೂ 89, ದಿನಾಂಕ 02-11-1990.  
(2) ಸರ್ಕಾರಿ ಆದೇಶ ಸಂಖ್ಯೆ : ಸಕಇ : 446 : ಬಿಎಂಎಸ್ : 2005, ದಿನಾಂಕ : 01-11-2005.

2012-13ನೇ ಸಾಲಿಗೆ ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಜಿಲ್ಲೆಯ ಅರ್ಹ ಮತ್ತು ಆಸಕ್ತ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಈ ಕಛೇರಿಯಿಂದ ಕಛೇರಿ ಕೆಲಸದ ಸಮಯದಲ್ಲಿ ಪಡೆದುಕೊಳ್ಳಬಹುದು.

1. ಅರ್ಜಿ ಸಲ್ಲಿಸುವ ಕಾನೂನು ಪದವೀಧರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, ಮತ್ತು 3ಬಿ ಗಳಿಗೆ ಸೇರಿದವರಾಗಿರಬೇಕು, ಪ್ರವರ್ಗ 1ನ್ನು ಹೊರತುಪಡಿಸಿ ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿ ಪೋಷಕರು ಕುಟುಂಬದ ವಾರ್ಷಿಕ ಆದಾಯವು ರೂ. 15,000/-ಗಳ ಮಿತಿಯಲ್ಲಿರಬೇಕು.
  2. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಹಿಂದಿನ ಎರಡು ವರ್ಷಗಳೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  3. ಹಿಂದುಳಿದ ವರ್ಗಗಳ ಪ್ರವರ್ಗ-2ಎ, 3ಎ, ಮತ್ತು 3ಬಿ, ಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ 30 ವರ್ಷಗಳ ವಯೋಮಿತಿಯಲ್ಲಿ ಇರಬೇಕು. ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳು ಗರಿಷ್ಠ 31 ವರ್ಷಗಳ ವಯೋಮಿತಿಯೊಳಗಿರಬೇಕು.
  4. ಅಭ್ಯರ್ಥಿಗಳು ತಮ್ಮ ಹೆಸರನ್ನು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿರುಬೇಕು.
  5. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅನುಭವಿ ಹಾಗೂ ನುರಿತ ವಕೀಲರ ಅಧೀನದಲ್ಲಿ ವಕೀಲಿ ವೃತ್ತಿಯಲ್ಲಿ ತರಬೇತಿ ಕೊಡಿಸಿ ನಾಲ್ಕು ವರ್ಷಗಳ ವರೆಗೆ ಮಾಹೆಯಾನ ರೂ. 1,000/-ಗಳಂತೆ ಶಿಷ್ಯವೇತನ ನೀಡಲಾಗುವುದು.
  6. ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಪಡೆದು ಸಂಪೂರ್ಣವಾಗಿ ಭರ್ತಿಮಾಡಿ ಕಾನೂನು ಪದವಿಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ದೃಢೀಕೃತ ಪ್ರತಿಗಳು, ಬಾರ್ ಕೌನ್ಸಿಲ್ ನೋಂದಾವಣೆ ಪತ್ರದ ಪ್ರತಿ ಮತ್ತು ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಸಲ್ಲಿಸಬೇಕು.
  7. ಅರ್ಜಿಗಳನ್ನು ಅವಶ್ಯವಿರುವ ದಾಖಲಾತಿಗಳೊಡನೆ ದಿನಾಂಕ : 30-06-2012 ರೊಳಗೆ ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಜಿಲ್ಲಾ ಕಛೇರಿಗಳ ಸಂಕೀರ್ಣ, ರಜತಾದ್ರಿ, "ಬಿ" ಬ್ಲಾಕ್, 2ನೇ ಮಹಡಿ, ಮಣಿಪಾಲ ಉಡುಪಿ, ಇವರಿಗೆ ಸಲ್ಲಿಸಬೇಕು.
  8. ನಿಗದಿತ ದಿನಾಂಕದ ನಂತರ ಬರುವ ಮತ್ತು ಅಪೂರ್ಣವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
- ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಮಣಿಪಾಲ, ಉಡುಪಿ, ಇವರನ್ನು ಸಂಪರ್ಕಿಸಬಹುದು. (ದೂರವಾಣಿ ಸಂಖ್ಯೆ : 0820-2574881)

ಜಿಲ್ಲಾಧಿಕಾರಿ,

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ,  
ಉಡುಪಿ.

**ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಯವರ ಕಛೇರಿ, ಉಡುಪಿ**

**ಪ್ರಕಟಣೆ**

**ಸಂಖ್ಯೆ : ಬಿಸಿಎಂಉ : ಅ.ಸಂಕಾ.ತ.ಶೀ.ವೆ. : ಸಿಆರ್ : 10 : 2012-13, ದಿನಾಂಕ : 21ನೇ ಮೇ 2012**

**ವಿಷಯ :** ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸುವ ಕುರಿತು.

**ಓದಲಾಗಿದೆ :** (1) ಸರ್ಕಾರಿ ಆದೇಶ ಸಂಖ್ಯೆ : ಎಸ್‌ಡಬ್ಲ್ಯೂಎಲ್ 68 : ಎಸ್‌ಇಡಬ್ಲ್ಯೂ 89, ದಿನಾಂಕ 02-11-1990.  
(2) ಸರ್ಕಾರಿ ಆದೇಶ ಸಂಖ್ಯೆ : ಸಕಇ : 446 : ಬಿಎಂಎಸ್ : 2005, ದಿನಾಂಕ : 01-11-2005.

2012-13ನೇ ಸಾಲಿಗೆ ಅಲ್ಪಸಂಖ್ಯಾತರ ವರ್ಗಗಳಿಗೆ ಸೇರಿದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು ಮತ್ತು ಸಿಕ್ಕರು) ಕಾನೂನು ಪದವೀಧರರಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಿ ಶಿಷ್ಯವೇತನ ಮಂಜೂರು ಮಾಡಲು ಜಿಲ್ಲೆಯ ಅರ್ಹ ಮತ್ತು ಆಸಕ್ತ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಈ ಕಛೇರಿಯಿಂದ ಕಛೇರಿ ಕೆಲಸದ ಸಮಯದಲ್ಲಿ ಪಡೆದುಕೊಳ್ಳಬಹುದು.

1. ಅರ್ಜಿ ಸಲ್ಲಿಸುವ ಕಾನೂನು ಪದವೀಧರರು ಅಲ್ಪಸಂಖ್ಯಾತರ ಸಮುದಾಯಕ್ಕೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು ಮತ್ತು ಸಿಕ್ಕರು) ಸೇರಿದವರಾಗಿರಬೇಕು, ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ರೂ. 15,000/-ಗಳ ಮಿತಿಯಲ್ಲಿರಬೇಕು.
2. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಿಂದ ಹಿಂದಿನ ಎರಡು ವರ್ಷಗಳೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
3. ಅಭ್ಯರ್ಥಿಗಳು ತಮ್ಮ ಹೆಸರನ್ನು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿರುಬೇಕು.
4. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ 30 ವರ್ಷಗಳ ವಯೋಮಿತಿಯಲ್ಲಿ ಇರಬೇಕು.

5. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅನುಭವಿ ಹಾಗೂ ನುರಿತ ವಕೀಲರ ಅಧೀನದಲ್ಲಿ ವಕೀಲಿ ವೃತ್ತಿಯಲ್ಲಿ ತರಬೇತಿ ಕೊಡಿಸಿ ನಾಲ್ಕು ವರ್ಷಗಳ ವರೆಗೆ ಮಾಹೆಯಾನ ರೂ. 1,000/-ಗಳಂತೆ ಶಿಷ್ಯವೇತನ ನೀಡಲಾಗುವುದು.

6. ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಯನ್ನು ಪಡೆದು ಸಂಪೂರ್ಣವಾಗಿ ಭರ್ತಿಮಾಡಿ ಕಾನೂನು ಪದವಿಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿಗಳ ದೃಢೀಕೃತ ಪ್ರತಿಗಳು, ಬಾರ್ ಕೌನ್ಸಿಲ್ ನೋಂದಾವಣೆ ಪತ್ರದ ಪ್ರತಿ, ಮತ್ತು ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಸಲ್ಲಿಸಬೇಕು.

7. ಅರ್ಜಿಗಳನ್ನು ಅವಶ್ಯವಿರುವ ದಾಖಲಾತಿಗಳೊಡನೆ ದಿನಾಂಕ : 30-06-2012 ರೊಳಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಜಿಲ್ಲಾ ಕಛೇರಿಗಳ ಸಂಕೀರ್ಣ, ರಜತಾದ್ರಿ, "ಬಿ" ಬ್ಲಾಕ್, 2ನೇ ಮಹಡಿ, ಮಣಿಪಾಲ ಉಡುಪಿ, ಇವರಿಗೆ ಸಲ್ಲಿಸಬೇಕು.

8. ನಿಗದಿತ ದಿನಾಂಕದ ನಂತರ ಬರುವ ಮತ್ತು ಅಪೂರ್ಣವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಜಿಲ್ಲಾ ಕಛೇರಿಗಳ ಸಂಕೀರ್ಣ, ರಜತಾದ್ರಿ, "ಬಿ" ಬ್ಲಾಕ್, 2ನೇ ಮಹಡಿ, ಮಣಿಪಾಲ ಉಡುಪಿ, ಇವರನ್ನು ಸಂಪರ್ಕಿಸಬಹುದು. (ದೂರವಾಣಿ ಸಂಖ್ಯೆ : 0820-2574881)

ಜಿಲ್ಲಾಧಿಕಾರಿ,

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ,  
ಉಡುಪಿ.

ಪಿ.ಆರ್. 742

### COMMERCIAL TAXES DEPARTMENT

#### PROCEEDINGS OF THE COMMISSIONER OF COMMERCIAL TAXES, (KARNATAKA), BANGALORE- CLARIFICATION UNDER SECTION 59 (4) OF THE KARNATAKA VALUE ADDED TAX ACT-2003.

**Sub:** KVAT Act, 2003-Clarification under Section 59(4) on the rate of tax applicable on spares of electrical starters.

**Ref:** Application dated. 18-07-2011 of M/s. Vagale Electrical Industries,  
Bangalore-560 053 TIN 29910138755.

In the application cited above, M/s. Vagale Electrical Industries, Behind K.V.Temple, Near Balepet Circle, Bangalore-560 053 stating that the companies like L & T, Siemens etc. have been collecting 5% tax on spares whereas the petitioner is collecting 14% tax on the same products, has therefore sought clarification regarding the correct rate of tax applicable on spares of electrical starters.

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

#### CLARIFICATION No. CLR. CR. 92/2011-12, DATED 21-05-2012.

It is clarified that the parts of motor starters for AC and DC motors covered by CET heading 85.38 as per section 4(1)(b) of the Act are liable to tax at 14%.

**PRADEEP SINGH KHAROLA**

Commissioner of Commercial Taxes,  
in Karnataka, Bangalore.

P.R. 743

### COMMERCIAL TAXES DEPARTMENT

#### PROCEEDINGS OF THE COMMISSIONER OF COMMERCIAL TAXES, (KARNATAKA), BANGALORE- CLARIFICATION UNDER SECTION 59 (4) OF THE KARNATAKA VALUE ADDED TAX ACT-2003.

**Sub:** KVAT Act, 2003-Clarification under Section 59(4) on 'De-oiled rice bran'-reg.

**Ref:** Application dated. 28-02-2012 of M/s Goyal & Co., Bangalore. TIN 29640380482.

The registered dealer under the Act, of M/s. Goyal & Co., No. 599, 1<sup>st</sup> Floors, 12<sup>th</sup> 'A' Cross, 8<sup>th</sup> Main, 2<sup>nd</sup> Phase, J. P. Nagar, Bangalore-560078 has sought clarification regarding the rate of tax applicable on 'DE-oiled Rice bran' from 2005-06 to Till date.

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

**CLARIFICATION NO. CLR. CR. 231/2011-12, DATED 21-05-2012.**

It is clarified that as per entry 8 of First Schedule from 01-04 2005 to 06-06-2005 and under entry 5 of the said Schedule from 07-06-2005 onwards 'De-oiled rice bran' is exempted from tax under Karnataka Value Added Tax Act, 2003.

**PRADEEP SINGH KHAROLA**

Commissioner of Commercial Taxes,  
(Karnataka), Bangalore.

**P.R. 744**

**ಸಹಾಯಕ ಕಾರ್ಮಿಕ ಆಯುಕ್ತರ ಹಾಗೂ ಉಪಧನ ಪಾವತಿ ಕಾಯ್ದೆಯಡಿ ನಿಯಂತ್ರಣಾಧಿಕಾರಿಯವರ ನ್ಯಾಯಾಲಯ,**

**ವಿಭಾಗ-4, ಬೆಂಗಳೂರು**

**ಪ್ರಕಟಣೆ**

**ಸಂಖ್ಯೆ : ಪಿಜಿಎ/ಸಿಆರ್-21/2012-2013.**

**ಅರ್ಜಿದಾರರು**

**ಪ್ರತಿವಾದಿಗಳು**

ಶ್ರೀಮತಿ ವೆಂಕಟಮ್ಮ,  
ಕೋಂ ಲೇಟ್ ಆರ್. ಗಟ್ಟಪ್ಪ,  
ಎಸ್. ತಿಮ್ಮಸಂದ್ರ, ಸಮಂದೂರು ಪೋಸ್ಟ್,  
ಆನೇಕಲ್ ತಾಲ್ಲೂಕು, ಬೆಂಗಳೂರು.

ದಿ ಚೀಫ್ ಟ್ರಾಫಿಕ್ ಮ್ಯಾನೇಜರ್,  
ಬಿ.ಎಂ.ಟಿ.ಸಿ. ಸೆಂಟ್ರಲ್ ಆಫೀಸ್,  
ಶಾಂತಿನಗರ, ಬೆಂಗಳೂರು-560 027

ಈ ಮೂಲಕ ಸಾರ್ವಜನಿಕರಿಗೆ ಹಾಗೂ ಸಂಬಂಧಪಟ್ಟವರಿಗೆ ತಿಳಿಯಪಡಿಸುವುದೇನೆಂದರೆ, ಮೇಲ್ಕಂಡ ಅರ್ಜಿದಾರರು ಈ ಪ್ರಾಧಿಕಾರದ ನ್ಯಾಯಾಲಯದಲ್ಲಿ ದಿನಾಂಕ : 23-05-2012 ರಂದು ಉಪಧನ ಪಾವತಿ ಕಾಯ್ದೆ-1972 ಹಾಗೂ ಅದರಡಿಯ ಕರ್ನಾಟಕ ನಿಯಮಾವಳಿಗಳು-1973ರಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಸದರಿ ಅರ್ಜಿಯಲ್ಲಿ ತಮ್ಮ ಪತಿಯವರಾದ ದಿವಂಗತ ಆರ್. ಗಟ್ಟಪ್ಪ ಇವರು ಮರಣ ಹೊಂದಿದ್ದು, ಇವರ ಪರವಾಗಿ ಪ್ರಕರಣವನ್ನು ನಡೆಸಲು ಅವಕಾಶ ನೀಡಬೇಕೆಂದು ಕೋರಿರುತ್ತಾರೆ.

ಸದರಿ ಪ್ರಕರಣದ ವಿಚಾರಣೆಯು ಈ ನ್ಯಾಯಾಲಯದಲ್ಲಿ ಪ್ರಸಕ್ತದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಆದೇಶ ಹೊರಡಿಸಬೇಕಾಗಿರುವುದರಿಂದ, ಮೇಲೆ ಸೂಚಿಸಿರುವ ಪ್ರಕರಣದಲ್ಲಿ ಅರ್ಜಿದಾರರನು ಹೊರುತುಪಡಿಸಿ, ಬೇರೆ ಯಾರಾದರೂ ಸದರಿ ಕಾರ್ಮಿಕರಿಗೆ ಸಂಬಂಧಿಸಿದ ಶಾಸನಬದ್ಧ ವಾರಸುದಾರರು/ಜೀವಂತ ಕುಟುಂಬ ಸದಸ್ಯರು ಎಂದು ಪರಿಗಣಿಸಲು ಪ್ರಾರ್ಥಿಸುವುದಾದಲ್ಲಿ, ಅಂತಹವರು ಈ ಪ್ರಕಟಣೆಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದ ಮೂವತ್ತು (30) ದಿನಗಳೊಳಗಾಗಿ ತಮ್ಮ ಲಿಖಿತ ಆಕ್ಷೇಪಣೆಗಳನ್ನು, ಸಕ್ಷಮ ಪ್ರಾಧಿಕಾರದಿಂದ ಪಡೆದ ಸೂಕ್ತ ಮೂಲ ದಾಖಲೆಗಳು ಹಾಗೂ ಇತರೆ ಸಾಕ್ಷ್ಯಾಧಾರಗಳೊಂದಿಗೆ, ಈ ಪ್ರಾಧಿಕಾರದ ನ್ಯಾಯಾಲಯಕ್ಕೆ ಸಲ್ಲಿಸತಕ್ಕದ್ದೆಂದು ಈ ಮೂಲಕ ಸೂಚಿಸಲಾಗಿದೆ.

ಈ ರಾಜ್ಯಪತ್ರದಲ್ಲಿ ವಿಧಿಸಿರುವ ಮೇಲ್ಕಂಡ ಅವಧಿ ಮೀರಿ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.

**ಡಾ|| ಶ್ರೀಪಾದ ಎಸ್. ಬಿ.**

ಸಹಾಯಕ ಕಾರ್ಮಿಕ ಆಯುಕ್ತರು ಮತ್ತು ನಿಯಂತ್ರಣಾಧಿಕಾರಿಗಳು,  
ಉಪಧನ ಪಾವತಿ ಕಾಯ್ದೆ, ವಿಭಾಗ-4, ಬೆಂಗಳೂರು.

**ಪಿ.ಆರ್. 745**

**ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದ.ಕ. ಉಪವಿಭಾಗ-1,  
ಬೆಂದೂರ್‌ವೆಲ್, ಕಂಕನಾಡಿ, ಮಂಗಳೂರು -ಇವರ ನ್ಯಾಯಾಲಯ  
ಸಂಖ್ಯೆ: ಡಬ್ಲ್ಯುಸಿಎ/ಸಿಆರ್-08/2012ಎಫ್**

| ಅರ್ಜಿದಾರರು:  | ವಿರುದ್ಧ | ಪ್ರತಿವಾದಿಗಳು  |
|--|---------|---|
| 1. ಶ್ರೀ. ಬೋಳಾ ಸಿಂಗ್<br>ಬಿನ್: ಲಕ್ಷ್ಮಣ ಸಿಂಗ್   |         | 1. ಲಾರೆನ್ಸ್ & ಟರ್ನರ್ ಲಿ.<br>ಹೈಡ್ರೋಕಾರ್ಬನ್ ಕನ್‌ಸ್ಟ್ರಕ್ಷನ್ & ಪ್ರೈವೆಟ್ ಲೈಮ್ಸ್,<br>10 ಸಿ.ಎಲ್ ಪೆಟ್ರೋಲ್ ಪಂಪ್ ಖಾನ,<br>ಬಿ.ಎ.ಎಸ್.ಎಫ್ ಬಳಿ, ಸುರತ್ಕಲ್, ಮಂಗಳೂರು-14 |
| 2. ಶ್ರೀಮತಿ ಶಾಹಿಲ್ ದೇವಿ<br>ಕೋ: ಬೋಳಾ ಸಿಂಗ್<br>ವಾಸ: ಬೋದಿ ಗ್ರಾಮ, ಮುರೂವರ್ ಜಿಲ್ಲೆ, ಬಿಹಾರ<br>ರಾಜ್ಯ. |         | 2. ಎಂ.ಆರ್.ಪಿ.ಎಲ್, 3ನೇ ಫೇಸ್, ಕನ್‌ಸ್ಟ್ರಕ್ಷನ್, ಪಿ.ಇ.ಸಿ.<br>ಪ್ಲಾಂಟ್, ಕಲಾವರ್ ಗ್ರಾಮ, ಮಂಗಳೂರು.   |

**ಅಧಿಸೂಚನೆ**

ಅರ್ಜಿದಾರರಾದ / ಶ್ರೀ ಬೋಳಾ ಸಿಂಗ್ ಮತ್ತು ಶ್ರೀಮತಿ ಶಾಹಿಲ್ ದೇವಿ ಇವರು ತಮ್ಮ ಮಗನಾದ ದಿವಂಗತ ಶ್ರೀ ಪಿಂಟೋ ಕುಮಾರ್ ಇವರು 1ನೇ ಪ್ರತಿವಾದಿಗಳಾದ, ಮೆ: ಲಾರೆನ್ಸ್ & ಟರ್ನರ್ ಲಿ., ಹೈಡ್ರೋಕಾರ್ಬನ್ ಕನ್‌ಸ್ಟ್ರಕ್ಷನ್ ಲಿ, ಸುರತ್ಕಲ್, ಮಂಗಳೂರು-14. ಇವರಲ್ಲಿ ಕೆಲಸಗಾರರಾಗಿದ್ದು ಕೆಲಸದಲ್ಲಿ ನಿರತರಾಗಿದ್ದ ದಿ: 13-3-2012 ರಂದು ಅವಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿ ಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟನೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೇಮು ಅರ್ಜಿ/ ತಕರಾರು ಅರ್ಜಿ ಸ್ವೀಕರಿಸದಿದ್ದರೆ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟಪರಿಹಾರ ಆಯುಕ್ತರು,  
ದ.ಕ. ಉಪ ವಿಭಾಗ-1, ಮಂಗಳೂರು

ಪಿ.ಆರ್. 701

**ಕಂದಾಯ ಸಚಿವಾಲಯ**

**ಅಧಿಸೂಚನೆ**

**ಸಂಖ್ಯೆ : ಕಂಇ : 197 : ಭೂದಾಸ : 2011, ಬೆಂಗಳೂರು, ದಿನಾಂಕ : 08-12-2011**

**ವಿಷಯ :** ನಗರಮಾಪನಕ್ಕೆ ಸಂಬಂಧಪಟ್ಟ ಹಾಲಿ ಚಾಲ್ತಿಯಲ್ಲಿರುವ ಯು.ಪಿ.ಓ.ಆರ್. ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಪಿ.ಆರ್. ಕಾರ್ಡ್ ನಮೂನೆಯಲ್ಲಿ ಕೆಲವು ಹೆಚ್ಚುವರಿ ಅಂಶಗಳನ್ನು ಸೇರಿಸುವ ಬಗ್ಗೆ.

ನಗರ ಆಸ್ತಿಗಳಿಗೆ ಸಂಬಂಧಪಟ್ಟಂತೆ ವಿಚಾರಣೆಯಾದ ನಂತರ ತಯಾರಿಸಬೇಕಾದ ದಾಖಲೆಗಳ ಬಗ್ಗೆ ಕರ್ನಾಟಕ ಭೂಕಂದಾಯ ನಿಯಮಾವಳಿ 1966ರ ನಿಯಮ 83(2)ರ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ ಆಸ್ತಿ ಪ್ರಕಟಣಾ ಪತ್ರ (Property Card)ವನ್ನು ನಮೂನೆ 13ರಲ್ಲಿ ತಯಾರಿಸಬೇಕಿರುತ್ತದೆ.

ಆಸ್ತಿಧಾರಕರ ಹಿತದೃಷ್ಟಿಯಿಂದ ಈ ದಾಖಲೆಯು ಮಹತ್ವಪೂರ್ಣ ದಾಖಲೆಯಾಗಿರುತ್ತದೆ ಅಲ್ಲದೆ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ರಾಜ್ಯದ ಆಯ್ಕೆ 05 ನಗರಗಳ ನಗರಾಸ್ತಿಗಳನ್ನು ಅಳತೆ ಮಾಡಿ ಹಕ್ಕುದಾಖಲೆಗಳನ್ನು ತಯಾರಿಸುವ (ಯು.ಪಿ.ಓ.ಆರ್) ಯೋಜನೆಯು ಸಹ ಜಾರಿಯಲ್ಲಿರುತ್ತದೆ. ನಗರಮಾಪನ ಕಾರ್ಯದಲ್ಲಿ ಹಾಲಿ ಬಳಸುತ್ತಿರುವ ನಮೂನೆಗಳು ಆಧುನಿಕ ತಂತ್ರಜ್ಞಾನದಲ್ಲಿ ಲಭ್ಯವಾಗುವ ಮಾಹಿತಿಗಳನ್ನು ಹಾಗೂ ನಕ್ಷೆಯನ್ನು ಅಳವಡಿಸಲು ಸೂಕ್ತವಲ್ಲವಾದ್ದರಿಂದ ಅವುಗಳನ್ನು ಮಾರ್ಪಡಿಸುವುದು ಅವಶ್ಯಕವೆಂದು ಸರ್ಕಾರ ಮನಗಂಡು ಆಸ್ತಿ ಧಾರಕರಿಗೆ ವಿತರಿಸಲು ಪ್ರಸ್ತಾಪಿಸಲಾಗಿರುವ ಆಸ್ತಿ ಪ್ರಕಟಣಾ ಪತ್ರಗಳ ವಿವಿಧ ನಮೂನೆಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಅಧಿಸೂಚನೆ ಸಂಖ್ಯೆ : ಕಂಇ : 197 : ಭೂದಾಸ : 2011, ದಿನಾಂಕ : 22-07-2011ರ ಮೂಲಕ ಪ್ರಕಟಿಸಿ, ಈ ನಮೂನೆಗಳ ಬಗ್ಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಅವುಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ 15 ದಿನಗಳೊಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ : 20-10-2011 ರಂದು ಪ್ರಕಟಗೊಂಡಿರುತ್ತದೆ. ಈ ನಮೂನೆಗಳ ಬಗ್ಗೆ ಯಾವುದೇ ಆಕ್ಷೇಪಣೆಗಳು ಸರ್ಕಾರದಲ್ಲಿ ಸ್ವೀಕೃತವಾಗಿರುವುದಿಲ್ಲ ಮತ್ತು ಇಲಾಖೆಯವರು ಸೂಚಿಸಿರುವ ಕೆಲವು ಮಾರ್ಪಾಡುಗಳನ್ನು ಪರಿಶೀಲಿಸಿ ಅಳವಡಿಸಿಕೊಳ್ಳಲಾಗಿದೆ. ಅದರಂತೆ ಈ ಅಧಿಸೂಚನೆಯ ಮೂಲಕ ಪ್ರಕಟಿಸಲಾಗಿರುವ ಆಸ್ತಿ ಪ್ರಕಟಣಾ ಪತ್ರದ ವಿವಿಧ ನಮೂನೆಗಳನ್ನು ಈ ಮೂಲಕ ಅಂತಿಮಗೊಳಿಸಿ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

**ಶಂಕರಗೌಡ ಸಿ. ದೊಡ್ಡಮನಿ,**

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ),

ಕಂದಾಯ ಇಲಾಖೆ (ಭೂಮಾಪನ).



GOVERNMENT OF KARNATAKA

ಕರ್ನಾಟಕ ಸರ್ಕಾರ

REVENUE DEPARTMENT

ಕಂದಾಯ ಇಲಾಖೆ

## URBAN PROPERTY OWNERSHIP RECORD

ನಗರ ಆಸ್ತಿ ಮಾಲೀಕತ್ವದ ದಾಖಲೆ

1966 ನೇ ಕರ್ನಾಟಕ ಭೂಕಂದಾಯದ ನಿಯಮ 83(1) ಹಾಗೂ ನಿಯಮ 84(4) ರ ಮೇರೆಗೆ

ಸಂಖ್ಯೆ

20 / 20

ನಗರಮಾಪನ ವಿಚಾರಣಾಧಿಕಾರಿಯವರ ಕಛೇರಿ,

ನಗರ ಆಸ್ತಿ ಮಾಲೀಕತ್ವದ ದಾಖಲೆ ಯೋಜನೆ, ಮೈಸೂರು

ದಿನಾಂಕ :

ನೋಟೀಸು

ಉಲ್ಲೇಖ : ಸರ್ಕಾರದ ಆದೇಶದ ಸಂಖ್ಯೆ 289/09 ಭೂದಾಸ ದಿನಾಂಕ 05-12-2009

ನಗರ ಆಸ್ತಿ ಮಾಲೀಕತ್ವದ ದಾಖಲೆ ಯೋಜನೆ (ಯು.ಪಿ.ಓ.ಆರ್) ಜಾರಿಯಲ್ಲಿದ್ದು, 1966 ನೇ ಇಸವಿ ಕರ್ನಾಟಕ ಭೂಕಂದಾಯ ನಿಯಮ 84(1)ರ ಮೇರೆಗೆ ಕೊಟ್ಟಿರುವ ಜನರಲ್ ನೋಟೀಸಿನಂತೆ ಹಾಗೂ ಆಸ್ತಿಧಾರಕರಿಗೆ ನೋಟೀಸು ಜಾರಿ ಮಾಡಿ ಕಟ್ಟಡ /ನಿವೇಶನಕ್ಕೆ ಸಂಬಂಧಪಟ್ಟಂತೆ ಅಳತೆ ಮಾಡಿಸಿ ಸವಿಸ್ತಾರ ನಕಾಶೆಯಂತೆ ಗಡಿಗಳನ್ನು ಹಾಗೂ ಸಂಗ್ರಹಿಸಲಾದ ಮಾಹಿತಿಗಳ ಆಧಾರವಾಗಿ ಕಟ್ಟಡ /ನಿವೇಶನದ ಹಕ್ಕುಬಾಧ್ಯತೆ, ಅನುಭೋಗದ ಹಕ್ಕು ಅಥವಾ ಇತರೆ ಹಕ್ಕುಗಳನ್ನು ಅಂತಿಮಗೊಳಿಸಲು ಅಥವಾ ನಿರ್ಧರಿಸಲು ಎಲ್ಲಾ ವಿವರಣೆಗಳಿಗೊಂಡ ಕರಡು ಆಸ್ತಿ ಪ್ರಮಾಣ ಪತ್ರದ ಪ್ರತಿಯನ್ನು ತಯಾರಿಸಿ ಲಗತ್ತಿಟ್ಟಿರುವ ಈ ನೋಟೀಸನ್ನು ಸ್ವೀಕರಿಸುವುದು.

ಕರಡು ಆಸ್ತಿ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ನಕ್ಷೆ, ಅಳತೆ ಮತ್ತು ಹಕ್ಕುದಾಖಲೆಗಳ ಬಗ್ಗೆ, ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ವ್ಯಕ್ತವಾಗಿದ್ದಲ್ಲಿ ಈ ನೋಟೀಸು ತಲುಪಿದ 15 ದಿವಸಗಳೊಳಗಾಗಿ ಆಕ್ಷೇಪಣೆಗಳನ್ನು ಸಮರ್ಪಿಸಬಲ್ಲ ಅಧಿಕೃತ ದಾಖಲೆಗಳೊಂದಿಗೆ ಈ ಕೆಳಗೆ ಸಹಿ ಮಾಡಿರುವವರಿಗೆ ಲಿಖಿತ ಮೂಲಕ ಸಲ್ಲಿಸತಕ್ಕದ್ದು. ತಪ್ಪಿದ್ದಲ್ಲಿ ಯಾವುದೇ ಆಕ್ಷೇಪಣೆಯಿಲ್ಲವೆಂದು ಪರಿಗಣಿಸಿ ಆಸ್ತಿ ಪ್ರಮಾಣ ಪತ್ರವನ್ನು ಅಂತಿಮಗೊಳಿಸಲಾಗುವುದು.

ಕರಡು ಆಸ್ತಿ ಪ್ರಮಾಣ ಪತ್ರವನ್ನು ಪ್ರಕಟಿಸಿದ ನಂತರ ಅದರಲ್ಲಿನ ಅಂಶಗಳ ಬಗ್ಗೆ ಆಕ್ಷೇಪಣೆಗಳೇನಾದರೂ ಸ್ವೀಕೃತವಾದಲ್ಲಿ ಅಥವಾ ಯುಪಿಓಆರ್ ಪ್ರಾಧಿಕಾರದ ಗಮನಕ್ಕೆ ಯಾವುದೇ ಮಾಹಿತಿಯು ಬಂದಲ್ಲಿ, ಸದರಿ ಮಾಹಿತಿಯನ್ನು ಪರಿಶೀಲಿಸಿದ ನಂತರ, ಅವಶ್ಯವಿದ್ದಲ್ಲಿ, ಅಂತಿಮ ಆಸ್ತಿ ಪ್ರಮಾಣ ಪತ್ರದಲ್ಲಿಯ ಸಂಬಂಧಪಟ್ಟ ಮಾಹಿತಿಯು ಬದಲಾವಣೆಯಾಗುವ ಸಾಧ್ಯತೆಗಳಿರುತ್ತವೆ.

ಶ್ರೀ

ನಗರಮಾಪನ ವಿಚಾರಣಾಧಿಕಾರಿಗಳು

ನಗರಮಾಪನ ವಿಚಾರಣಾಧಿಕಾರಿಯವರ ಕಛೇರಿ,

ನಗರ ಆಸ್ತಿ ಮಾಲೀಕತ್ವದ ದಾಖಲೆ ಯೋಜನೆ, ಮೈಸೂರು

GOVERNMENT OF KARNATAKA

ಕರ್ನಾಟಕ ಸರ್ಕಾರ

REVENUE DEPARTMENT

ಕಂದಾಯ ಇಲಾಖೆ

URBAN PROPERTY OWNERSHIP RECORD

ನಗರ ಆಸ್ತಿ ಮಾಲೀಕತ್ವದ ದಾಖಲೆ

CITY : ಮೈಸೂರು

ನಗರ :

TITLE SHEET AND CADASTRAL MAP

ಹಕ್ಕೋಲೆ ಮತ್ತು ಕೆಡಸ್ಟ್ರಲ್ ನಕ್ಷೆ

PROPERTY CERTIFICATE IS ISSUED PURSUANT TO RULE 83(2) OF  
CHAPTER XII OF THE KARNATAKA LAND REVENUE RULES 1966

ಆಸ್ತಿ ಪ್ರಮಾಣ ಪತ್ರವನ್ನು ಕರ್ನಾಟಕ ಭೂಕಂದಾಯ ನಿಯಮಗಳು 1966 ರ ನಿಯಮ 83(2),  
ಅಧ್ಯಾಯ XII ರ ಮೇರೆಗೆ ವಿತರಿಸಲಾಗಿದೆ.

CADASTRAL UNIT NUMBER :

ಕೆಡಸ್ಟ್ರಲ್ ಘಟಕ ಸಂಖ್ಯೆ:

UPOR NUMBER :

ಯುಪಿಆರ್ ಸಂಖ್ಯೆ :

## GOVERNMENT OF KARNATAKA

ಕರ್ನಾಟಕ ಸರ್ಕಾರ

REVENUE DEPARTMENT

ಕಂದಾಯ ಇಲಾಖೆ

## URBAN PROPERTY OWNERSHIP RECORD

ನಗರ ಆಸ್ತಿ ಮಾಲೀಕತ್ವದ ದಾಖಲೆ

CITY : ಮೈಸೂರು

CADASTRAL UNIT NUMBER :

UPOR NUMBER :

ನಗರ :

ಕಡಸ್ಟ್ರಲ್ ಘಟಕ ಸಂಖ್ಯೆ:

ಯುಪಿಆರ್ ಸಂಖ್ಯೆ :

## SECTION A- PROPERTY SECTION

ಎ - ಆಸ್ತಿ ಪರಿಚ್ಛೇದ

|   |  |
|---|--|
| Property type:<br>ಆಸ್ತಿಯ ಸ್ವರೂಪ :                           |  |
| Mutation Register No:<br>ಮ್ಯುಟೇಷನ್ ವಹಿಯ ಸಂಖ್ಯೆ :            |  |
| PLOT AREA AS PER DOCUMENTS *<br>ದಾಖಲೆಯಂತೆ ನಿವೇಶನದ ವಿಸ್ತೀರ್ಣ |  |
| Remarks:<br>ಷರಾ:  |  |

\*Plot area in case of apartments means the plinth/built up area as mentioned in the documents.

\* ಬಹುಮಹಡಿ ಕಟ್ಟಡವಾಗಿದ್ದಲ್ಲಿ, ನಿವೇಶನದ ವಿಸ್ತೀರ್ಣ ಎಂದರೆ ದಾಖಲೆಗಳ ಆಧಾರವಾಗಿ ಅಡಿಪಾಯ/ಕಟ್ಟಡ ನಿರ್ಮಾಣಗೊಂಡಿರುವ ವಿಸ್ತೀರ್ಣ ಎಂದು ಅರ್ಥೈಸಲಾಗಿದೆ.

## SHARED PLOT DETAILS - ಭಾಗದ ಹಕ್ಕು ಹೊಂದಿರುವ ಆಸ್ತಿಗಳ ವಿವರ

| The following shared plot(s) are accessory to these subject to the pro-indiviso extent mentioned below.<br>ಈ ಕೆಳಕಂಡ ಆಸ್ತಿಯ ನಮೂದಿಸಲ್ಪಟ್ಟ ಮಾಲೀಕತ್ವದ ವಿಸ್ತೀರ್ಣಕ್ಕೊಳಪಟ್ಟ ಸಾಮೂಹಿಕ ಬಳಕೆ ಸ್ವರೂಪ ಹೊಂದಿದೆ. |              |
|---|--------------|
| UPOR NO<br>ಯುಪಿಆರ್ ಸಂಖ್ಯೆ   | SHARE<br>ಭಾಗ |
|   |              |

## GOVERNMENT OF KARNATAKA

ಕರ್ನಾಟಕ ಸರ್ಕಾರ

REVENUE DEPARTMENT

ಕಂದಾಯ ಇಲಾಖೆ

## URBAN PROPERTY OWNERSHIP RECORD

ನಗರ ಆಸ್ತಿ ಮಾಲೀಕತ್ವದ ದಾಖಲೆ

CITY : ಮೈಸೂರು

CADASTRAL UNIT NUMBER :

UPOR NUMBER :

ನಗರ :

ಕಡಸ್ಟ್ರಲ್ ಘಟಕ ಸಂಖ್ಯೆ:

ಯುಪಿಆರ್ ಸಂಖ್ಯೆ :

## SECTION B - OWNERSHIP SECTION

ಬಿ - ಮಾಲೀಕತ್ವದ ಪರಿಚ್ಛೇದ

| SI<br>No   | OWNERS NAME<br>ಮಾಲೀಕರ ಹೆಸರು | OWNERS IDENTITY<br>ಮಾಲೀಕರ ಗುರುತು |                        |
|--|-----------------------------|----------------------------------|------------------------|
|  |                             | PAN (ಪ್ಯಾನ್ )                    | UID No. (ಯುಐಡಿ ಸಂಖ್ಯೆ) |
| 1  |                             |                                  |                        |
| Mutation Reg. No.<br>ಮ್ಯುಟೇಷನ್ ವಹಿಯ ಸಂಖ್ಯೆ           |                             |                                  |                        |
| Source of ownership Information<br>ಮಾಲೀಕತ್ವದ ಮಾಹಿತಿ: |                             |                                  |                        |
| a. Document Type<br>ದಾಸ್ತಾವೇಜಿನ ತರಹೆ                 |                             |                                  |                        |
| b. Document Number<br>ದಾಸ್ತಾವೇಜಿನ ಸಂಖ್ಯೆ             |                             |                                  |                        |
| c. Date of Registration<br>ನೋಂದಣಿ ದಿನಾಂಕ             |                             |                                  |                        |
| d. Office of Registration<br>ನೋಂದಣಿ ಕಛೇರಿ            |                             |                                  |                        |

## LEASE DETAILS

ಗುತ್ತಿಗೆ ವಿವರಗಳು

|  |  |
|--|--|
| Name Of The Lessee:<br>ಗುತ್ತಿಗೆದಾರರ ಹೆಸರು :      |  |
| Mutation Register No:<br>ಮ್ಯುಟೇಷನ್ ವಹಿಯ ಸಂಖ್ಯೆ : |  |
| (a) Type of lease:<br>ಗುತ್ತಿಗೆ ವಿಧ :             |  |
| (b) Document No :<br>ದಾಸ್ತಾವೇಜಿನ ಸಂಖ್ಯೆ :        |  |
| (c) Date of Registration:<br>ನೋಂದಣಿ ದಿನಾಂಕ :     |  |
| (d) Period of lease<br>ಗುತ್ತಿಗೆ ಅವಧಿ :           |  |
| From: ರಿಂದ                                       |  |
| To:ವರೆಗೆ   |  |

GOVERNMENT OF KARNATAKA

ಕರ್ನಾಟಕ ಸರ್ಕಾರ

REVENUE DEPARTMENT

ಕಂದಾಯ ಇಲಾಖೆ

## URBAN PROPERTY OWNERSHIP RECORD

ನಗರ ಆಸ್ತಿ ಮಾಲೀಕತ್ವದ ದಾಖಲೆ

CITY : ಮೈಸೂರು

CADASTRAL UNIT NUMBER :

UPOR NUMBER :

ನಗರ :

ಕಡಸ್ಟ್ರಲ್ ಘಟಕ ಸಂಖ್ಯೆ:

ಯುಪಿಆರ್ ಸಂಖ್ಯೆ :

## SECTION C - SECURITIES SECTION

ಸಿ- ಭದ್ರತಾ ಪರಿಚ್ಛೇದ

| Sl.No<br>ಕ್ರಮ ಸಂಖ್ಯೆ | Type<br>ತರಹೆ | Description<br>ವಿವರಣೆ   |  |
|----------------------|--------------|---|--|
| 1                    | ಮನೆ ಸಾಲ      | <p>(a) Registration Number:<br/>ನೋಂದಣಿ ಸಂಖ್ಯೆ :</p> <p>(b) Date of registration :<br/>ನೋಂದಣಿ ದಿನಾಂಕ :</p> <p>(c) Loan Amount:<br/>ಸಾಲದ ಮೊತ್ತ :</p> <p>(d) Name of Bank / financial institutions:<br/>ಬ್ಯಾಂಕ್ /ಆರ್ಥಿಕ ಸಂಸ್ಥೆಯ ಹೆಸರು :</p> <p>(e) Name of Branch:<br/>ಶಾಖೆಯ ಹೆಸರು :</p> <p>(f) Period of Loan:<br/>ಸಾಲದ ಅವಧಿ (Y/M) :</p> <p>g) Mutation Register No :<br/>ಮ್ಯುಟೇಷನ್ ವಹಿಯ ಸಂಖ್ಯೆ :</p> |  |

## GOVERNMENT OF KARNATAKA

ಕರ್ನಾಟಕ ಸರ್ಕಾರ

## REVENUE DEPARTMENT

ಕಂದಾಯ ಇಲಾಖೆ

## URBAN PROPERTY OWNERSHIP RECORD

ನಗರ ಆಸ್ತಿ ಮಾಲೀಕತ್ವದ ದಾಖಲೆ

CITY : ಮೈಸೂರು

CADASTRAL UNIT NUMBER :

UPOR NUMBER :

ನಗರ :

ಕಡಸ್ಟ್ರಲ್ ಘಟಕ ಸಂಖ್ಯೆ:

ಯುಪಿಆರ್ ಸಂಖ್ಯೆ :

## SECTION D - BURDENS SECTION

ಡಿ - ಹೊಣೆ ಪರಿಚ್ಛೇದ

| Sl.No<br>ಕ್ರಮ ಸಂಖ್ಯೆ | Type<br>ತರಹೆ   | Description<br>ವಿವರಣೆ  |  |
|----------------------|--|--|--|
| 1                    | Government Conditions/<br>Restrictions:<br>ಸರ್ಕಾರಿ ಷರತ್ತುಗಳು / ನಿಬಂಧನೆಗಳು  | <b>Order Date:</b><br>ಆದೇಶ ದಿನಾಂಕ :<br><b>Order Number:</b><br>ಆದೇಶ ಸಂಖ್ಯೆ :<br><b>Conditions/Restriction<br/>Details:</b><br>ಷರತ್ತುಗಳು/ನಿಬಂಧನೆಗಳ ವಿವರ :                                       |  |
| 2                    | Court Stay :<br>ನ್ಯಾಯಾಲಯದ ತಡೆಯಾಜ್ಞೆ  | <b>Court Name:</b><br>ನ್ಯಾಯಾಲಯದ ಹೆಸರು :<br><b>Case Number:</b><br>ಪ್ರಕರಣದ ಸಂಖ್ಯೆ :<br><b>Stay Order Date:</b><br>ತಡೆಯಾಜ್ಞೆ ದಿನಾಂಕ :<br><b>Names of the Disputants:</b><br>ತಕರಾರುದಾರರುಗಳ ಹೆಸರು: |  |
| 3                    | Easement Right<br>ಅನುಭೋಗದ ಹಕ್ಕು  |  |  |
| 4                    | Other rights: Any rights other<br>than 1 to 3 above<br>ಇತರೆ ಹಕ್ಕುಗಳು ಮೇಲಿನ 1 ರಿಂದ 3<br>ಗಳನ್ನು ಹೊರತು ಪಡಿಸಿ ಬೇರೆ<br>ಇದ್ದಲ್ಲಿ |  |  |
| 5                    | Mutation Register No:<br>ಮ್ಯುಟೇಷನ್ ವಹಿಯ ಸಂಖ್ಯೆ   |  |  |

GOVERNMENT OF KARNATAKA

ಕರ್ನಾಟಕ ಸರ್ಕಾರ

REVENUE DEPARTMENT

ಕಂದಾಯ ಇಲಾಖೆ

## URBAN PROPERTY OWNERSHIP RECORD


ನಗರ ಆಸ್ತಿ ಮಾಲೀಕತ್ವದ ದಾಖಲೆ

CITY : ಮೈಸೂರು  
ನಗರ :CADASTRAL UNIT NUMBER :  
ಕಡಸ್ಟ್ರಲ್ ಘಟಕ ಸಂಖ್ಯೆ:UPOR NUMBER :  
ಯುಪಿಆರ್ ಸಂಖ್ಯೆ :

## SECTION E- CADASTRAL SECTION

ಇ . ಕಡಸ್ಟ್ರಲ್ ಪರಿಚ್ಛೇದ

Overview Map



Note: 1. In case of apartment, parcel map pertains to plot on which building exists 2. Contents of overview are not part of signed XML 3. This is digitally signed document, manual signature is not required. 4. Barcode contains the digital signature information, don't deface it.

1. ಬಹುಮಹಡಿಹಿಟ್ಟುಡವಾಗಿದ್ದಲ್ಲಿ, ಆಸ್ತಿಯ ನಕ್ಷೆಯು ನಿರ್ಮಾಣವಾಗಿರುವ ನಿವೇಶನಕ್ಕೆ ಸಂಬಂಧಿಸಿದ್ದಾಗಿರುತ್ತದೆ 2. Contents of overview ಸಹಿಯಾದ XMLನ ಭಾಗವಾಗಿರುವುದಿಲ್ಲ 3. ದಾಖಲೆಯ ಮೇಲೆ ಡಿಜಿಟಲ್ ಸಹಿ ಇರುವುದರಿಂದ ಇಂಕ್ ಸಹಿ ಅಗತ್ಯವಿರುವುದಿಲ್ಲ 4. ಬಾರ್ ಕೋಡಿನಲ್ಲಿ ಡಿಜಿಟಲ್ ಸಹಿ ಮಾಹಿತಿ ಇರುವುದರಿಂದ ಅದನ್ನು ವಿರೂಪ ಗೊಳಿಸಬಾರದು.

ಮುದ್ರಿಸಿದ ದಿನಾಂಕ: 11-01-12

Date of Printing

ಶಂಕರಗೌಡ ಸಿ. ದೊಡ್ಡಮನಿ,

ಪಿ.ಆರ್. 108

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ), ಕಂದಾಯ ಇಲಾಖೆ (ಭೂಮಾಪನ).

**COMMERCIAL TAXES DEPARTMENT****PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-  
CLARIFICATION UNDER SECTION 59 (4) OF THE KARNATAKA VALUE ADDED TAX ACT-2003.**

**Sub:** KVAT Act, 2003-Clarification under Section 59(4) regarding the rate of tax applicable on 'FTK regent refills/chemicals' - regarding.

**Ref:** Application dated. 02-02-2012 of M/s Essar Chemie, Hubli. TIN No. 29230727531

In the application cited above of M/s. Essar Chemie, No. 36, Suvidha Colony, Keshwapur, Hubli-580 023 has sought clarification regarding the rate of tax applicable on 'FTK regent refills/chemicals'.

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

**CLARIFICATION No. CLR. CR. 209/11-12, DATED 09-05-2012.**

It is clarified that 'FTK reagent refills/chemicals', are liable to tax at 14% under Section 4 (1) (b) of the Karnataka Value Added Tax Act, 2003.

**PRADEEP SINGH KHAROLA**

Commissioner of Commercial Taxes,  
(Karnataka), Bangalore.

**P.R. 655**

**COMMERCIAL TAXES DEPARTMENT****PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-  
CLARIFICATION UNDER SECTION 59 (4) OF THE KARNATAKA VALUE ADDED TAX ACT-2003.**

**Sub:** KVAT Act, 2003-Clarification under Section 59(4) regarding the rate of tax applicable on 'Copper Oxide'-regarding.

**Ref:** Application dated NIL – of M/s. Sri Varu Acid and Chemicals Bangalore. TIN No. 29840337304.

In the application cited above M/s. Sri Varu Acid and Chemicals, No. 134, 8<sup>th</sup> Main, 3<sup>rd</sup> Cross, 3<sup>rd</sup> Phase, Peenya, Industrial Area, Bangalore-560 058 has sought clarification regarding the rate of tax applicable on 'Copper Oxide'

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

**CLARIFICATION No. CLR. CR. 237/11-12, DATED 07-05-2012.**

It is clarified that 'Copper Oxide' is liable to tax at 14% under Section 4 (1) (b) of the Karnataka Value Added Tax Act, 2003.

**PRADEEP SINGH KHAROLA**

Commissioner of Commercial Taxes,  
(Karnataka), Bangalore.

**P.R. 664**



ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 127 ಡಿಟಿಇ 2012, ದಿನಾಂಕ:12-04-2012.

ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 55 ಡಿಟಿಇ 2008 ದಿನಾಂಕ: 8-11-2011ರಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರುಗಳ ಹಾಗೂ ವಿಜ್ಞಾನ ಉಪನ್ಯಾಸಕರುಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ: 01-04-2007ಕ್ಕೆ ಅಂತ್ಯಗೊಂಡಂತೆ ಪರಿಷ್ಕರಿಸಿ ಅನುಬಂಧ-1 ಮತ್ತು ಅನುಬಂಧ-2ರಲ್ಲಿ ಪ್ರಚುರಪಡಿಸಲಾಗಿತ್ತು. ಸದರಿ ಜೇಷ್ಠತಾ ಪಟ್ಟಿಯಲ್ಲಿ ಕೆಲವೊಂದು ಉಪನ್ಯಾಸಕರುಗಳ ಹೆಸರುಗಳು ಸೇರ್ಪಡೆಯಾಗದೆ ಇದ್ದುದರಿಂದ ಮತ್ತು ದಿನಾಂಕ: 01-04-2007ರ ನಂತರ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ವಿವಿಧ ವಿಷಯಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಹೊಸದಾಗಿ ಉಪನ್ಯಾಸಕರುಗಳು ನೇರ ನೇಮಕಾತಿ ಹೊಂದಿರುವುದರಿಂದ ಅವರುಗಳ ಹೆಸರುಗಳನ್ನು ಜೇಷ್ಠತಾ ಪಟ್ಟಿಯಲ್ಲಿ ಸೇರಿಸಲು ಸರ್ಕಾರವು ತೀರ್ಮಾನಿಸಿ ಅದರಂತೆ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರುಗಳ ಹಾಗೂ ವಿಜ್ಞಾನ ಉಪನ್ಯಾಸಕರುಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ: 01-01-2012ರಲ್ಲಿದ್ದಂತೆ ಕ್ರಮವಾಗಿ ಅನುಬಂಧ-1 ಮತ್ತು ಅನುಬಂಧ-2ರಲ್ಲಿ ಪ್ರಚುರಪಡಿಸಲಾಗಿದೆ. ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 1 ರಿಂದ 7ರವರೆಗಿನ ಉಪನ್ಯಾಸಕರುಗಳ ಜೇಷ್ಠತೆಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 192 ಡಿಟಿಇ 2009 ದಿನಾಂಕ: 19-01-2010 ಮತ್ತು ಇಡಿ 167 ಡಿಟಿಇ 2011 ದಿನಾಂಕ: 30-8-2011ರಲ್ಲಿ ಸಂರಕ್ಷಿಸಿ ನಿಗದಿಪಡಿಸಿದಂತೆ ಸೇರಿಸಲಾಗಿದ್ದು ಸದರಿ ಉಪನ್ಯಾಸಕರುಗಳ ಜೇಷ್ಠತೆಯನ್ನು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವ ಅರ್ಜಿ ಸಂಖ್ಯೆ: 1776-1795/2010 ಮತ್ತು 1607 ಮತ್ತು 1609/2010ರ ಮೇಲೆ ಮಾನ್ಯ ಆಡಳಿತ ನ್ಯಾಯ ಮಂಡಳಿಯು ನೀಡುವ ಅಂತಿಮ ತೀರ್ಪಿಗೆ ಬದ್ಧವಾಗಿರುವ ಷರತ್ತಿಗೊಳಪಟ್ಟು ನಿಗದಿಪಡಿಸಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆ / ಸಲಹೆಗಳು ಇದ್ದಲ್ಲಿ ತಾಂತ್ರಿಕ ಶಿಕ್ಷಣ ನಿರ್ದೇಶಕರ ಮುಖಾಂತರ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎನ್.ಜಗದೀಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ).

ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 127 ಡಿಟಿಇ 2012 ದಿನಾಂಕ: 12-04-2012ರ ಅನುಬಂಧ-1

ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರುಗಳ ದಿನಾಂಕ: 01-01-2012 ಕ್ಕೆ ಅಂತ್ಯಗೊಂಡಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿ

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ                 | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ  |
|-------------|------------------------|-----------------------|------|-----------------------------|----------------|---------------------|-------------------------------------|--|
| (1)         | (2)                    | (3)                   | (4)  | (5)                         | (6)            | (7)                 | (8)                                 | (9)  |
| 1.          | ನಿರಂಜನಮೂರ್ತಿ ಹೆಚ್.ಆರ್  | ನೇ.ನೇ                 |      | ಬಿ.ಇ., (ಎಂ.ಇ.)              | 28-02-52       | 20-10-83            | 20-10-83                            | ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವ ಅರ್ಜಿ ಸಂಖ್ಯೆ: 1776-1795/2010 ಮತ್ತು 1607 ಮತ್ತು 1609/2010ರ ಮೇಲೆ ಮಾನ್ಯ ಆಡಳಿತ ನ್ಯಾಯ ಮಂಡಳಿಯು ನೀಡುವ ಅಂತಿಮ ತೀರ್ಪಿಗೆ ಬದ್ಧವಾಗಿರುವ ಷರತ್ತಿಗೊಳಪಟ್ಟು ನಿಗದಿಪಡಿಸಲಾಗಿದೆ |
| 2.          | ವೀರಭದ್ರಪ್ಪ ಟಿ.         | ನೇ.ನೇ                 |      | ಬಿ.ಇ. (ಟಿ.ಸಿ.)              | 02-07-55       | 14-10-83            | 14-10-83                            |  |
| 3.          | ಸುಹೀಲ್ ಅಹ್ಮದ್          | ನೇ.ನೇ                 |      | ಬಿ.ಇ(ಸಿವಿಲ್)                | 07-10-57       | 31-07-86            | 31-07-86                            |  |
| 4.          | ರೇಣುಕಾಪ್ರಸಾದ್ ಹೆಚ್     | ನೇ.ನೇ                 |      | ಬಿ.ಇ(ಟಿ.ಸಿ)                 | 15-12-59       | 6-9-86              | 6-9-86                              |  |
| 5.          | ಮಹಮದ್ ಹಯಾತ್ ಎಂ         | ಸಕ್ರಮ                 |      | ಬಿ.ಇ(ಸಿ.ಇ)                  | 16-05-61       | 22-01-87            | 20-2-91                             |  |
| 6.          | ಶ್ರೀನಾಥ್. ಕೆ.          | ಸಕ್ರಮ                 |      | ಬಿ.ಇ(ಟಿ.ಸಿ)                 | 7-7-59         | 13-6-88             | 20-2-91                             |  |
| 7.          | ರೋಸ್ ಮೇರಿ              | ಸಕ್ರಮ                 |      | ಬಿ.ಇ(ಟಿ.ಸಿ)                 | 14-6-62        | 15-6-88             | 20-2-91                             |  |
| 8.          | ಚಂದ್ರಶೇಖರ್ ರಾವ್ ಪಿ.ಎಸ್ | ನೇ.ನೇ                 |      | ಬಿ.ಇ (ಎಂ.ಇ)                 | 08-10-54       | 11-02-81            | 11-02-81                            |  |
| 9.          | ಶ್ರೀನಾಥ್ ವಿ.           | ನೇ.ನೇ                 |      | ಬಿ.ಇ (ಎಂ.ಇ)                 | 03-12-52       | 09-02-81            | 09-02-81                            |  |
| 10.         | ಪ್ರಕಾಶ್ ವಿ.ಮಿರ್ಜೆ      | ನೇ.ನೇ                 |      | ಬಿ.ಇ (ಸಿ.ಇ)                 | 07-07-57       | 08-07-83            | 08-07-83                            |  |
| 11.         | ಕಂಚಿ ವಿ.ಬಿ             | ನೇ.ನೇ                 |      | ಬಿ.ಇ(ಸಿ.ಇ)                  | 21-09-57       | 04-07-83            | 04-07-83                            |  |
| 12.         | ಸಂಜೀವ ದೇಶಪಾಂಡೆ         | ನೇ.ನೇ                 |      | ಬಿ.ಟೆಕ್ (ಇ.ಇ)               | 18-05-57       | 02-07-83            | 02-07-83                            |  |
| 13.         | ಜಯರಾಜು ಬಿ              | ನೇ.ನೇ                 |      | ಬಿ.ಇ(ಎಂ.ಇ)                  | 10-07-59       | 08-08-83            | 08-08-83                            |  |
| 14.         | ನರಗುಂದ ಎನ್.ಡಿ          | ನೇ.ನೇ                 |      | ಬಿ.ಇ(ಎಂ.ಇ)                  | 22-02-53       | 01-07-83            | 01-07-83                            |  |
| 15.         | ಮೈಥಿಲಿ ರಾವ್            | ನೇ.ನೇ                 |      | ಬಿ.ಇ(ಇ.ಇ)                   | 15-04-58       | 01-07-83            | 01-07-83                            |  |
| 16.         | ಲಕ್ಷ್ಮಿನಾರಾಯಣ ಎಸ್.ಆರ್  | ಮುಂಬಡ್ತಿ              |      | ಡಿಪ್ಲೋಮಾ (ಎಂ.ಇ.ಟಿ) ಮೆಟಲರ್ಜಿ | 22-03-53       | 17-04-78            | 04-08-83                            |  |
| 17.         | ಧರಣೇಂದ್ರ ಜಿ.ಸಿ.        | ನೇ.ನೇ                 |      | ಬಿ.ಇ.(ಸಿ.ಇ) ಎಂಇ             | 15-05-60       | 29-10-84            | 29-10-84                            |  |
| 18.         | ಸತ್ಯನಾರಾಯಣ ವೈಕೆ        | ನೇ.ನೇ                 |      | ಬಿ.ಇ(ಇ.ಇ)                   | 15-09-59       | 05-10-84            | 05-10-84                            |  |

| ಕ್ರಮ ಸಂಖ್ಯೆ | ಹೆಸರು                            | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ   | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|----------------------------------|-----------------------|------|---------------|----------------|---------------------|-------------------------------------|-----|
| 19.         | ವಿಜಯ ಕುಮಾರ್ ಬಿ                   | ನೇ.ನೇ                 |      | ಬಿ.ಇ(ಎಂ.ಇ)    | 17-03-59       | 27-08-84            | 27-08-84                            |     |
| 20.         | ವೀಣಾ ಕೆ.                         | ನೇ.ನೇ                 |      | ಬಿ.ಇ(ಟಿ.ಸಿ)   | 10-02-57       | 20-10-84            | 20-10-84                            |     |
| 21.         | ರಂಗಾಸ್ವಾಮಿ ಬಿ.ಕೆ                 | ನೇ.ನೇ                 |      | ಬಿ.ಇ(ಎಂ.ಇ)    | 13-09-55       | 03-09-84            | 03-09-84                            |     |
| 22.         | ಜಯಶಂಕರ್ ಕೆ.ಎಸ್                   | ನೇ.ನೇ                 |      | ಬಿ.ಇ(ಟಿ.ಸಿ)   | 18-04-56       | 31-10-84            | 31-10-84                            |     |
| 23.         | ಜಯತೀರ್ಥ ಬಿ.                      | ನೇ.ನೇ                 |      | ಬಿ.ಇ(ಸಿ.ಇ)ಎಂಇ | 24-07-59       | 01-09-84            | 01-09-84                            |     |
| 24.         | ವಿವೇಕಾನಂದ ಎನ್.ಡಿ                 | ನೇ.ನೇ                 |      | ಬಿ.ಇ(ಇ.ಇ)     | 21-10-57       | 29-08-84            | 29-08-84                            |     |
| 25.         | ಸಿದ್ದಗಂಗಯ್ಯ ಪಿ.ಎಂ                | ನೇ.ನೇ                 |      | ಬಿ.ಇ(ಇ.ಇ)     | 04-11-53       | 14-09-84            | 14-09-84                            |     |
| 26.         | ಶಾಂತರಾಮರಾವ್ ಜಿ.ಎ                 | ನೇ.ನೇ                 |      | ಬಿ.ಇ(ಟಿ.ಸಿ)   | 20-07-54       | 26-10-84            | 26-10-84                            |     |
| 27.         | ಸತ್ಯಾನಂದ ಎಂ.ಹೆಚ್                 | ನೇ.ನೇ                 |      | ಬಿ.ಇ(ಟಿ.ಸಿ)   | 19-06-54       | 30-11-84            | 30-11-84                            |     |
| 28.         | ರಾಘವೇಂದ್ರ ಪ್ರಸಾದ್ ಪಿ             | ನೇ.ನೇ                 |      | ಬಿ.ಇ(ಇ.ಇ)     | 03-10-56       | 31-08-84            | 31-08-84                            |     |
| 29.         | ಶ್ರೀರಾಮ ರೆಡ್ಡಿ ಎ.ವಿ.             | ನೇ.ನೇ                 |      | ಬಿ.ಇ. (ಪಿ.ಟಿ) | 05-10-55       | 10-01-85            | 10-01-85                            |     |
| 30.         | ನಟರಾಜ್ ಎಂ.ಎಸ್                    | ನೇ.ನೇ                 |      | ಬಿ.ಇ(ಸಿ.ಇ)    | 01-06-61       | 25-10-85            | 25-10-85                            |     |
| 31.         | ಮನೋಹರ್.ಸಿ.ಕೆ (ರಾಜ್ಯ ವೇತನ ಶ್ರೇಣಿ) | ನೇ.ನೇ                 |      | ಬಿ.ಇ(ಸಿ.ಇ)    | 16-05-61       | 28-10-85            | 28-10-85                            |     |
| 32.         | ಮಾಧವಚಾರ್ಯ                        | ನೇ.ನೇ                 |      | ಬಿ.ಇ(ಎಂ.ಇ)    | 25-04-59       | 24-10-85            | 24-10-85                            |     |
| 33.         | ಪದ್ಮಿನಿ ಬಿ.ಜಿ                    | ನೇ.ನೇ                 |      | ಬಿ.ಇ(ಸಿ.ಇ)ಎಂಇ | 25-08-62       | 24-10-85            | 24-10-85                            |     |
| 34.         | ಕಾಂತರಾಜಪ್ಪ ಹೆಚ್. ಎಲ್             | ನೇ.ನೇ                 |      | ಬಿ.ಇ(ಎಂ.ಇ)    | 01-06-61       | 25-10-85            | 25-10-85                            |     |
| 35.         | ಸುನೀಲ್ ಕೆ                        | ನೇ.ನೇ                 |      | ಬಿ.ಇ(ಎಂ.ಇ)    | 28-11-62       | 31-10-85            | 31-10-85                            |     |
| 36.         | ಹರೀಶ್. ಟಿ                        | ನೇ.ನೇ                 |      | ಬಿ.ಇ(ಎಂ.ಇ)    | 06-06-63       | 15-01-86            | 15-01-86                            |     |
| 37.         | ಪ್ರಕಾಶ್. ಪಿ.ಜಿ                   | ನೇ.ನೇ                 |      | ಬಿ.ಇ(ಇ.ಇ)     | 21-09-59       | 21-10-85            | 21-10-85                            |     |
| 38.         | ಪಾಂಡುರಂಗವಿಠಲ್ ಆರ್                | ನೇ.ನೇ                 |      | ಬಿ.ಇ(ಸಿ.ಇ)ಎಂಇ | 06-09-62       | 24-10-85            | 24-10-85                            |     |
| 39.         | ಶ್ರೀನಿವಾಸ ಮೂರ್ತಿ ಡಿ.ವಿ           | ನೇ.ನೇ                 |      | ಬಿ.ಇ(ಸಿ.ಇ)ಎಂಇ | 15-06-61       | 21-10-85            | 21-10-85                            |     |

| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ         | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------|-----------------------|------|---------------------|----------------|---------------------|-------------------------------------|-----|
| 40.         | ದೇವರಾಜ ಎಂ.ಎಸ್       | ನೇ.ನೇ                 |      | ಬಿ.ಇ(ಎಂ.ಇ)          | 23-05-63       | 29-10-85            | 29-10-85                            |     |
| 41.         | ಶಿವಪ್ಪ ಹೆಚ್.ವಿ      | ನೇ.ನೇ                 |      | ಬಿ.ಇ(ಎಂ.ಇ)          | 08-04-57       | 24-10-85            | 24-10-85                            |     |
| 42.         | ಸಿದ್ದಪ್ಪ ಬಿ.ಮುಜಗೊಂಡ | ನೇ.ನೇ                 |      | ಬಿ.ಇ(ಎಂ.ಇ)          | 01-03-61       | 24-10-85            | 24-10-85                            |     |
| 43.         | ಪಣ್ಣುಪ್ಪ ಪಿ         | ನೇ.ನೇ                 |      | ಬಿ.ಇ(ಎಂ.ಇ)          | 17-07-53       | 08-11-85            | 08-11-85                            |     |
| 44.         | ಲಿಂಗಯ್ಯ ಟಿ.ಎಸ್      | ನೇ.ನೇ                 |      | ಬಿ.ಇ(ಎಂ.ಇ)          | 01-09-55       | 24-10-85            | 24-10-85                            |     |
| 45.         | ರೇಣುಕನಾಯ್ಡು ಎಸ್     | ಮುಂಬಡ್ತಿ              |      | ಬಿ.ಇ(ಎಸ್.ಟಿವಿ)      | 27-03-59       | 26-03-83            | 04-03-86                            |     |
| 46.         | ಸುಶೀಲ ಕುಮಾರಿ. ವಿ.   | ಮುಂಬಡ್ತಿ              |      | ಡಿಟಿಪಿ              | 22-07-56       | 12-12-79            | 04-07-86                            |     |
| 47.         | ವೆಂಕಟೇಶ ಕೆ.ಎಸ್      | ಸಕ್ರಮ                 |      | ಬಿ.ಇ(ಎಂ.ಇ)          | 23-09-53       | 05-02-87            | 05-02-87                            |     |
| 48.         | ಶೇಷಗಿರಿ ರಾವ್ ಎಸ್.   | ಮುಂಬಡ್ತಿ              |      | ಡಿಇಪಿ (ಮೆಟಲರ್ಜಿ)    | 29-05-53       | 06-06-77            | 01-05-87                            |     |
| 49.         | ವಿಜಯ್ ಕುಮಾರ್. ಆರ್   | ಮುಂಬಡ್ತಿ              |      | ಡಿ.ಸಿ.ನಿ.           | 17-07-62       | 17-06-85            | 25-08-87                            |     |
| 50.         | ದಬಾಡೆ.ಎಂ.ಎಸ್        | ಮುಂಬಡ್ತಿ              |      | ಡಿಐಪಿ ಟೆಕ್ನಿಕ್ ಟೈಲ್ | 3-6-55         | 15-4-83             | 25-8-87                             |     |
| 51.         | ಅಶ್ವತ್ಥಯ್ಯ          | ಮುಂಬಡ್ತಿ              |      | ಸಿರಾಮಿಕ್ಸ್          | 22-07-56       | 22-03-84            | 25-08-87                            |     |
| 52.         | ಶ್ರೀನಿವಾಸನ್ ಯು.     | ನೇ.ನೇ                 |      | ಡಿ.ಐ.ಪಿ (ಪಿಟಿ.)     | 09-05-52       | 13-11-78            | 25-9-87                             |     |
| 53.         | ಕೆ.ಎಂ. ಈಶ್ವರಪ್ಪ     | ನೇ.ನೇ                 |      | ಬಿ.ಇ (ಸಿವಿಲ್)       | 17-07-61       | 23-09-87            | 01-06-92                            |     |
| 54.         | ವೇಣುಗೋಪಾಲ್ ಹೆಚ್.ಬಿ. | ಮುಂಬಡ್ತಿ              |      | ಡಿಎಂ.ಇ (ಆಟೋ)        | 20-07-58       | 15-04-83            | 15-04-88                            |     |
| 55.         | ಕಾಂತುದೇವಾಡಿಗ        | ಮುಂಬಡ್ತಿ              |      | ಡಿಎಂಇ ಡಿಐಪಿಟಿಟಿ     | 15-07-58       | 04-07-86            | 29-04-88                            |     |
| 56.         | ಗಣಪತಿ ಸಿ.ಪಿ         | ಮುಂಬಡ್ತಿ              |      | ಡಿಎಂಇ (ಎಂ.ಇ)        | 15-06-61       | 04-07-86            | 29-04-88                            |     |
| 57.         | ಕರುಣಾಕರ ರೈ          | ಮುಂಬಡ್ತಿ              |      | ಡಿಎಂ.ಇಡಿ ಐಪಿಟಿಟಿ    | 26-05-55       | 04-07-86            | 29-04-88                            |     |
| 58.         | ಬಸವರಾಜ್             | ಮುಂಬಡ್ತಿ              |      | ಬಿ.ಇ(ಎಂ.ಇ)          | 01-06-61       | 04-07-86            | 29-04-88                            |     |
| 59.         | ರಾಮಕೃಷ್ಣ ಪ್ರಸಾದ್ ಬಿ | ಮುಂಬಡ್ತಿ              |      | ಡಿಎಂ.ಇ (ಆಟೋ)        | 16-03-57       | 31-03-83            | 01-06-88                            |     |
| 60.         | ವಾಸುದೇವ ಡಿ.         | ನೇ.ನೇ                 |      | ಬಿ.ಇ(ಟಿ.ಸಿ)         | 12-04-58       | 27-07-88            | 27-07-88                            |     |

| ಕ್ರಮ ಸಂಖ್ಯೆ | ಹೆಸರು                    | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ       | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|--------------------------|-----------------------|------|-------------------|----------------|---------------------|-------------------------------------|-----|
| 61.         | ಪ್ರತಾಪ್ ಕುಮಾರ್. ಆರ್      | ನೇ.ನೇ                 |      | ಬಿ.ಇ.(ಟಿ.ಸಿ)      | 05-01-59       | 16-07-88            | 16-07-88                            |     |
| 62.         | ಕೂಡ್ಲಿ ಸಿ.ಜೆ.            | ನೇ.ನೇ                 |      | ಬಿ.ಇ.(ಟಿ.ಸಿ)      | 01-11-54       | 19-07-88            | 19-07-88                            |     |
| 63.         | ಮಹಮ್ಮದ್ ಅನ್ವರ್           | ನೇ.ನೇ                 |      | ಬಿ.ಇ.(ಟಿ.ಸಿ)      | 01-06-60       | 23-07-88            | 23-07-88                            |     |
| 64.         | ಹಿರಣ್ಣಯ್ಯ ಹೆಚ್. ವಿ       | ನೇ.ನೇ                 |      | ಬಿ.ಇ.(ಟಿ.ಸಿ)      | 16-07-61       | 16-07-88            | 16-07-88                            |     |
| 65.         | ರಾಜಗೋಪಾಲ್ ಭಟ್.ಕೆ         | ಮುಂಬಡ್ತಿ              |      | ಡಿಎಂ.ಇ (ಆಟೋ)      | 17-09-56       | 14-11-84            | 14-11-89                            |     |
| 66.         | ಕೆಂಪೇಗೌಡ ಹೆಚ್. ಕೆ.       | ಮುಂಬಡ್ತಿ              |      | ಡಿಎಂ.ಇ (ಆಟೋ)      | 01-06-60       | 22-10-82            | 05-11-89                            |     |
| 67.         | ರಮೇಶ್. ಬಿ.ಹೆಚ್           | ಮುಂಬಡ್ತಿ              |      | ಡಿಎಂ.ಇ (ಆಟೋ)      | 12-07-56       | 05-11-84            | 05-11-89                            |     |
| 68.         | ಮಂಜುನಾಥ್ ಎಂ.             | ಮುಂಬಡ್ತಿ              |      | ಡಿಎಂ.ಇ (ಆಟೋ)      | 15-10-54       | 14-11-84            | 14-11-89                            |     |
| 69.         | ಕೊಠಗಿ ರುದ್ರ ಪ್ರಸಾದ್      | ಮುಂಬಡ್ತಿ              |      | ಡಿಐಪಿ (ಆಟೋ)       | 10-07-60       | 10-11-84            | 10-11-89                            |     |
| 70.         | ಉಮಾಪತಿ ಬಿ.ಎಸ್            | ಮುಂಬಡ್ತಿ              |      | ಡಿಎಂಇ (ಆಟೋ)       | 07-08-61       | 18-10-82            | 05-07-89                            |     |
| 71.         | ಜೋಸ್. ಇ.ಎಂ.              | ಮುಂಬಡ್ತಿ              |      | ಡಿಇಇ              | 21-12-54       | 04-07-86            | 01-05-90                            |     |
| 72.         | ಅಯೂಬ್ ಖಾನ್ ಎಸ್.          | ಮುಂಬಡ್ತಿ              |      | ಡಿಎಂ.ಇ            | 27-05-61       | 04-07-86            | 01-05-90                            |     |
| 73.         | ಬಾಬುದೇವಾಡಿಗ              | ಮುಂಬಡ್ತಿ              |      | ಡಿಐಪಿ ಇನ್ ರೆಬ್ಬರ್ | 01-12-61       | 04-04-84            | 06-07-90                            |     |
| 74.         | ಶಿವಪ್ರಸಾದ್ ಆರ್           | ಸಕ್ರಮ                 |      | ಬಿ.ಇ.(ಟಿ.ಸಿ)      | 20-05-58       | 29-03-84            | 20-02-91                            |     |
| 75.         | ಸತ್ಯನ್ ಜಿ.ವೈ             | ಸಕ್ರಮ                 |      | ಡಿಎಂ.ಇ (ಆಟೋ)      | 23-06-59       | 03-09-84            | 20-02-91                            |     |
| 76.         | ರಾಜಶೇಖರ್ ಪಿ.ಕಿರಗಿ        | ಸಕ್ರಮ                 |      | ಡಿಎಂ.ಇ (ಆಟೋ)      | 01-06-61       | 31-08-84            | 20-02-91                            |     |
| 77.         | ಮೂರ್ತಿ ಕೆ.ಎ.             | ಸಕ್ರಮ                 |      | ಡಿಎಂ.ಇ (ಆಟೋ)      | 09-04-58       | 10-09-84            | 20-2-91                             |     |
| 78.         | ಶ್ರೀನಿವಾಸ್ ಕುಮಾರ್ ಎಸ್    | ಸಕ್ರಮ                 |      | ಬಿ.ಇ.(ಸಿ.ಇ)       | 02-01-61       | 01-12-84            | 20-02-91                            |     |
| 79.         | ಗೋವಿಂದ ರಾಜ್ ಸಿಂಗ್ ಬಿ.ಎಲ್ | ಸಕ್ರಮ                 |      | ಬಿ.ಇ.(ಎಂ.ಇ)       | 16-09-59       | 28-01-85            | 20-02-91                            |     |
| 80.         | ಗೋವೆ ಎಂ.ಐ.               | ಸಕ್ರಮ                 |      | ಬಿ.ಇ(ಎಂ.ಇ)        | 01-06-59       | 14-06-85            | 20-02-91                            |     |
| 81.         | ಉದಯಚಂದ್ ವಿ ಗೋವೆಕರ್       | ಸಕ್ರಮ                 |      | ಬಿ.ಇ(ಇ.ಇ)         | 24-03-59       | 26-07-85            | 20-02-91                            |     |

| ಕ್ರಮ ಸಂಖ್ಯೆ | ಹೆಸರು                                       | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ     | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---|-----------------------|--------|-----------------|----------------|---------------------|-------------------------------------|-----|
| 82.         | ಕುಮಾರ್ ಎನ್. ಎಸ್                             | ಸಕ್ರಮ                 |        | ಬಿ.ಇ(ಎಂ.ಇ)      | 04-02-59       | 13-08-85            | 20-02-91                            |     |
| 83.         | ಮಹಮದ್ ತಜಮಲ್ ಹುಸೇನ್                          | ಸಕ್ರಮ                 |        | ಬಿ.ಇ(ಸಿ.ಇ)      | 17-07-59       | 24-08-85            | 20-02-91                            |     |
| 84.         | ಸುರೇಶ್ ಬಾಬು ಆರ್                             | ಸಕ್ರಮ                 |        | ಬಿ.ಇ(ಟಿ.ಸಿ)     | 13-08-60       | 10-09-85            | 20-02-91                            |     |
| 85.         | ಕಂಚಿ ವಿ.ಬಿ                                  | ಸಕ್ರಮ                 |        | ಬಿ.ಇ(ಎಂ.ಇ)      | 01-07-61       | 10-09-85            | 20-02-91                            |     |
| 86.         | ವೆಂಕಟೇಶ್ ಮೂರ್ತಿ ಎನ್.ವಿ                      | ಸಕ್ರಮ                 |        | ಬಿ.ಇ(ಟಿ.ಸಿ)     | 25-06-56       | 11-09-85            | 20-02-91                            |     |
| 87.         | ಚಿನ್ನಗಿರಿ ಗೌಡ ಹೆಚ್.ಸಿ                       | ಸಕ್ರಮ                 |        | ಬಿ.ಇ(ಸಿ.ಇ)ಎಂಇ   | 20-01-61       | 11-09-85            | 20-02-91                            |     |
| 88.         | ಮಹೇಂದ್ರ ಎಸ್. ಎ.                             | ಸಕ್ರಮ                 |        | ಬಿ.ಇ(ಸಿ.ಇ)      | 03-07-61       | 12-09-85            | 20-02-91                            |     |
| 89.         | ಪ್ರಕಾಶ್ ಸಿ.ಜೆ                               | ಸಕ್ರಮ                 |        | ಬಿ.ಇ(ಸಿ.ಇ)      | 05-07-62       | 12-09-85            | 20-02-91                            |     |
| 90.         | ಹನುಮಂತರಾಯ ಕೆ.                               | ಸಕ್ರಮ                 |        | ಬಿ.ಇ(ಇ.ಇ)       | 09-06-59       | 16-09-85            | 20-02-91                            |     |
| 91.         | ಪಾಟೀಲ್ ಬೀಮನ ಗೌಡ ಎಸ್.<br>(ರಾಜ್ಯ ವೇತನ ಶ್ರೇಣಿ) | ಸಕ್ರಮ                 |        | ಬಿ.ಎಎಸ್.ಸಿ      | 01-06-57       | 09-10-85            | 20-02-91                            |     |
| 92.         | ರಮೇಶ ಎಲ್. ಎಸ್                               | ಸಕ್ರಮ                 |        | ಬಿ.ಇ(ಎಂ.ಇ),ಎಂ.ಇ | 15-11-62       | 09-10-85            | 20-02-91                            |     |
| 93.         | ದಿಲೀಪ್ ಕುಮಾರ್ ತಳೇಕರ್                        | ಸಕ್ರಮ                 |        | ಬಿ.ಇ(ಇ.ಇ)       | 23-08-61       | 18-01-86            | 20-02-91                            |     |
| 94.         | ಮಂಜುನಾಥ್ ರೆಡ್ಡಿ ಪಿ                          | ಸಕ್ರಮ                 |        | ಬಿ.ಇ(ಎಂ.ಇ)      | 01-06-63       | 20-01-86            | 20-02-91                            |     |
| 95.         | ಧನಂಜಯ ಎನ್ ಎಂ.                               | ಸಕ್ರಮ                 |        | ಬಿ.ಇ(ಸಿ.ಇ) ಎಂಇ  | 22-07-57       | 30-09-86            | 20-02-91                            |     |
| 96.         | ರಾಜೇಂದ್ರ ವೈ ಎಸ್                             | ಸಕ್ರಮ                 |        | ಬಿ.ಇ(ಎಂ.ಇ)      | 24-08-57       | 01-10-86            | 20-02-91                            |     |
| 97.         | ಜಯಪ್ಪ ಜಿ.                                   | ಸಕ್ರಮ                 |        | ಬಿ.ಇ(ಸಿ.ಇ)      | 01-05-60       | 01-10-86            | 20-02-91                            |     |
| 98.         | ನರಸಿಂಹಯ್ಯ                                   | ಸಕ್ರಮ                 |        | ಬಿ.ಇ(ಸಿ.ಇ)      | 14-06-60       | 04-10-86            | 20-02-91                            |     |
| 99.         | ನಸೀಮ ಬೇಗಂ                                   | ಸಕ್ರಮ                 |        | ಬಿ.ಇ(ಸಿ.ಇ)      | 15-10-60       | 04-10-86            | 20-02-91                            |     |
| 100.        | ಪಿ. ಲಿಂಗಮೂರ್ತಿ                              | ಸಕ್ರಮ                 | ಪ.ಪಂಗಡ | ಬಿ.ಇ(ಎಂ.ಇ)      | 01-07-58       | 06-10-86            | 20-02-91                            |     |
| 101.        | ಕುಶುಕುಮಾರ್ ಸಿ.ಕೆ                            | ಸಕ್ರಮ                 |        | ಬಿ.ಇ(ಇ.ಇ)       | 01-03-59       | 06-10-86            | 20-02-91                            |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|----------------------|-----------------------|------|-------------|----------------|---------------------|-------------------------------------|-----|
| 102.        | ವಿಶ್ವನಾಥ್ ಎಂ. ಹೆಗಡೆ  | ಸಕ್ರಮ                 |      | ಬಿ.ಇ(ಇ.ಇ)   | 10-04-60       | 06-10-86            | 20-02-91                            |     |
| 103.        | ದೇಗಿನಾಳ ಹೆಚ್.ಎ       | ಸಕ್ರಮ                 |      | ಬಿ.ಇ(ಎಂ.ಇ)  | 23-06-60       | 06-10-86            | 20-02-91                            |     |
| 104.        | ರುದ್ರೇಶಯ್ಯ           | ಸಕ್ರಮ                 |      | ಬಿ.ಇ(ಸಿ.ಇ)  | 23-03-61       | 06-10-86            | 20-02-91                            |     |
| 105.        | ರಘುಕುಮಾರ್ ಕೆ         | ಸಕ್ರಮ                 |      | ಬಿ.ಇ(ಎಂ.ಇ)  | 01-06-61       | 06-10-86            | 20-02-91                            |     |
| 106.        | ಅಬ್ದುಲ್ ಖದೀರ್ ಎ.ಎ    | ಸಕ್ರಮ                 |      | ಬಿ.ಇ(ಎಂ.ಇ)  | 14-03-62       | 06-10-86            | 20-02-91                            |     |
| 107.        | ಮಲ್ಲಿಕಾರ್ಜುನಪ್ಪ ಶಾವಿ | ಸಕ್ರಮ                 |      | ಬಿ.ಇ(ಎಂ.ಇ)  | 10-10-62       | 06-10-86            | 20-02-91                            |     |
| 108.        | ನಾಗಪ್ಪ ಬಾಗೋಜಿ        | ಸಕ್ರಮ                 |      | ಬಿ.ಇ(ಇ.ಇ)   | 04-06-58       | 07-10-86            | 20-02-91                            |     |
| 109.        | ರಾಮಣ್ಣ ಜೆ            | ಸಕ್ರಮ                 |      | ಬಿ.ಇ(ಟಿ.ಸಿ) | 02-02-59       | 07-10-86            | 20-02-91                            |     |
| 110.        | ಪರಮೇಶ್ವರ             | ಸಕ್ರಮ                 |      | ಬಿ.ಇ(ಸಿ.ಇ)  | 08-04-67       | 24-10-86            | 20-02-91                            |     |
| 111.        | ಕುಮಾರ್ ಹೆಚ್. ಜೆ.     | ಸಕ್ರಮ                 |      | ಬಿ.ಇ(ಸಿ.ಇ)  | 22-07-62       | 01-12-86            | 20-02-91                            |     |
| 112.        | ರಂಗಧಾಮನ್ ಹೆಚ್. ಆರ್   | ಸಕ್ರಮ                 |      | ಬಿ.ಇ(ಟಿ.ಸಿ) | 08-07-61       | 24-01-87            | 20-02-91                            |     |
| 113.        | ಶಂಕರ ರಾವ್            | ಸಕ್ರಮ                 |      | ಬಿ.ಇ(ಸಿ.ಇ)  | 11-01-61       | 17-09-87            | 20-02-91                            |     |
| 114.        | ತಾಜುನ್ನೀಸ            | ಸಕ್ರಮ                 |      | ಬಿ.ಇ(ಇ.ಇ)   | 12-02-61       | 17-09-87            | 20-02-91                            |     |
| 115.        | ಭೈರಪ್ಪನವರ್ ಎಸ್.ಟಿ    | ಸಕ್ರಮ                 |      | ಬಿ.ಇ(ಟಿ.ಸಿ) | 01-06-61       | 17-09-87            | 20-02-91                            |     |
| 116.        | ಕಾಂತರಾಜ್ ಟಿ.ಪಿ       | ಸಕ್ರಮ                 |      | ಬಿ.ಇ(ಎಂ.ಇ)  | 27-01-61       | 18-09-87            | 20-02-91                            |     |
| 117.        | ಮಹೇಶ್ವರಪ್ಪ ಪಿಜಿ      | ಸಕ್ರಮ                 |      | ಬಿ.ಇ(ಸಿ.ಇ)  | 20-07-63       | 18-09-87            | 20-02-91                            |     |
| 118.        | ರಾಜೇಂದ್ರ ಘೋರ್ಪಡೆ     | ಸಕ್ರಮ                 |      | ಬಿ.ಇ(ಎಂ.ಇ)  | 3-04-60        | 21-09-87            | 20-02-91                            |     |
| 119.        | ಅಳ್ಳಗಿ ಎಸ್.ಜಿ        | ಸಕ್ರಮ                 |      | ಬಿ.ಇ(ಸಿ.ಇ)  | 01-01-61       | 21-09-87            | 20-02-91                            |     |
| 120.        | ರತ್ನಾಕರ್ ಸಿ.ಎನ್      | ಸಕ್ರಮ                 |      | ಬಿ.ಇ(ಸಿ.ಇ)  | 22-02-62       | 21-09-87            | 20-02-91                            |     |
| 121.        | ಚಂದ್ರಮೋಹನ್ ಪಿ        | ಸಕ್ರಮ                 |      | ಬಿ.ಇ(ಸಿ.ಇ)  | 15-07-62       | 21-09-87            | 20-02-91                            |     |
| 122.        | ಸದಾನಂದಪ್ಪ ಜಿ.ಬಿ      | ಸಕ್ರಮ                 |      | ಬಿ.ಇ(ಇ.ಇ)   | 20-07-62       | 21-09-87            | 20-02-91                            |     |

| ಕ್ರಮ ಸಂಖ್ಯೆ | ಹೆಸರು                                 | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ           | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------------------------|-----------------------|--------|-----------------------|----------------|---------------------|-------------------------------------|-----|
| 123.        | ಶಿವಕುಮಾರ ಸ್ವಾಮಿ ಎನ್. ಎಂ.              | ಸಕ್ರಮ                 |        | ಬಿ.ಇ(ಇ.ಇ)             | 22-07-62       | 21-09-87            | 20-02-91                            |     |
| 124.        | ಕೃಷ್ಣಮೂರ್ತಿ ಎಂ.ಸಿ.                    | ಸಕ್ರಮ                 | ಪ.ಪಂಗಡ | ಬಿ.ಇ(ಸಿ.ಇ)            | 11-03-65       | 21-09-87            | 20-02-91                            |     |
| 125.        | ರವೀಂದ್ರನಾಥ್ ಸಿಂಗ್                     | ಸಕ್ರಮ                 |        | ಬಿ.ಇ(ಟಿ.ಸಿ)           | 11-04-56       | 23-09-87            | 20-02-91                            |     |
| 126.        | ರಾಮಾಂಜನೇಯಲು ಆರ್                       | ಸಕ್ರಮ                 | ಪ.ಪಂಗಡ | ಬಿ.ಇ(ಟಿ.ಸಿ)           | 06-09-58       | 23-09-87            | 20-02-91                            |     |
| 127.        | ಸುಬ್ರಮಣ್ಯ ಎಂ.                         | ಸಕ್ರಮ                 |        | ಬಿ.ಇ(ಸಿ.ಇ)            | 14-07-59       | 23-09-87            | 20-02-91                            |     |
| 128.        | ಗಂಗಾರಾಂ                               | ಸಕ್ರಮ                 | ಪ.ಜಾತಿ | ಬಿ.ಇ(ಸಿ.ಇ)ಎಂಇ         | 18-06-61       | 23-09-87            | 20-02-91                            |     |
| 129.        | ನರಸನಾಯಕ                               | ಸಕ್ರಮ                 |        | ಬಿ.ಇ(ಸಿ.ಇ)            | 06-08-61       | 23-09-87            | 20-02-91                            |     |
| 130.        | ರವೀಂದ್ರ ಎಸ್. ಆರ್                      | ಸಕ್ರಮ                 |        | ಬಿ.ಇ(ಸಿ.ಇ)ಎಂಇ         | 03-06-64       | 23-09-87            | 20-02-91                            |     |
| 131.        | ಕೃಷ್ಣಮೂರ್ತಿ ಎನ್. ಎಂ.                  | ಸಕ್ರಮ                 | ಪ.ಜಾತಿ | ಬಿ.ಇ(ಸಿ.ಇ)            | 15-02-58       | 24-09-87            | 20-02-91                            |     |
| 132.        | ಶ್ರೀಧರಮೂರ್ತಿ ಬಿ.ಎಸ್                   | ಸಕ್ರಮ                 |        | ಬಿ.ಇ(ಸಿ.ಇ)            | 05-02-61       | 24-09-87            | 20-02-91                            |     |
| 133.        | ಗಿರೀಶ್ ಎಲ್. ವಿ                        | ಸಕ್ರಮ                 |        | ಬಿ.ಇ(ಸಿ.ಇ) ಎಂಟೆಕ್ ಇಡಿ | 28-12-62       | 23-09-87            | 20-02-91                            |     |
| 134.        | ಓಂಕಾರ್ ಸ್ವಾಮಿ ಡಿ.ಆರ್                  | ಸಕ್ರಮ                 |        | ಬಿ.ಇ(ಇ.ಇ)             | 20-07-63       | 23-09-87            | 20-02-91                            |     |
| 135.        | ಮೃತ್ಯುಂಜಯ ಹೊಂಬಾಳ್ (ರಾಜ್ಯ ವೇತನ ಶ್ರೇಣಿ) | ಸಕ್ರಮ                 |        | ಎಪಿಪಿ ಎಸ್ ಸಿಐ         | 02-07-62       | 23-09-87            | 20-02-91                            |     |
| 136.        | ಬಸವರಾಜು                               | ಸಕ್ರಮ                 |        | ಬಿ.ಇ(ಇ.ಇ)             | 04-05-61       | 12-10-88            | 20-02-91                            |     |
| 137.        | ಶಿವಸ್ವಾಮಿ ಹೆಚ್. ಪಿ                    | ಸಕ್ರಮ                 |        | ಬಿ.ಇ(ಸಿ.ಇ)ಎಂ.ಟೆಕ್ ಇಡಿ | 01-05-64       | 26-10-87            | 20-02-91                            |     |
| 138.        | ನರಸಪ್ಪ                                | ಸಕ್ರಮ                 |        | ಬಿ.ಇ(ಇ.ಇ)             | 01-06-60       | 28-10-87            | 20-02-91                            |     |
| 139.        | ಗೋವಿಂದರಾಜು ಎಂ.ಎಸ್.                    | ಸಕ್ರಮ                 |        | ಬಿ.ಇ(ಎಂ.ಇ)            | 16-03-61       | 28-10-87            | 20-02-91                            |     |
| 140.        | ಪಾಟೀಲ್ ಎಸ್. ಬಿ.                       | ಸಕ್ರಮ                 |        | ಬಿ.ಇ(ಸಿ.ಇ)            | 01-06-62       | 28-10-87            | 20-02-91                            |     |
| 141.        | ದೇವರಸೆಗೌಡ                             | ಸಕ್ರಮ                 |        | ಬಿ.ಇ(ಸಿ.ಇ)            | 01-06-61       | 25-11-87            | 20-02-91                            |     |
| 142.        | ಮಹೇಂದ್ರ ಹೆಚ್.ಎಂ.                      | ಸಕ್ರಮ                 |        | ಬಿ.ಇ(ಸಿ.ಇ)            | 09-06-61       | 25-11-87            | 20-02-91                            |     |



| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ   | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|----------------------|-----------------------|--------|---------------|----------------|---------------------|------------------------------------|-----|
| 143.        | ಶಿವಕುಮಾರ್ ಎ.ಆರ್      | ಸಕ್ರಮ                 | ಪ.ಜಾತಿ | ಬಿ.ಇ(ಸಿ.ಇ)    | 05-10-59       | 26-11-87            | 20-02-91                           |     |
| 144.        | ಶೇಷಗಿರಿ ಜಿ.ಎಸ್       | ಸಕ್ರಮ                 |        | ಬಿ.ಇ(ಎಂ.ಇ)    | 20-05-58       | 27-11-87            | 20-02-91                           |     |
| 145.        | ಕಿರಣ್ ಕುಮಾರ್. ಎಸ್    | ಸಕ್ರಮ                 |        | ಬಿ.ಇ(ಸಿ.ಇ)    | 15-10-61       | 27-11-87            | 20-02-91                           |     |
| 146.        | ಜಗದೀಶ್ ಡಿ.ಹೆಚ್       | ಸಕ್ರಮ                 |        | ಬಿ.ಇ(ಸಿ.ಇ)ಎಂಇ | 18-07-61       | 02-12-87            | 20-02-91                           |     |
| 147.        | ತ್ಯಾಗರಾಜ್ ಹೆಚ್.ಟಿ    | ಸಕ್ರಮ                 | ಪ.ಜಾತಿ | ಬಿ.ಇ(ಸಿ.ಇ)    | 27-08-62       | 02-12-87            | 20-02-91                           |     |
| 148.        | ಅನಿಲ್ ಕುಮಾರ್. ಜಿ     | ಸಕ್ರಮ                 |        | ಬಿ.ಇ(ಸಿ.ಇ)    | 19-05-65       | 09-12-87            | 20-02-91                           |     |
| 149.        | ಹೊಸಮತ್ ಎಂ.ಐ          | ಸಕ್ರಮ                 |        | ಬಿ.ಇ(ಎಂ.ಇ)    | 15-08-58       | 31-12-87            | 20-2-91                            |     |
| 150.        | ಲಕ್ಷ್ಮಣ ಎಂ.          | ಸಕ್ರಮ                 |        | ಬಿ.ಇ(ಸಿ.ಇ)    | 01-10-62       | 31-12-87            | 20-02-91                           |     |
| 151.        | ಶೇಖರಪ್ಪ              | ಸಕ್ರಮ                 |        | ಬಿ.ಇ(ಸಿ.ಇ)    | 23-04-59       | 18-01-88            | 20-02-91                           |     |
| 152.        | ತೇಜೋಮೂರ್ತಿ ಕೆ.ವಿ     | ಸಕ್ರಮ                 |        | ಬಿ.ಇ(ಸಿ.ಇ)    | 19-01-63       | 18-01-88            | 20-02-91                           |     |
| 153.        | ಜಯರಾಂ ಎನ್. ಎಸ್       | ಸಕ್ರಮ                 |        | ಬಿ.ಇ(ಸಿ.ಇ)    | 20-03-61       | 1-02-88             | 20-02-91                           |     |
| 154.        | ಸಿದ್ದಪ್ಪ ಎನ್ ಬುದ್ದರ್ | ಸಕ್ರಮ                 | ಪ.ಜಾತಿ | ಬಿ.ಇ(ಸಿ.ಇ)    | 01-06-60       | 29-02-88            | 20-02-91                           |     |
| 155.        | ರಾಮಲಿಂಗಯ್ಯ ಸಿ.ಡಿ     | ಸಕ್ರಮ                 |        | ಬಿ.ಇ(ಸಿ.ಇ)    | 28-12-61       | 02-03-88            | 20-02-91                           |     |
| 156.        | ಸುರೇಶ್ ಕುಮಾರ್ ಕೆ.ಎಸ್ | ಸಕ್ರಮ                 |        | ಬಿ.ಇ(ಸಿ.ಇ)ಎಂಇ | 13-06-60       | 07-03-88            | 20-02-91                           |     |
| 157.        | ವಸಂತಕುಮಾರ್ ಡಿ.ಹೆಚ್   | ಸಕ್ರಮ                 |        | ಬಿ.ಇ(ಸಿ.ಇ)    | 04-12-60       | 11-03-88            | 20-02-91                           |     |
| 158.        | ಮೈಲಾರಯ್ಯ ಜಿ          | ಸಕ್ರಮ                 |        | ಬಿ.ಇ(ಸಿ.ಇ)    | 08-06-61       | 11-03-88            | 20-02-91                           |     |
| 159.        | ಅಮರನಾಥ ಜಿ            | ಸಕ್ರಮ                 |        | ಬಿ.ಇ(ಸಿ.ಇ)ಎಂಇ | 20-07-61       | 14-03-88            | 20-02-91                           |     |
| 160.        | ವಿಜಯ್ ಕುಮಾರ್ ಆರ್     | ಸಕ್ರಮ                 |        | ಬಿ.ಇ(ಸಿ.ಇ)    | 01-05-61       | 08-08-88            | 20-02-91                           |     |
| 161.        | ಶಿವಲಿಂಗಯ್ಯ ಎಂ. ಎಂ.   | ಸಕ್ರಮ                 |        | ಬಿ.ಇ(ಟಿ.ಸಿ)   | 01-05-61       | 01-10-88            | 20-02-91                           |     |
| 162.        | ಸಿದ್ದೇಗೌಡ ಬಿ.ಜೆ      | ಸಕ್ರಮ                 |        | ಬಿ.ಇ(ಇ.ಇ)     | 14-02-61       | 03-10-88            | 20-02-91                           |     |
| 163.        | ಸತ್ಯನಾರಾಯಣ ವಿ        | ಸಕ್ರಮ                 |        | ಬಿ.ಇ(ಎಂ.ಇ)    | 28-11-61       | 05-10-88            | 20-02-91                           |     |

| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ        | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------|-----------------------|--------|--------------------|----------------|---------------------|-------------------------------------|-----|
| 164.        | ಪ್ರಕಾಶ್ ಎಂ          | ಸಕ್ರಮ                 |        | ಬಿ.ಇ(ಎಂ.ಇ)         | 18-07-64       | 07-10-88            | 20-02-91                            |     |
| 165.        | ವೆಂಕಟರಾಮರಡ್ಡಿ       | ಸಕ್ರಮ                 |        | ಬಿ.ಇ(ಟಿ.ಸಿ)        | 01-06-59       | 11-10-88            | 20-02-91                            |     |
| 166.        | ಆನಂದ ಎಂ.ಎಸ್         | ಸಕ್ರಮ                 |        | ಬಿ.ಇ(ಟಿ.ಸಿ)        | 25-06-62       | 11-10-88            | 20-02-91                            |     |
| 167.        | ಅಂಜನಿ ಎಂ            | ಸಕ್ರಮ                 |        | ಬಿ.ಇ(ಎಂ.ಇ), ಎಂಇ    | 01-06-60       | 11-10-88            | 20-02-91                            |     |
| 168.        | ಚನ್ನಬಸಪ್ಪ ವೈ        | ಸಕ್ರಮ                 |        | ಬಿ.ಇ(ಎಂ.ಇ)         | 01-08-63       | 11-10-88            | 20-02-91                            |     |
| 169.        | ಡೆರಿಕ್ ಅಲೆಗ್ಸಾಂಡರ್  | ಸಕ್ರಮ                 | ಪ.ಜಾತಿ | ಬಿ.ಇ(ಟಿ.ಸಿ)        | 12-04-64       | 11-10-88            | 20-02-91                            |     |
| 170.        | ಗಾಯತ್ರಿ ವಿ          | ಸಕ್ರಮ                 |        | ಬಿ.ಇ(ಸಿ.ಎಸ್) ಎಂ. ಇ | 23-01-66       | 31-10-88            | 20-02-91                            |     |
| 171.        | ಪ್ರಭುಶಂಕರ್. ಬಿ.ಸಿ   | ಸಕ್ರಮ                 |        | ಬಿ.ಇ(ಎಂ.ಇ)         | 28-03-62       | 17-10-88            | 20-02-91                            |     |
| 172.        | ಸದಾಶಿಮೂರ್ತಿ ಟಿ.ಎಸ್  | ಸಕ್ರಮ                 |        | ಬಿ.ಇ(ಎಂ.ಇ)         | 02-02-64       | 02-11-88            | 20-02-91                            |     |
| 173.        | ನಂಜುಂಡಸ್ವಾಮಿ ಎಂ.ಎಂ  | ಸಕ್ರಮ                 |        | ಬಿ.ಇ(ಸಿ.ಇ)         | 15-07-60       | 07-11-88            | 20-02-91                            |     |
| 174.        | ಸೈಯದ್ ಸಾದಿಕ್ ಉಲ್ಲ   | ಸಕ್ರಮ                 |        | ಬಿ.ಇ(ಸಿ.ಇ)         | 01-06-63       | 09-11-88            | 20-02-91                            |     |
| 175.        | ಸಾಬು ರಾಮಪ್ಪ ನಾಗನೂರ  | ಸಕ್ರಮ                 |        | ಬಿ.ಇ(ಸಿ.ಇ)         | 01-07-61       | 11-11-88            | 20-02-91                            |     |
| 176.        | ಎಂ.ಡಿ ಜಮೀರುಲ್ಲಾ     | ಸಕ್ರಮ                 |        | ಬಿ.ಇ(ಸಿ.ಇ)         | 20-07-61       | 11-11-88            | 20-02-91                            |     |
| 177.        | ರೂಪಕುಮಾರ್ ಪಿ.ಎಂ     | ಸಕ್ರಮ                 |        | ಬಿ.ಇ(ಸಿ.ಇ)         | 04-05-62       | 11-11-88            | 20-02-91                            |     |
| 178.        | ಪುರುಷೋತ್ತಮ್ ಎನ್     | ಸಕ್ರಮ                 |        | ಬಿ.ಇ(ಸಿ.ಇ)         | 04-04-58       | 13-12-88            | 20-02-91                            |     |
| 179.        | ಮಂಜಪ್ಪ ಹೆಚ್.ಕೆ      | ಸಕ್ರಮ                 |        | ಬಿ.ಇ(ಇ.ಇ)          | 01-06-64       | 16-12-88            | 20-02-91                            |     |
| 180.        | ನಾಗೇಶ್ ಎಸ್          | ಸಕ್ರಮ                 |        | ಬಿ.ಇ(ಇ.ಇ)          | 22-07-61       | 1-02-89             | 20-02-91                            |     |
| 181.        | ಶಿವಶಂಕರರಡ್ಡಿ ಕೆ.ಜೆ. | ಸಕ್ರಮ                 |        | ಬಿ.ಇ(ಎಂ.ಇ)         | 25-07-58       | 01-03-89            | 20-02-91                            |     |
| 182.        | ಶ್ಯಾಮ್‌ಸುಂದರ್ ಎಸ್   | ಸಕ್ರಮ                 |        | ಬಿ.ಇ(ಟಿ.ಸಿ)        | 09-05-61       | 01-03-89            | 20-02-91                            |     |
| 183.        | ಮಂಜುನಾಥ ಬಿ.ಡಿ       | ಸಕ್ರಮ                 |        | ಬಿ.ಇ(ಎಂ.ಇ)         | 14-11-58       | 02-03-89            | 20-02-91                            |     |
| 184.        | ವಿರೂಪಾಕ್ಷಪ್ಪ ವೈ.ಕೆ  | ಸಕ್ರಮ                 |        | ಬಿ.ಇ(ಎಂ.ಇ)         | 01-06-61       | 02-03-89            | 20-02-91                            |     |

| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ          | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------|-----------------------|--------|----------------------|----------------|---------------------|-------------------------------------|-----|
| 185.        | ಅಲಿಬೇಗ್             | ಸಕ್ರಮ                 |        | ಬಿ.ಇ(ಎಂ.ಇ)           | 24-05-59       | 03-03-89            | 20-02-91                            |     |
| 186.        | ಸಾಲಗಿರಿಗೌಡ          | ಸಕ್ರಮ                 |        | ಬಿ.ಇ(ಟಿ.ಸಿ)          | 20-07-61       | 07-03-89            | 20-02-91                            |     |
| 187.        | ರಾಮಾಂಜನೇಯಲು ಎಂ      | ಸಕ್ರಮ                 |        | ಬಿ.ಇ(ಎಂ.ಇ)           | 10-10-60       | 09-03-89            | 20-02-91                            |     |
| 188.        | ಸತೀಶ್ ರಾವ್ ಎನ್. ಎಸ್ | ಸಕ್ರಮ                 |        | ಬಿ.ಇ(ಎಂ.ಇ)           | 19-05-63       | 09-03-89            | 20-02-91                            |     |
| 189.        | ಪ್ರಕಾಶ್ ಜೆ.         | ಸಕ್ರಮ                 |        | ಬಿ.ಇ(ಎಂ.ಇ)           | 31-12-65       | 09-03-89            | 20-02-91                            |     |
| 190.        | ಪದ್ಮಾವತಿ ಕೆ.ಜಿ      | ಸಕ್ರಮ                 |        | ಬಿ.ಇ(ಸಿ.ಎಸ್) ಎಂ. ಇ   | 11-05-65       | 10-03-89            | 20-02-91                            |     |
| 191.        | ಹೊಸಳ್ಳಿ ಪ್ರಭು       | ಸಕ್ರಮ                 |        | ಬಿ.ಇ(ಎಂ.ಇ)           | 01-06-65       | 15-03-89            | 20-02-91                            |     |
| 192.        | ನೂರೂಲ್ಲ ಹಖ್         | ಸಕ್ರಮ                 |        | ಬಿ.ಇ(ಟಿ.ಸಿ)          | 26-01-57       | 27-03-89            | 20-02-91                            |     |
| 193.        | ಹನುಮಂತರಾವ್          | ಸಕ್ರಮ                 |        | ಡಿಇಇ                 | 01-10-63       | 04-07-86            | 01-05-91                            |     |
| 194.        | ಶ್ರೀಹರಿ ಟಿ.ಎಸ್      | ಸಕ್ರಮ                 |        | ಬಿ.ಇ(ಇ.ಇ)            | 18-05-60       | 26-09-88            | 14-08-91                            |     |
| 195.        | ರಮಾನಂದ ನಾಯಕ್ ಡಿ     | ಮುಂಬಡ್ತಿ              |        | ಡಿಐಪಿ (ಸಿಹೆಚ್ ಇ)     | 19-06-62       | 28-05-86            | 07-12-91                            |     |
| 196.        | ಅರುಣ್ ದೇವದಾಸ್       | ನೇ.ನೇ                 |        | ಬಿ.ಇ(ಎಂ.ಇ) ಎಂ. ಟಿ.ಟಿ | 20-1-61        | 28-02-92            | 28-02-92                            |     |
| 197.        | ಮಹಮದ್ ಸೈಫುಲ್ಲಾ ಶೇಖ್ | ನೇ.ನೇ                 |        | ಬಿ.ಇ(ಎಂ.ಇ) ಎಂ.ಟಿ.ಟಿ  | 01-05-63       | 05-03-92            | 05-03-92                            |     |
| 198.        | ಹನುಮಂತರಾಯ ಎನ್       | ನೇ.ನೇ                 |        | ಬಿ.ಇ(ಎಂ.ಇ) ಎಂ.ಟಿ.ಟಿ  | 01-06-64       | 27-02-92            | 27-02-92                            |     |
| 199.        | ಗೋಪಿನಾಥ್ ಕೆ         | ಮುಂಬಡ್ತಿ              |        | ಡಿಐಎ (ಆಟೋ)           | 20-02-62       | 04-03-87            | 04-03-92                            |     |
| 200.        | ಐವಾನ್ ಡಿ ಸಿಲ್ವಾ     | ಮುಂಬಡ್ತಿ              |        | ಡಿಐಎ (ಆಟೋ)           | 28-06-60       | 22-02-87            | 27-02-92                            |     |
| 201.        | ವೆಂಕಟೇಶ್            | ಮುಂಬಡ್ತಿ              |        | ಡಿಐಎ (ಆಟೋ)           | 10-07-62       | 27-02-87            | 27-02-92                            |     |
| 202.        | ನಾಗರಾಜ್ ವೈ.ಆರ್      | ಮುಂಬಡ್ತಿ              |        | ಡಿಐಎ (ಆಟೋ)           | 26-11-62       | 27-02-87            | 27-02-92                            |     |
| 203.        | ಚಂದ್ರಶೇಖರ್ ಎಲ್      | ಮುಂಬಡ್ತಿ              | ಪ.ಜಾತಿ | ಡಿಐಎ (ಆಟೋ)           | 10-02-55       | 27-02-87            | 27-02-92                            |     |
| 204.        | ಶಿವಕಾಳಿಮಠ. ಎಸ್.ಜಿ   | ಮುಂಬಡ್ತಿ              |        | ಡಿಐಎ (ಆಟೋ)           | 05-01-60       | 09-03-87            | 09-03-92                            |     |
| 205.        | ಹನುಮಂತಗೌಡ ಎನ್       | ಮುಂಬಡ್ತಿ              |        | ಡಿಐಎ (ಆಟೋ)           | 12-11-55       | 03-02-87            | 03-02-92                            |     |

| ಕ್ರಮ ಸಂಖ್ಯೆ | ಹೆಸರು                 | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ        | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-----------------------|-----------------------|--------|--------------------|----------------|---------------------|-------------------------------------|-----|
| 206.        | ದಾಮೋದರ್ ಎನ್           | ಮುಂಬಡ್ತಿ              |        | ಡಿಐಎ (ಆಟೋ)         | 09-09-57       | 06-05-87            | 06-05-92                            |     |
| 207.        | ಮೋಹನ್ ಕುಮಾರ್ ಡಿ       | ನೇ.ನೇ                 |        | ಬಿ.ಇ(ಸಿ.ಇ) ಎಂ.ಟೆಕ್ | 30-04-66       | 02-07-92            | 02-07-92                            |     |
| 208.        | ಉಷಾರಾಣಿ ಎಸ್. ಬಿ       | ನೇ.ನೇ                 |        | ಬಿ.ಇ(ಸಿಎಸ್),ಎಂ.ಇ   | 14-02-67       | 01-07-92            | 01-07-92                            |     |
| 209.        | ಮಹಾಲಿಂಗಸ್ವಾಮಿ ಜಿ.ಸಿ   | ನೇ.ನೇ                 |        | ಬಿ.ಇ(ಸಿ.ಇ)         | 08-07-64       | 18-07-92            | 18-07-92                            |     |
| 210.        | ನಾಗಭೂಷಣ ಕೆ.ಜಿ         | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ) ಎಂ.ಇ    | 20-05-67       | 29-06-92            | 29-06-92                            |     |
| 211.        | ಸಂಜೀವ್ ಕುಮಾರ್ ಚವ್ವಾಣ್ | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ) ಎಂ.ಇ    | 22-07-67       | 25-06-92            | 25-06-92                            |     |
| 212.        | ರಾಜೇಶ್ ಹೊಂಗಲ್         | ನೇ.ನೇ                 | ಪ.ಜಾತಿ | ಬಿ.ಇ(ಸಿ.ಎಸ್)       | 22-07-68       | 23-06-92            | 23-06-92                            |     |
| 213.        | ನಾಯಕ್ ಹೆಚ್ ಮಂಜಪ್ಪ     | ನೇ.ನೇ                 |        | ಬಿ.ಟೆಕ್ ಸಿಎಸ್      | 01-07-68       | 27-06-92            | 27-06-92                            |     |
| 214.        | ವಾಸುದೇವ ಎನ್           | ನೇ.ನೇ                 |        | ಬಿ.ಇ(ಸಿಎಸ್) ಎಂ.ಇ   | 07-05-68       | 24-06-92            | 24-06-92                            |     |
| 215.        | ಕುಮಾರ್ ಕೆ             | ನೇ.ನೇ                 |        | ಬಿ.ಇ(ಎಂ.ಇ) ಎಂ.ಇ    | 13-01-68       | 13-07-92            | 13-07-92                            |     |
| 216.        | ವೆಂಕಟೇಶ್ ಬಾಬು ಎಸ್.ಜಿ  | ನೇ.ನೇ                 |        | ಬಿ.ಇ(ಎಂ.ಇ) ಎಂ.ಇ    | 25-06-64       | 23-07-92            | 23-07-92                            |     |
| 217.        | ಷಣ್ಮುಖಪ್ಪ ಎಂ          | ನೇ.ನೇ                 |        | ಬಿ.ಇ(ಎಂ.ಇ)         | 08-07-62       | 15-07-92            | 15-07-92                            |     |
| 218.        | ಶ್ರೀನಿವಾಸ ಹೆಚ್. ವಿ    | ನೇ.ನೇ                 |        | ಬಿ.ಇ(ಎಂ.ಇ)         | 15-02-64       | 22-07-92            | 22-07-92                            |     |
| 219.        | ರಜಪೂತ ಆರ್. ಪಿ         | ನೇ.ನೇ                 |        | ಬಿ.ಇ(ಎಂ.ಇ)         | 10-02-66       | 15-07-92            | 15-07-92                            |     |
| 220.        | ರವಿಶಂಕರ್ ಸಿ.ವಿ        | ನೇ.ನೇ                 |        | ಬಿ.ಇ(ಎಂ.ಇ)         | 12-06-67       | 20-07-92            | 20-07-92                            |     |
| 221.        | ಪ್ರಸಾದ್ ಎಸ್.ಎ         | ನೇ.ನೇ                 |        | ಬಿ.ಇ(ಎಂ.ಇ)         | 05-07-64       | 20-07-92            | 20-07-92                            |     |
| 222.        | ಯಮನಪ್ಪ ಎನ್ ದೊಡ್ಡಮನಿ   | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ) ಎಂ.ಟೆಕ್ | 01-08-67       | 20-07-92            | 20-07-92                            |     |
| 223.        | ಶಾಂತರಾಮ್              | ನೇ.ನೇ                 |        | ಬಿ.ಇ(ಎಂ.ಇ)         | 28-01-67       | 20-07-92            | 20-07-92                            |     |
| 224.        | ವಾಮನ ಬೀರಪ್ಪ ಬಗರಿ      | ನೇ.ನೇ                 |        | ಬಿ.ಇ(ಎಂ.ಇ)         | 01-07-67       | 15-07-92            | 15-07-92                            |     |
| 225.        | ರವಿಕುಮಾರ್ ಹಿರಿಕೋಡಿ    | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)         | 21-05-64       | 20-07-92            | 20-07-92                            |     |
| 226.        | ಶ್ರೀಕಾಂತ್ ಜಿ.ಕೆ       | ನೇ.ನೇ                 |        | ಬಿ.ಇ(ಟಿ.ಸಿ) ಎಂ.ಇ   | 15-03-68       | 20-07-92            | 20-07-92                            |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------|-----------------------|--------|------------------|----------------|---------------------|-------------------------------------|-----|
| 227.        | ಸುಮಾ ಟಿ.ಎಸ್          | ನೇ.ನೇ                 |        | ಬಿ.ಇ(ಟಿ.ಸಿ)      | 28-01-67       | 18-07-92            | 18-07-92                            |     |
| 228.        | ಶ್ರೀನಿವಾಸ್ ವಿ        | ನೇ.ನೇ                 |        | ಬಿ.ಇ(ಟಿ.ಸಿ)      | 04-07-65       | 17-07-92            | 17-07-92                            |     |
| 229.        | ಜಯಶ್ರೀ ಟಿ.ಕೆ         | ನೇ.ನೇ                 |        | ಬಿ.ಇ(ಟಿ.ಸಿ)      | 08-06-66       | 20-07-92            | 20-07-92                            |     |
| 230.        | ವೀರಣ್ಣ ವಿ.ಕೆ         | ನೇ.ನೇ                 |        | ಬಿ.ಇ(ಟಿ.ಸಿ)      | 15-06-63       | 21-07-92            | 21-07-92                            |     |
| 231.        | ಅನಿತಾ ಹೆಚ್.ಟಿ        | ನೇ.ನೇ                 |        | ಬಿ.ಇ(ಟಿ.ಸಿ)      | 09-08-66       | 20-07-92            | 20-07-92                            |     |
| 232.        | ಮಂಜುನಾಥ್ ಎಸ್         | ನೇ.ನೇ                 |        | ಬಿ.ಇ(ಟಿ.ಸಿ),ಎಂ.ಇ | 16-08-66       | 17-07-92            | 17-07-92                            |     |
| 233.        | ರಘು ಬಿ.ಕೆ            | ನೇ.ನೇ                 |        | ಬಿ.ಇ(ಟಿ.ಸಿ)      | 28-01-66       | 20-07-92            | 20-07-92                            |     |
| 234.        | ಹರೀಶ್                | ನೇ.ನೇ                 |        | ಬಿ.ಇ(ಟಿ.ಸಿ)      | 10-06-66       | 20-07-92            | 20-07-92                            |     |
| 235.        | ಹರೀಶ್ ಎಂ             | ನೇ.ನೇ                 |        | ಬಿ.ಇ(ಟಿ.ಸಿ)      | 03-08-68       | 27-07-92            | 27-07-92                            |     |
| 236.        | ರವಿಶಂಕರ ಡಿ.ಎಸ್       | ನೇ.ನೇ                 |        | ಬಿ.ಇ(ಟಿ.ಸಿ)      | 10-5-67        | 22-7-92             | 22-7-92                             |     |
| 237.        | ಹೇಮಂತ್ ಕುಮಾರ್ ಕೆ.ಎಸ್ | ನೇ.ನೇ                 |        | ಬಿ.ಇ(ಟಿ.ಸಿ)      | 18-07-66       | 20-07-92            | 20-07-92                            |     |
| 238.        | ಉಮಾ ಭೈರಪನಾಯಕ್        | ನೇ.ನೇ                 |        | ಬಿ.ಇ(ಟಿ.ಸಿ)      | 22-07-66       | 22-07-92            | 22-07-92                            |     |
| 239.        | ಬಸವರಾಜು ಎಂ           | ನೇ.ನೇ                 |        | ಬಿ.ಇ(ಟಿ.ಸಿ)      | 05-06-68       | 27-07-92            | 27-07-92                            |     |
| 240.        | ದೇವಿ ಡಿ.ಟಿ           | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)      | 07-08-63       | 28-07-92            | 28-07-92                            |     |
| 241.        | ಕೃಷ್ಣಪ್ಪ ಪಿ          | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)      | 01-09-66       | 20-07-92            | 20-07-92                            |     |
| 242.        | ಮಂಜುಳ ಎಸ್            | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)      | 14-06-66       | 23-07-92            | 23-07-92                            |     |
| 243.        | ಪ್ರಸನ್ನ ಕೆ           | ನೇ.ನೇ                 |        | ಬಿ.ಇ(ಇ.ಇ)        | 22-05-67       | 06-08-92            | 06-08-92                            |     |
| 244.        | ಅರುಣಾ ಡಿ             | ನೇ.ನೇ                 |        | ಬಿ.ಇ(ಇ.ಇ)        | 06-06-67       | 11-08-92            | 11-08-92                            |     |
| 245.        | ಚಂದ್ರಶೇಖರ್ ಎಸ್       | ನೇ.ನೇ                 |        | ಬಿ.ಇ(ಇ.ಇ)        | 09-04-66       | 31-07-92            | 31-07-92                            |     |
| 246.        | ಹನುಮೇಶ್              | ನೇ.ನೇ                 |        | ಬಿ.ಇ(ಇ.ಇ)        | 01-06-66       | 03-08-92            | 03-08-92                            |     |
| 247.        | ಪ್ರಸನ್ನ ಹೆಚ್.ಆರ್     | ನೇ.ನೇ                 | ಪ.ಪಂಗಡ | ಬಿ.ಇ(ಇ.ಇ)        | 20-04-68       | 10-08-92            | 10-08-92                            |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                       | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-------------------------|-----------------------|--------|-----------------------------------|----------------|---------------------|-------------------------------------|-----|
| 248.        | ರಾಜಶೇಖರಮೂರ್ತಿ ಎಂ.ಎನ್    | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)                         | 17-05-66       | 10-08-92            | 10-08-92                            |     |
| 249.        | ಸಂತೋಷ್ ಕುಮಾರ್ ಎಸ್       | ನೇ.ನೇ                 |        | ಬಿ.ಇ(ಆಟೋ)                         | 13-06-63       | 19-08-92            | 19-08-92                            |     |
| 250.        | ಗಂಗಾಧರ್ ಸರ್ವರ್          | ನೇ.ನೇ                 |        | ಬಿ.ಇ(ಆಟೋ)                         | 26-10-64       | 24-08-92            | 24-08-92                            |     |
| 251.        | ವಸ್ತದ್ ಎ.ಎಂ             | ನೇ.ನೇ                 |        | ಬಿ.ಇ(ಆಟೋ)                         | 23-02-66       | 24-08-92            | 24-08-92                            |     |
| 252.        | ಸತೀಶ್ ಕಾಳೇಗೌಡ           | ನೇ.ನೇ                 |        | ಬಿ.ಇ(ಆಟೋ)                         | 04-06-67       | 21-08-92            | 21-08-92                            |     |
| 253.        | ವರದರಾಜು ಬಿ              | ನೇ.ನೇ                 | ಪ.ಜಾತಿ | ಬಿ.ಇ(ಆಟೋ)                         | 08-06-62       | 17-08-92            | 17-08-92                            |     |
| 254.        | ತಿಪ್ಪೇರುದ್ರಪ್ಪ          | ನೇ.ನೇ                 | ಪ.ಪಂಗಡ | ಬಿ.ಇ(ಆಟೋ),ಬಿಟೆಕ್ ಇಡಿ              | 05-06-64       | 21-08-92            | 21-08-92                            |     |
| 255.        | ರವಿ.ಎಲ್ ಬೈರವಾಡಗಿ        | ನೇ.ನೇ                 | ಪ.ಜಾತಿ | ಬಿ.ಟೆಕ್.ಇಡಿ ಎಂ.ಟೆಕ್. (ಟೆಕ್ನೈಟ್ಸ್) | 26-06-65       | 28-10-92            | 28-10-92                            |     |
| 256.        | ಬಾಲರಾಜು ಸಿ              | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ)                        | 16-11-66       | 02-12-92            | 02-12-92                            |     |
| 257.        | ಮಲ್ಲಿಕಾರ್ಜುನ ಭೀಮಣ್ಣ ಆರ್ | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)                       | 01-06-64       | 18-12-92            | 18-12-92                            |     |
| 258.        | ಕೊಟ್ಟೇಶಪ್ಪ ಹೆಚ್         | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)                         | 01-07-59       | 23-11-92            | 23-11-92                            |     |
| 259.        | ರಾಜಣ್ಣ ಟಿ               | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)                        | 13-12-63       | 15-01-93            | 15-01-93                            |     |
| 260.        | ಆನಂದರಾಮ ಖಾನಾಪುರ್        | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)                       | 01-07-61       | 13-11-92            | 13-11-92                            |     |
| 261.        | ರಾಜ್ ಕುಮಾರ್ ವಿ          | ನೇ.ನೇ                 | ಪ.ಜಾತಿ | ಬಿ.ಇ(ಆಟೋ)                         | 25-03-67       | 26-03-93            | 26-03-93                            |     |
| 262.        | ಪ್ರಕಾಶ್ ಜೆ.ಬಿ           | ಮುಂಬಡ್ತಿ              |        | ಡಿ.ಐ.ಪಿ(ಪಿಟಿ.)                    | 20-4-61        | 12-04-84            | 30-4-93                             |     |
| 263.        | ನಾರಾಯಣಸ್ವಾಮಿ ಆರ್        | ನೇ.ನೇ                 | ಪ.ಜಾತಿ | ಬಿ.ಇ(ಸಿಹೆಚ್.ಇ)                    | 08-08-67       | 12-01-94            | 12-01-94                            |     |
| 264.        | ತಿಮ್ಮಪ್ಪ ಟಿ             | ನೇ.ನೇ                 |        | ಬಿ.ಇ(ಎಂ.ಇ)                        | 22-07-66       | 12-01-94            | 12-01-94                            |     |
| 265.        | ವಾಸುಕಿ ಬಿ.ಎಸ್           | ನೇ.ನೇ                 |        | ಬಿ.ಇ(ಎಂ.ಇ)                        | 07-08-70       | 03-01-94            | 03-01-94                            |     |
| 266.        | ಹೇಮಲತಾಎ.ಎಸ್             | ನೇ.ನೇ                 |        | ಬಿ.ಇ(ಇ.ಇ)                         | 10-12-68       | 31-12-93            | 31-12-92                            |     |
| 267.        | ಶ್ರೀಧರ್ ಹೆಚ್.ಆರ್        | ನೇ.ನೇ                 |        | ಬಿ.ಇ(ಇ.ಇ)                         | 13-11-70       | 05-01-94            | 05-01-94                            |     |

| ಕ್ರಮ ಸಂಖ್ಯೆ | ಹೆಸರು                     | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ     | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------------|-----------------------|------|-----------------|----------------|---------------------|-------------------------------------|-----|
| 268.        | ಗಿರೀಶ್ ಬಾಬು ಬಿ.ಪಿ         | ನೇ.ನೇ                 |      | ಬಿ.ಇ(ಎಂ.ಇ)      | 01-01-65       | 12-01-94            | 12-01-94                            |     |
| 269.        | ಸಿದ್ದಲಿಂಗಸ್ವಾಮಿ ಎನ್.ಹೆಚ್  | ನೇ.ನೇ                 |      | ಬಿ.ಇ(ಎಂ.ಇ) ಎಂ.ಇ | 01-05-71       | 31-12-93            | 31-12-93                            |     |
| 270.        | ವಿಜಯಕುಮಾರ್ ಎಸ್ ಜಾದವ್      | ನೇ.ನೇ                 |      | ಬಿ.ಇ(ಇ.ಇ)       | 23-10-66       | 01-01-94            | 01-01-94                            |     |
| 271.        | ಸುರೇಶ್ ಬಿ.ಎಸ್             | ನೇ.ನೇ                 |      | ಬಿ.ಇ(ಇ.ಇ)       | 26-03-65       | 30-12-93            | 30-12-93                            |     |
| 272.        | ಪ್ರಕಾಶ್ ಬಿ                | ನೇ.ನೇ                 |      | ಬಿ.ಇ(ಎಂ.ಇ)      | 25-11-69       | 10-01-94            | 10-01-94                            |     |
| 273.        | ಕವಿತಾ ಬಿ                  | ನೇ.ನೇ                 |      | ಬಿ.ಇ.ಇ          | 30-07-70       | 13-01-94            | 13-01-94                            |     |
| 274.        | ಜಗದೀಶ್ ಜವಳೀಕಾಯಿ ಹೆಚ್      | ನೇ.ನೇ                 |      | ಬಿ.ಇ(ಎಂ.ಇ)      | 13-03-57       | 13-01-94            | 13-01-94                            |     |
| 275.        | ಸೋಮಶೇಖರ್ ಕೆ.ಪಿ            | ನೇ.ನೇ                 |      | ಬಿ.ಇ(ಎಂ.ಇ) ಎಂ.ಇ | 18-07-68       | 01-01-94            | 01-01-94                            |     |
| 276.        | ಪುಟ್ಟಸ್ವಾಮಿ ಎಂ            | ನೇ.ನೇ                 |      | ಬಿ.ಇ(ಎಂ.ಇ)      | 28-03-64       | 01-01-94            | 01-01-94                            |     |
| 277.        | ಆಶಾ ಕಾಮತ್ ಬಿ.ಆರ್.         | ನೇ.ನೇ                 |      | ಬಿ.ಇ(ಇ.ಇ)       | 17-03-68       | 08-01-94            | 08-01-94                            |     |
| 278.        | ಶ್ರೀಲತಾ ಜಿ.ಎನ್            | ನೇ.ನೇ                 |      | ಬಿ.ಇ(ಇ.ಇ),ಎಂ.ಇ  | 12-05-69       | 01-01-94            | 01-01-94                            |     |
| 279.        | ಈಶ್ವರಪ್ಪ                  | ನೇ.ನೇ                 |      | ಬಿ.ಇ(ಎಂ.ಇ) ಎಂ.ಇ | 24-07-64       | 29-12-93            | 29-12-93                            |     |
| 280.        | ಆನಂದ ಜಿ                   | ನೇ.ನೇ                 |      | ಬಿ.ಇ(ಇ.ಇ)       | 22-07-70       | 03-01-94            | 03-01-94                            |     |
| 281.        | ತಿಪ್ಪೇಸ್ವಾಮಿ ಎಸ್          | ನೇ.ನೇ                 |      | ಬಿ.ಇ(ಎಂ.ಇ)      | 10-06-67       | 04-01-94            | 04-01-94                            |     |
| 282.        | ಸೆಲ್ವಡೋರ್.ಡಿ ಗೊನ್ನಾಲ್ವಿಸ್ | ನೇ.ನೇ                 |      | ಬಿ.ಇ(ಇ.ಇ),ಎಂ.ಇ  | 21-02-68       | 30-12-93            | 30-12-93                            |     |
| 283.        | ಅನಿಲ್ ಕುಮಾರ್ ಬಿರಾದಾರ್     | ನೇ.ನೇ                 |      | ಬಿ.ಇ(ಇ.ಇ)       | 09-06-63       | 01-01-94            | 01-01-94                            |     |
| 284.        | ನಾಗರಾಜು ಹೆಚ್. ಎಸ್         | ನೇ.ನೇ                 |      | ಬಿ.ಇ(ಇ.ಇ)       | 25-08-68       | 03-01-94            | 03-01-94                            |     |
| 285.        | ಕೃಷ್ಣಮೂರ್ತಿ               | ನೇ.ನೇ                 |      | ಬಿ.ಇ(ಇ.ಇ)       | 01-06-68       | 10-01-94            | 10-01-94                            |     |
| 286.        | ರಾಘವೇಂದ್ರರಾವ್ ಆರ್         | ನೇ.ನೇ                 |      | ಬಿ.ಇ(ಎಂ.ಇ) ಎಂ.ಇ | 21-03-62       | 03-01-94            | 03-01-94                            |     |
| 287.        | ಕುಮಾರಸ್ವಾಮಿ ಎಂ            | ನೇ.ನೇ                 |      | ಬಿ.ಇ(ಇ.ಇ)       | 25-07-66       | 31-12-93            | 31-12-93                            |     |
| 288.        | ಪರುಶುರಾಮ್ ಎಂ ಶೇಷಗಿರಿ      | ನೇ.ನೇ                 |      | ಬಿ.ಇ(ಎಂ.ಇ)      | 21-08-62       | 04-01-94            | 04-01-94                            |     |

| ಕ್ರಮ ಸಂಖ್ಯೆ | ಹೆಸರು              | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|--------------------|-----------------------|--------|----------------------------------|----------------|---------------------|-------------------------------------|-----|
| 289.        | ಶ್ರೀನಿವಾಸ ಎಂ       | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)                       | 30-09-64       | 01-01-94            | 01-01-94                            |     |
| 290.        | ಮಲ್ಲಪ್ಪ ಎಸ್        | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)                       | 01-06-66       | 10-01-94            | 10-01-94                            |     |
| 291.        | ಲೋಕೇಶ್ ಎಂ.ಎನ್      | ನೇ.ನೇ                 |        | ಬಿ.ಇ(ಎಂ.ಇ)                       | 23-05-67       | 05-01-94            | 05-01-94                            |     |
| 292.        | ಪರ್ವತರಾಜನ್ ಡಿ      | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)                       | 04-10-68       | 08-01-94            | 08-01-94                            |     |
| 293.        | ವಿಜಯ ಎ             | ನೇ.ನೇ                 |        | ಬಿ.ಇ(ಇ.ಇ)                        | 05-06-64       | 01-01-94            | 01-01-94                            |     |
| 294.        | ದೊಡ್ಡಯ್ಯ ಎಸ್.ವಿ    | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)                       | 18-04-66       | 31-12-93            | 31-12-93                            |     |
| 295.        | ರವೀಂದ್ರ ಎಮ್ ಕೇಣಿ   | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)                        | 02-11-69       | 31-12-93            | 31-12-93                            |     |
| 296.        | ಕೇಶವ ಎನ್ ಪವಾರ್     | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ) ಎಂ .ಟೆಕ್.             | 01-06-68       | 30-12-93            | 30-12-93                            |     |
| 297.        | ಭರತ್ ಕುಮಾರ್ ವಿ     | ನೇ.ನೇ                 |        | ಬಿ.ಇ(ಇ.ಇ)                        | 24-06-58       | 15-01-94            | 15-01-94                            |     |
| 298.        | ವಾಸುದೇವ ಕೃಷ್ಣಗೌಡ   | ನೇ.ನೇ                 |        | ಬಿ.ಇ(ಎಂ.ಇ)                       | 23-04-68       | 03-01-94            | 03-01-94                            |     |
| 299.        | ಕುಮಾರಸ್ವಾಮಿ ಹೆಚ್   | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)                        | 14-12-66       | 07-01-94            | 07-01-94                            |     |
| 300.        | ಪರಮೇಶ್ವರಪ್ಪ ಬಿ.ಎಂ  | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)<br>ಎಂ.ಟೆಕ್,ಪಿಜಿಡಿಟಿಸಿಎ | 01-06-67       | 27-12-93            | 27-12-93                            |     |
| 301.        | ಅಮರೇಶ್             | ನೇ.ನೇ                 | ಪ.ಪಂಗಡ | ಬಿ.ಇ(ಎಂ.ಇ)                       | 01-06-66       | 13-01-94            | 13-01-94                            |     |
| 302.        | ನೇತ್ರಾವತಿ ಹೆಚ್.ಆರ್ | ನೇ.ನೇ                 |        | ಬಿ.ಇ(ಟಿ.ಸಿ)                      | 10-05-70       | 01-01-94            | 01-01-94                            |     |
| 303.        | ಶೋಭರಾಣಿ            | ನೇ.ನೇ                 |        | ಬಿ.ಇ(ಟಿ.ಸಿ)                      | 01-06-67       | 17-01-94            | 17-01-94                            |     |
| 304.        | ಜ್ಯೋತಿ ಎಂ.ವಿ       | ನೇ.ನೇ                 |        | ಬಿ.ಇ(ಟಿ.ಸಿ)ಎಂಇ                   | 20-05-69       | 19-01-94            | 19-01-94                            |     |
| 305.        | ಯೋಗೀಶ್ ಬಾಬು ಡಿ.ಸಿ  | ನೇ.ನೇ                 |        | ಬಿ.ಇ(ಟಿ.ಸಿ)                      | 15-04-68       | 10-01-94            | 10-01-94                            |     |
| 306.        | ಯಶೋಧ ಜಿ.ಟಿ         | ನೇ.ನೇ                 |        | ಬಿ.ಇ(ಟಿ.ಸಿ)ಎಂಇ                   | 20-07-68       | 19-01-94            | 19-01-94                            |     |
| 307.        | ವತ್ಸಲ ಎಸ್. ವಿ      | ನೇ.ನೇ                 |        | ಬಿ.ಇ(ಟಿ.ಸಿ)ಎಂಇ                   | 08-01-70       | 10-01-94            | 10-01-94                            |     |
| 308.        | ಶ್ರೀನಾಥ್ ಕೆ        | ನೇ.ನೇ                 |        | ಬಿ.ಇ(ಟಿ.ಸಿ)                      | 21-05-66       | 06-01-94            | 06-01-94                            |     |



| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                  | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------|-----------------------|--------|------------------------------|----------------|---------------------|-------------------------------------|-----|
| 309.        | ಮಂಜಪ್ಪಗೌಡ ಬಿ.ಕೆ     | ನೇ.ನೇ                 |        | ಬಿ.ಇ(ಟಿ.ಸಿ)                  | 01-07-67       | 17-01-94            | 17-01-94                            |     |
| 310.        | ರವಿಪ್ರಸಾದ್ ವಿ       | ನೇ.ನೇ                 |        | ಬಿ.ಇ(ಟಿ.ಸಿ)                  | 21-07-66       | 12-01-94            | 12-01-94                            |     |
| 311.        | ರಾಜಶೇಖರ್ ಬಿ.ಆರ್     | ನೇ.ನೇ                 |        | ಬಿ.ಇ(ಟಿ.ಸಿ) ಎಂ.ಇ.            | 19-01-70       | 10-01-94            | 10-01-94                            |     |
| 312.        | ನೀಲಕಂಠ. ಹೆಚ್ ಬಿ     | ನೇ.ನೇ                 |        | ಬಿ.ಇ(ಟಿ.ಸಿ)                  | 19-05-61       | 07-01-94            | 07-01-94                            |     |
| 313.        | ಚಂದ್ರಕುಮಾರ್ ಹೆಚ್.ಎಂ | ನೇ.ನೇ                 |        | ಬಿ.ಇ(ಟಿ.ಸಿ)                  | 01-06-69       | 24-01-94            | 24-01-94                            |     |
| 314.        | ಉಮಾಮಹೇಶ್ವರ್.ವಿ      | ನೇ.ನೇ                 |        | ಬಿ.ಇ(ಟಿ.ಸಿ)                  | 21-11-68       | 10-01-94            | 10-01-94                            |     |
| 315.        | ಪ್ರಭಾಕರ್ ಎಂ. ಪಾಟೀಲ್ | ನೇ.ನೇ                 |        | ಬಿ.ಇ(ಟಿ.ಸಿ)                  | 20-7-69        | 07-01-94            | 07-01-94                            |     |
| 316.        | ವಾಣಿಶ್ರೀ ಇ          | ನೇ.ನೇ                 |        | ಬಿ.ಇ(ಟಿ.ಸಿ)                  | 25-10-67       | 10-01-94            | 01-01-94                            |     |
| 317.        | ಮಮತಾ ಸಿ.ಎಸ್         | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)                  | 10-08-68       | 28-01-94            | 28-01-94                            |     |
| 318.        | ಉಮಾಪತಿ              | ನೇ.ನೇ                 |        | ಬಿ.ಇ(ಟಿ.ಸಿ)                  | 20-06-65       | 18-01-94            | 18-01-94                            |     |
| 319.        | ಸುನೀಲ್ ಆರ್          | ನೇ.ನೇ                 | ಪ.ಪಂಗಡ | ಬಿ.ಇ(ಟಿ.ಸಿ)                  | 01-06-66       | 10-01-94            | 10-01-94                            |     |
| 320.        | ಶಾಂತಕುಮಾರ್ ನಾಯಕ್ ಬಿ | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)                  | 09-02-67       | 13-01-94            | 13-01-94                            |     |
| 321.        | ಚಂದನ್ ಹೆಚ್.ಪಿ       | ನೇ.ನೇ                 |        | ಬಿ.ಇ(ಇ.ಇ) ಎಂ.ಟೆಕ್.           | 23-06-69       | 07-02-94            | 07-02-94                            |     |
| 322.        | ಶ್ರೀನಿವಾಸ್ ವಿ       | ನೇ.ನೇ                 |        | ಬಿ.ಇ(ಇ.ಇ),ಎಂ.ಇ               | 20-08-69       | 28-01-94            | 28-01-94                            |     |
| 323.        | ನಾಗರಾಜ              | ನೇ.ನೇ                 |        | ಬಿ.ಇ(ಎಂ.ಇ) ಎಂ.ಇ              | 24-05-70       | 31-01-94            | 31-01-94                            |     |
| 324.        | ರಾಜಪ್ಪ ಎನ್          | ನೇ.ನೇ                 |        | ಬಿ.ಇ(ಎಂ.ಇ)                   | 06-04-68       | 01-02-94            | 01-02-94                            |     |
| 325.        | ಸುಜಾತ ಎಲ್           | ನೇ.ನೇ                 |        | ಬಿ.ಇ(ಇ.ಇ)                    | 21-03-66       | 27-01-94            | 27-01-94                            |     |
| 326.        | ತಿಪ್ಪೇಸ್ವಾಮಿ ಕೆ     | ನೇ.ನೇ                 |        | ಬಿ.ಇ(ಇ.ಇ)<br>ಎಂ.ಎಸ್ ಸಿ ಇಂಜಿ. | 02-08-65       | 31-01-94            | 31-01-94                            |     |
| 327.        | ನಾಗರಾಜಪ್ಪ ಬಿ        | ನೇ.ನೇ                 |        | ಬಿ.ಇ(ಇ.ಇ)                    | 12-07-68       | 31-01-94            | 31-01-94                            |     |
| 328.        | ಮೋನಪ್ಪ ಹರಿಜನ್       | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)                    | 07-03-64       | 04-02-94            | 04-02-94                            |     |

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|------------------------|-----------------------|--------|----------------------------|----------------|---------------------|-------------------------------------|-----|
| 329.        | ರಾಜು ವಿ.ಎಸ್            | ನೇ.ನೇ                 |        | ಬಿ.ಇ(ಟಿ.ಸಿ)                | 03-06-66       | 24-01-94            | 24-01-94                            |     |
| 330.        | ಪ್ರಸನ್ನ ರೇಣುಕಪ್ರಸಾದ್   | ನೇ.ನೇ                 |        | ಬಿ.ಇ(ಟಿ.ಸಿ)                | 20-07-60       | 31-01-94            | 31-01-94                            |     |
| 331.        | ಇನಾಮ್ ಧಾರ್ ಪಿ.ಎಸ್      | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)<br>(ಐ.ಟಿ) ಎಂ.ಇ. | 01-06-66       | 10-1-1994           | 10-01-1994                          |     |
| 332.        | ಆಶೋಕ್ ಬಿ.ಬೆಳ್ಳಿ        | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)<br>ಎಂ.ಟಿ.ಟಿ     | 22-07-69       | 10-01-94            | 10-01-94                            |     |
| 333.        | ವಾಸುದೇವ ಎಸ್ ಅಪ್ಪಾಜಿ    | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)ಆರ್.ಇ.ಎಫ್        | 21-7-69        | 11-01-94            | 11-01-94                            |     |
| 334.        | ಮಹಾದೇವಯ್ಯ ಕೆ           | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)                  | 15-01-64       | 31-03-94            | 31-03-94                            |     |
| 335.        | ಗೋಪಾಲ ಕೆ               | ನೇ.ನೇ                 | ಪ.ಪಂಗಡ | ಬಿ.ಇ(ಇ.ಇ)                  | 04-06-65       | 12-04-94            | 12-04-94                            |     |
| 336.        | ಸೈಯದ್ ಸಲೀಂವುದ್ದೀನ್     | ಮುಂಬಡ್ತಿ              |        | ಡಿಐಪಿ.(ಎಂ.ಟಿ.ಟಿ)           | 25-07-64       | 20-02-91            | 01-04-94                            |     |
| 337.        | ಶ್ರೀನಿವಾಸರೆಡ್ಡಿ ಎಂ.ಎನ್ | ನೇ.ನೇ                 |        | ಬಿ.ಇ(ಆಟೋ) ಎಂ.ಟಿಕ್          | 15-06-66       | 27-05-94            | 27-05-94                            |     |
| 338.        | ರವಿಕುಮಾರ್ ಕೆ.ಎಲ್       | ಮುಂಬಡ್ತಿ              | ಪ.ಜಾತಿ | ಡಿ.ಐ.ಪಿ(ಪಿಟಿ.)             | 05-11-61       | 12-09-85            | 28-4-94                             |     |
| 339.        | ರಾಧಾ ಹೆಚ್.ಆರ್          | ನೇ.ನೇ                 |        | ಬಿ.ಇ(ಸಿ.ಎಸ್) ಎಂಇ           | 26-03-68       | 24-06-94            | 24-06-94                            |     |
| 340.        | ಹರಿತ್ ಎಸ್.ಎಂ           | ನೇ.ನೇ                 |        | ಬಿ.ಇ(ಸಿ.ಎಸ್) ಎಂ.ಇ          | 26-03-69       | 22-06-94            | 22-06-94                            |     |
| 341.        | ತುಳಸಿ ಎಂ.ಬಿ            | ನೇ.ನೇ                 |        | ಬಿ.ಇ(ಸಿ.ಎಸ್) (ಎಂ.ಇ)        | 20-01-68       | 11-06-94            | 11-06-94                            |     |
| 342.        | ಲೀಲಾವತಿ ಎ              | ನೇ.ನೇ                 |        | ಬಿ.ಇ(ಸಿಎಸ್.)               | 20-05-69       | 22-06-94            | 22-06-94                            |     |
| 343.        | ಉಷಾ ಡಿ                 | ನೇ.ನೇ                 |        | ಬಿ.ಇ(ಸಿ.ಎಸ್) ಎಂಇ           | 07-06-67       | 23-06-94            | 23-06-94                            |     |
| 344.        | ಆಶೋಕ್ ಕಬ್ಬೇರ           | ನೇ.ನೇ                 | ಪ.ಜಾತಿ | ಬಿ.ಇ(ಸಿ.ಎಸ್)               | 01-12-67       | 15-07-94            | 15-07-94                            |     |
| 345.        | ನಾಗರಾಜ್ ವಿ             | ನೇ.ನೇ                 | ಪ.ಪಂಗಡ | ಬಿ.ಇ(ಟಿ.ಸಿ)                | 19-08-59       | 05-08-94            | 05-08-94                            |     |
| 346.        | ಲೋಕೇಶ್ ಹೆಚ್.ಜಿ         | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)                | 20-07-69       | 08-07-94            | 08-07-94                            |     |
| 347.        | ಶಾರದಾ ಹೆಚ್.ಕೆ          | ನೇ.ನೇ                 |        | ಬಿ.ಇ(ಇ.ಇ)                  | 03-02-69       | 16-09-94            | 16-09-94                            |     |

| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ       | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------|-----------------------|--------|-------------------|----------------|---------------------|-------------------------------------|-----|
| 348.        | ಮಹಾಬಲೇಶ್ವ ಭಟ್ ಕೆ.ಕೆ | ನೇ.ನೇ                 |        | ಬಿ.ಇ(ಇ.ಇ)         | 03-11-71       | 16-09-94            | 16-09-94                            |     |
| 349.        | ನರಸಿಂಹ ಭಟ್ ಹೆಚ್     | ನೇ.ನೇ                 |        | ಬಿ.ಇ(ಇ.ಇ)         | 03-08-69       | 16-09-94            | 16-09-94                            |     |
| 350.        | ಶೈಲಜ ಎಸ್            | ನೇ.ನೇ                 |        | ಬಿ.ಇ(ಇ.ಇ)         | 20-2-68        | 15-9-94             | 15-9-94                             |     |
| 351.        | ರವಿ ಬಿ.ಎಲ್          | ನೇ.ನೇ                 |        | ಬಿ.ಇ(ಇ.ಇ)         | 11-04-68       | 07-09-94            | 07-09-94                            |     |
| 352.        | ಶ್ರೀಧರ್ ಎನ್         | ನೇ.ನೇ                 |        | ಬಿ.ಇ(ಇ.ಇ)         | 29-10-61       | 12-09-94            | 12-09-94                            |     |
| 353.        | ವಿಜಯಕುಮಾರ್ ಜಿ.ಪಿ    | ನೇ.ನೇ                 |        | ಬಿ.ಇ(ಇ.ಇ)         | 2-04-71        | 14-9-94             | 14-9-94                             |     |
| 354.        | ಸುಮಿತ್ರ ಜಿ          | ನೇ.ನೇ                 |        | ಬಿ.ಇ(ಇ.ಇ)         | 28-01-68       | 05-09-94            | 05-09-94                            |     |
| 355.        | ಶ್ರೀಧರೇಶ್ ಹೆಚ್.ಆರ್  | ನೇ.ನೇ                 |        | ಬಿ.ಇ(ಇ.ಇ)         | 21-05-69       | 14-09-94            | 14-09-94                            |     |
| 356.        | ಉದಯ ಕೆ.ವಿ           | ನೇ.ನೇ                 |        | ಬಿ.ಇ(ಇ.ಇ)         | 22-05-59       | 15-09-94            | 15-09-94                            |     |
| 357.        | ದಯಾನಂದ ಗಟ್ಟಿ ಕೆ     | ನೇ.ನೇ                 |        | ಬಿ.ಇ(ಇ.ಇ)         | 12-05-69       | 16-09-94            | 16-09-94                            |     |
| 358.        | ಮಾರುತಿ ಜಿ.ಎಸ್       | ನೇ.ನೇ                 |        | ಬಿ.ಇ(ಇ.ಇ)         | 11-07-70       | 12-09-94            | 12-09-94                            |     |
| 359.        | ಶಾಂತಕುಮಾರ್ ಹೆಚ್.ಎಸ್ | ನೇ.ನೇ                 |        | ಬಿ.ಇ(ಇ.ಇ)         | 23-03-63       | 12-09-94            | 12-09-94                            |     |
| 360.        | ಮಂಗಳಮ್ಮ ಎಂ          | ನೇ.ನೇ                 |        | ಬಿ.ಇ(ಇ.ಇ)         | 12-08-69       | 10-09-94            | 10-09-94                            |     |
| 361.        | ಶಿವಕುಮಾರ್ ಟಿ        | ನೇ.ನೇ                 |        | ಬಿ.ಇ(ಇ.ಇ)         | 01-07-70       | 14-09-94            | 14-09-94                            |     |
| 362.        | ಮಂಜುನಾಥ್ ಜಿ         | ನೇ.ನೇ                 |        | ಬಿ.ಇ(ಇ.ಇ)         | 05-01-70       | 12-09-94            | 12-09-94                            |     |
| 363.        | ಜಗದೀಶ್ ತವರಿ         | ನೇ.ನೇ                 |        | ಬಿ.ಇ(ಇ.ಇ)         | 03-03-67       | 08-09-94            | 08-09-94                            |     |
| 364.        | ಭರಮಪ್ಪ ಬಡಪ್ಪವರ್     | ನೇ.ನೇ                 |        | ಬಿ.ಇ(ಇ.ಇ) ಎಂ.ಟೆಕ್ | 26-05-69       | 15-09-94            | 15-09-94                            |     |
| 365.        | ಹಿಕ್ಕಲಯ್ಯ ಹೆಚ್.ಡಿ   | ನೇ.ನೇ                 | ಪ.ಪಂಗಡ | ಬಿ.ಇ(ಇ.ಇ)         | 05-02-69       | 15-09-94            | 15-09-94                            |     |
| 366.        | ಶ್ರೀನಿವಾಸ ಟಿ        | ನೇ.ನೇ                 |        | ಬಿ.ಇ(ಇ.ಇ)         | 12-06-67       | 14-09-94            | 14-09-94                            |     |
| 367.        | ಮಹೇಶ್ ಜಿ.ಡೊಳ್ಳನ್    | ನೇ.ನೇ                 |        | ಬಿ.ಇ(ಇ.ಇ)         | 21-07-65       | 15-09-94            | 15-09-94                            |     |
| 368.        | ಯಶೋಧಬಾಯಿ ಹೆಚ್. ಎನ್  | ನೇ.ನೇ                 | ಪ.ಜಾತಿ | ಬಿ.ಇ(ಇ.ಇ) ಎಂಇ     | 17-04-68       | 12-09-94            | 12-09-94                            |     |

| ಕ್ರಮ ಸಂಖ್ಯೆ | ಹೆಸರು              | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ         | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|--------------------|-----------------------|--------|---------------------|----------------|---------------------|-------------------------------------|-----|
| 369.        | ರಾಧಮ್ಮ ಜೆ.         | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)           | 28-02-65       | 07-09-94            | 07-09-94                            |     |
| 370.        | ಆನಂದಬಾಬು           | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)           | 21-06-65       | 12-09-94            | 12-09-94                            |     |
| 371.        | ಲೋಕೇಶ್ ಬಿ.ಎಂ       | ನೇ.ನೇ                 |        | ಬಿ.ಇ(ಇ.ಇ)           | 08-07-65       | 16-09-94            | 16-09-94                            |     |
| 372.        | ಸದಾಶಿವಾರಾಧ್ಯ ಎನ್   | ನೇ.ನೇ                 |        | ಬಿ.ಇ(ಸಿ.ಇ) ಎಂ.ಟೆಕ್  | 22-07-68       | 22-08-94            | 22-08-94                            |     |
| 373.        | ಉಮಾಶಂಕರ್ ಎಂ.ಪಿ     | ನೇ.ನೇ                 |        | ಬಿ.ಇ(ಸಿ.ಇ)          | 30-11-61       | 16-09-94            | 16-09-94                            |     |
| 374.        | ಚಲುವರಾಜು ಡಿ        | ನೇ.ನೇ                 |        | ಬಿ.ಇ(ಸಿ.ಇ)          | 11-07-66       | 25-08-94            | 25-08-94                            |     |
| 375.        | ಲೋಕೇಶ್ ಎನ್.ಎಸ್     | ನೇ.ನೇ                 |        | ಬಿ.ಇ(ಸಿ.ಇ)          | 28-05-63       | 18-08-94            | 18-08-94                            |     |
| 376.        | ಶಿವರಾಜು ಬಿ         | ನೇ.ನೇ                 |        | ಬಿ.ಇ(ಸಿ.ಇ)          | 16-08-67       | 07-09-94            | 07-09-94                            |     |
| 377.        | ಪ್ರಸಾದ್ ಎಸ್.ಸಿ     | ನೇ.ನೇ                 |        | ಬಿ.ಇ(ಸಿ.ಇ)          | 20-04-62       | 26-08-94            | 26-08-94                            |     |
| 378.        | ನಾಗೇಶಚಾರಿ          | ನೇ.ನೇ                 |        | ಬಿ.ಇ(ಸಿ.ಇ) ಎಂ.ಇ.    | 20-07-66       | 18-08-94            | 18-08-94                            |     |
| 379.        | ಚಂದ್ರಕಾಂತ್ ಎಂ.ಎಲ್  | ನೇ.ನೇ                 |        | ಬಿ.ಇ(ಸಿ.ಇ)          | 12-03-68       | 22-08-94            | 22-08-94                            |     |
| 380.        | ಮಹಾಬಲೇಶ್ವರ ಕೆ.ಎಸ್  | ನೇ.ನೇ                 |        | ಬಿ.ಇ(ಸಿ.ಇ) ಎಂ.ಟೆಕ್. | 18-07-67       | 25-08-94            | 25-08-94                            |     |
| 381.        | ಸಿದ್ದಗಂಗಪ್ಪ ಎಸ್.ಸಿ | ನೇ.ನೇ                 |        | ಬಿ.ಇ(ಸಿ.ಇ)          | 20-06-66       | 24-08-94            | 24-08-94                            |     |
| 382.        | ಜಡೇಸ್ವಾಮಿ ಎಸ್      | ನೇ.ನೇ                 |        | ಬಿ.ಇ(ಸಿ.ಇ)          | 23-07-66       | 24-08-94            | 24-08-94                            |     |
| 383.        | ಜಯರಾಮ್ ಎನ್         | ನೇ.ನೇ                 |        | ಬಿ.ಇ(ಸಿ.ಇ)ಎಂಇ       | 08-08-68       | 25-08-94            | 25-08-94                            |     |
| 384.        | ಮುರಳಿ ಎಸ್          | ನೇ.ನೇ                 |        | ಬಿ.ಇ(ಸಿ.ಇ)          | 20-06-66       | 22-08-94            | 22-08-94                            |     |
| 385.        | ನಾಗೇಶ್ ಎಸ್         | ನೇ.ನೇ                 |        | ಬಿ.ಇ(ಸಿ.ಇ)ಎಂಇ       | 06-01-67       | 25-08-94            | 25-08-94                            |     |
| 386.        | ಜಯಪ್ಪ ಹೆಚ್         | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ)          | 01-06-67       | 24-08-94            | 24-08-94                            |     |
| 387.        | ಮಂಜುನಾಥ್           | ನೇ.ನೇ                 |        | ಬಿ.ಇ(ಸಿ.ಇ) ಎಂಇ      | 18-05-64       | 19-08-94            | 19-08-94                            |     |
| 388.        | ಬಾಲಾಂಜನೇಯಲು ಪಿ.ಎಸ್ | ನೇ.ನೇ                 |        | ಬಿ.ಇ(ಸಿ.ಇ)          | 10-06-65       | 26-08-94            | 26-08-94                            |     |
| 389.        | ಮಹದೇವಸ್ವಾಮಿ ವೈ.ಎಂ  | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ)          | 13-02-65       | 26-08-94            | 26-08-94                            |     |

| ಕ್ರಮ ಸಂಖ್ಯೆ | ಹೆಸರು                 | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ     | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|-----------------------|-----------------------|--------|-----------------|----------------|---------------------|-------------------------------------|-----|
| 390.        | ಯೋಗಾನಂದ ಬಿ.ಸಿ         | ನೇ.ನೇ                 |        | ಬಿ.ಇ(ಸಿ.ಇ)      | 20-07-65       | 18-08-94            | 18-08-94                            |     |
| 391.        | ವೆಂಕಟೇಶ್ ಪ್ರಕಾಶ್ ಎಸ್  | ನೇ.ನೇ                 |        | ಬಿ.ಇ(ಸಿ.ಇ)      | 21-07-61       | 12-09-94            | 12-09-94                            |     |
| 392.        | ರಾಜೇಶ್ ಎ.ಆರ್          | ನೇ.ನೇ                 | ಪ.ಜಾತಿ | ಬಿ.ಇ(ಐ.ಟಿ)      | 22-07-70       | 05-11-94            | 05-11-94                            |     |
| 393.        | ಶ್ರೀಧರ್ ಗಾಂವ್ಕರ್      | ನೇ.ನೇ                 |        | ಬಿ.ಇ(ಎಂ.ಇ)      | 05-03-68       | 08-12-94            | 08-12-94                            |     |
| 394.        | ವಸಂತ್ ಕುಮಾರ್ ಜೆ       | ನೇ.ನೇ                 |        | ಬಿ.ಇ(ಎಂ.ಇ)      | 17-05-69       | 28-11-94            | 28-11-94                            |     |
| 395.        | ಹರೀಶ್ ಕುಮಾರ್ ಎಸ್.ವಿ   | ನೇ.ನೇ                 |        | ಬಿ.ಇ(ಎಂ.ಇ)      | 12-07-71       | 30-11-94            | 30-11-94                            |     |
| 396.        | ಕಿಶೋರ್ ಕುಮಾರ್ ಎಂ.ಎಸ್  | ನೇ.ನೇ                 |        | ಬಿ.ಇ(ಎಂ.ಇ)      | 08-08-68       | 01-12-94            | 01-12-94                            |     |
| 397.        | ಜಯಾ ಎಲ್ ಮೊಯ್ಲಿ        | ನೇ.ನೇ                 |        | ಬಿ.ಇ(ಎಂ.ಇ)      | 29-06-69       | 07-12-94            | 07-12-94                            |     |
| 398.        | ಚಂದ್ರಶೇಖರ ಟಿ.ಎಸ್      | ನೇ.ನೇ                 |        | ಬಿ.ಇ(ಎಂ.ಇ)      | 03-03-68       | 28-11-94            | 28-11-94                            |     |
| 399.        | ಭರಕತ್ ಹುಸೇನ್ ಇಲ್ಯಾಸ್  | ನೇ.ನೇ                 |        | ಬಿ.ಇ(ಎಂ.ಇ)      | 20-11-69       | 05-12-94            | 05-12-94                            |     |
| 400.        | ಪ್ರಕಾಶ್ ಬಿ.ಎಲ್        | ನೇ.ನೇ                 |        | ಬಿ.ಇ(ಎಂ.ಇ)      | 27-07-70       | 28-11-94            | 28-11-94                            |     |
| 401.        | ಲಕ್ಷ್ಮಿ ಕಾಂತ್ ಸಿ.ಹೆಚ್ | ನೇ.ನೇ                 |        | ಬಿ.ಇ(ಎಂ.ಇ)      | 12-05-72       | 28-11-94            | 28-11-94                            |     |
| 402.        | ರವಿ ಹೆಚ್.ಎನ್          | ನೇ.ನೇ                 |        | ಬಿ.ಇ(ಎಂ.ಇ)      | 19-03-68       | 28-11-94            | 28-11-94                            |     |
| 403.        | ಶಶಿಕುಮಾರ್ ಜಿ.ಎಸ್      | ನೇ.ನೇ                 |        | ಬಿ.ಇ(ಎಂ.ಇ)      | 19-06-66       | 28-11-94            | 28-11-94                            |     |
| 404.        | ಗಿರೀಶ ಎಂ.             | ನೇ.ನೇ                 |        | ಬಿ.ಇ(ಎಂ.ಇ) ಎಂ.ಇ | 15-03-70       | 28-11-94            | 28-11-94                            |     |
| 405.        | ಶ್ರೀನಿವಾಸ ಬಿ.ವಿ       | ನೇ.ನೇ                 |        | ಬಿ.ಇ(ಎಂ.ಇ)      | 20-06-68       | 28-11-94            | 28-11-94                            |     |
| 406.        | ಅಮರನಾಥಗುಪ್ತ ಜಿ.ಎನ್    | ನೇ.ನೇ                 |        | ಬಿ.ಇ(ಎಂ.ಇ)      | 17-07-61       | 25-11-94            | 25-11-94                            |     |
| 407.        | ವೆಂಕಟರೆಡ್ಡಿ ಕೆ.ವಿ     | ನೇ.ನೇ                 |        | ಬಿ.ಇ(ಎಂ.ಇ)      | 11-02-70       | 25-11-94            | 25-11-94                            |     |
| 408.        | ತುಪ್ಪದ್ ಎ.ಐ           | ನೇ.ನೇ                 |        | ಎ.ಎಂ.ಐ ಇಎಂ.ಟೆಕ್ | 31-01-61       | 01-12-94            | 01-12-94                            |     |
| 409.        | ಉಮಾಶಂಕರ್ ಆರ್          | ನೇ.ನೇ                 |        | ಬಿ.ಇ(ಎಂ.ಇ)      | 30-12-66       | 02-12-94            | 02-12-94                            |     |
| 410.        | ಬಸವರಾಜು ಎಂ            | ನೇ.ನೇ                 |        | ಬಿ.ಇ(ಎಂ.ಇ)      | 09-04-69       | 24-11-94            | 24-11-94                            |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ    | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------|-----------------------|--------|----------------|----------------|---------------------|-------------------------------------|-----|
| 411.        | ಮಹಾದೇವಯ್ಯ            | ನೇ.ನೇ                 |        | ಬಿ.ಇ(ಎಂ.ಇ) ಎಂಇ | 22-07-61       | 12-12-94            | 12-12-94                            |     |
| 412.        | ಭರತ್ ದೊಡ್ಡಮನಿ        | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)     | 10-05-70       | 16-12-94            | 16-12-94                            |     |
| 413.        | ಜಯದೇವಪ್ಪ ಇ           | ನೇ.ನೇ                 |        | ಬಿ.ಇ(ಎಂ.ಇ)     | 02-10-67       | 30-11-94            | 30-11-94                            |     |
| 414.        | ತಾಕ್ರಾನಾಯಕ್          | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)     | 01-06-66       | 03-12-94            | 03-12-94                            |     |
| 415.        | ಯಲ್ಲಪ್ಪ              | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)     | 01-02-69       | 29-11-94            | 29-11-94                            |     |
| 416.        | ಜಗದೀಶಯ್ಯ ಎಸ್         | ನೇ.ನೇ                 |        | ಬಿ.ಇ(ಎಂ.ಇ)     | 23-08-66       | 05-12-94            | 05-12-94                            |     |
| 417.        | ಶಿವಪುತ್ರ ಜವಳಿ        | ನೇ.ನೇ                 |        | ಬಿ.ಇ(ಸಿ.ಎಸ್)   | 27-08-68       | 14-12-94            | 14-12-94                            |     |
| 418.        | ಉಮೇಶ್ ಕೆ             | ನೇ.ನೇ                 |        | ಬಿ.ಇ(ಟಿ.ಸಿ)    | 21-01-68       | 05-01-95            | 05-01-95                            |     |
| 419.        | ಪ್ರಸಾದ್ ಎಸ್. ಎಂ      | ನೇ.ನೇ                 |        | ಬಿ.ಇ(ಟಿ.ಸಿ)    | 01-06-70       | 09-01-95            | 09-01-95                            |     |
| 420.        | ಗೀತಾಂಜಲಿ ಎಸ್         | ನೇ.ನೇ                 |        | ಬಿ.ಇ(ಟಿ.ಸಿ)ಎಂಇ | 24-12-67       | 12-01-95            | 12-01-95                            |     |
| 421.        | ಅನಂತರಾಮ್ ಎಂ          | ನೇ.ನೇ                 |        | ಬಿ.ಇ(ಟಿ.ಸಿ)    | 07-09-60       | 29-12-94            | 29-12-94                            |     |
| 422.        | ಶಿವಮ್ಮ ಬಿ            | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)    | 02-06-69       | 05-01-95            | 05-01-95                            |     |
| 423.        | ಮಾದೇಶ್ ಎಸ್           | ನೇ.ನೇ                 |        | ಬಿ.ಇ(ಟಿ.ಸಿ)    | 01-10-70       | 09-01-95            | 09-01-95                            |     |
| 424.        | ರವಿನಾಯ್ಕ ಡಿ          | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)    | 01-12-66       | 02-01-95            | 02-01-95                            |     |
| 425.        | ಗಿರೀಶ್ ಕುಮಾರ್ ಸಿ.ಆರ್ | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)    | 08-05-69       | 25-01-95            | 25-01-95                            |     |
| 426.        | ಶ್ರೀಧರ್ ಕೆ.ಸಿ        | ನೇ.ನೇ                 |        | ಬಿ.ಇ(ಸಿ.ಇ)     | 20-07-67       | 06-09-94            | 06-09-94                            |     |
| 427.        | ನಿರಂಜನ್ ಕೆ.ಜೆ        | ನೇ.ನೇ                 |        | ಬಿ.ಇ(ಸಿ.ಇ)ಎಂಇ  | 18-12-68       | 08-09-94            | 08-09-94                            |     |
| 428.        | ಕೀರ್ತಿ ಕೆ            | ನೇ.ನೇ                 |        | ಬಿ.ಇ(ಇ.ಇ)      | 05-05-68       | 30-09-94            | 30-09-94                            |     |
| 429.        | ವಿಜಯಕುಮಾರ್ ಕೆ.ಎಸ್    | ನೇ.ನೇ                 | ಪ.ಪಂಗಡ | ಬಿ.ಇ(ಇ.ಇ)      | 10-06-71       | 17-10-94            | 17-10-94                            |     |
| 430.        | ಶ್ರೀನಾಥ್ ಎಸ್.ವಿ      | ನೇ.ನೇ                 |        | ಬಿ.ಇ(ಎಂ.ಇ)     | 14-03-65       | 04-01-95            | 04-01-95                            |     |
| 431.        | ಮಹೇಶ್ ಸಿ.ಡಿ          | ನೇ.ನೇ                 |        | ಬಿ.ಇ(ಎಂ.ಇ)     | 15-07-69       | 09-01-95            | 09-01-95                            |     |

| ಕ್ರಮ ಸಂಖ್ಯೆ | ಹೆಸರು                      | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ          | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------------|-----------------------|--------|----------------------|----------------|---------------------|-------------------------------------|-----|
| 432.        | ಕೊಲ್ಹಾಪುರ.ಎಸ್ ಟಿ           | ನೇ.ನೇ                 |        | ಬಿ.ಇ(ಎಂ.ಇ)ಎಂ.ಟೆಕ್    | 02-10-71       | 29-12-94            | 29-12-94                            |     |
| 433.        | ದಶರಥನ್ ಎಸ್                 | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)ಎಂ.ಟಿ.ಟಿ   | 17-10-61       | 30-03-95            | 30-03-95                            |     |
| 434.        | ಪರುಶುರಾಮಪ್ಪ ಡಿ. ತಳವಾರ್     | ನೇ.ನೇ                 | ಪ.ಪಂಗಡ | ಬಿ.ಇ(ಸಿ.ಎಸ್)         | 28-10-69       | 08-06-95            | 08-06-95                            |     |
| 435.        | ಶೋಭ                        | ನೇ.ನೇ                 | ಪ.ಜಾತಿ | ಬಿ..ಇ(ಇ&ಐ)           | 21-03-67       | 5-11-94             | 5-11-94                             |     |
| 436.        | ನಿಂಗಪ್ಪ ಡಿ.                | ವಿಲೀನ                 |        | ಬಿ.ಇ.(ಎಂ.ಇ)          | 16-01-54       | 13-09-84            | 30-9-95                             |     |
| 437.        | ಬಾಲಸುಬ್ರಮಣ್ಯಂ ಎಸ್.ಜಿ.      | ವಿಲೀನ                 |        | ಬಿ.ಇ(ಸಿವಿಲ್)         | 08-04-62       | 23-03-85            | 30-9-95                             |     |
| 438.        | ಈಶ್ವರಪ್ಪ ಎಂ. ಕಟ್ಟಿಮನಿ      | ವಿಲೀನ                 |        | ಬಿ.ಇ(ಎಂ.ಇ) (ಎಂ.ಇ.ಟಿ) | 22-02-62       | 01-01-87            | 30-9-95                             |     |
| 439.        | ಹನುಮಪ್ಪ ಹಂಡಿ               | ವಿಲೀನ                 |        | ಬಿ.ಇ(ಎಂ.ಇ) (ಎಂ.ಇ.ಟಿ) | 01-05-60       | 18-12-86            | 30-9-95                             |     |
| 440.        | ರವಿಚಂದ್ರ ಆರ್.              | ವಿಲೀನ                 | ಪ.ಜಾತಿ | ಬಿ.ಇ(ಸಿವಿಲ್)         | 21-08-66       | 26-09-90            | 30-9-95                             |     |
| 441.        | ಜಗದೀಶ್ ಪ್ರಸಾದ್ ಎಸ್.ಎಂ.     | ವಿಲೀನ                 |        | ಬಿ.ಇ(ಎಂ.ಇ)           | 23-07-58       | 09-09-86            | 30-9-95                             |     |
| 442.        | ಅಬ್ದುಲ್ ಗಫಾರ್ ಅಕ್ರಂ ಪಾಶಾ ಎ | ವಿಲೀನ                 |        | ಬಿ.ಇ(ಸಿವಿಲ್)         | 31-08-60       | 20-02-91            | 30-09-95                            |     |
| 443.        | ಶಿವರಾಜ್ ಬಣಪ್ಪನವರ           | ವಿಲೀನ                 | ಪ.ಜಾತಿ | ಬಿ.ಇ(ಎಂ.ಇ)           | 05-03-61       | 20-02-91            | 30-09-95                            |     |
| 444.        | ತಿಮ್ಮಪ್ಪ ವಿ.               | ವಿಲೀನ                 | ಪ.ಜಾತಿ | ಬಿ.ಇ(ಸಿವಿಲ್)         | 01-08-58       | 20-02-91            | 30-09-95                            |     |
| 445.        | ಅಮರೇಶ್                     | ವಿಲೀನ                 | ಪ.ಜಾತಿ | ಬಿ.ಇ(ಎಂ.ಇ) (ಎಂ.ಇ.ಟಿ) | 08-05-59       | 12-11-92            | 30-09-95                            |     |
| 446.        | ಮಹಾಲಕ್ಷ್ಮಿ ಎಂ.             | ವಿಲೀನ                 | ಪ.ಜಾತಿ | ಬಿ.ಇ(ಇ.ಇ), (ಎಂ.ಇ)    | 11-02-58       | 23-11-92            | 30-9-95                             |     |
| 447.        | ಶಾಂತಕುಮಾರಿ ಕೆ.             | ವಿಲೀನ                 |        | ಬಿ.ಇ(ಇ.ಇ)            | 22-06-71       | 11-02-94            | 30-9-95                             |     |
| 448.        | ಸತೀಶ್ ಎನ್.                 | ವಿಲೀನ                 |        | ಬಿ.ಇ(ಎಂ.ಇ)           | 20-02-63       | 14-02-94            | 30-9-95                             |     |
| 449.        | ಬಾಸ್ಟರ್ ಬಾಬು ಕೆ.           | ವಿಲೀನ                 | ಪ.ಜಾತಿ | ಬಿ.ಇ(ಎಂ.ಇ)           | 01-03-71       | 17-02-94            | 30-9-95                             |     |
| 450.        | ರಾಜಶೇಖರ್ .ಟಿ               | ವಿಲೀನ                 |        | ಬಿ.ಇ(ಇ.ಇ)            | 01-07-69       | 28-03-94            | 30-9-95                             |     |
| 451.        | ಬಸವರಾಜ ಕೆ.ಎನ್.             | ವಿಲೀನ                 |        | ಬಿ.ಇ(ಇ.ಇ)            | 21-03-62       | 25-03-94            | 30-9-95                             |     |
| 452.        | ವೆಂಕಟೇಶ್. ಎಂ. ನಾಯಕ್        | ವಿಲೀನ                 | ಪ.ಜಾತಿ | ಬಿ.ಇ(ಇ.ಇ)            | 14-07-67       | 06-05-94            | 30-9-95                             |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------|-----------------------|--------|----------------------------------|----------------|---------------------|-------------------------------------|-----|
| 453.        | ಬಸವರಾಜ ಎನ್.ಎಸ್       | ನೇ.ನೇ                 |        | ಬಿ.ಇ(ಸಿ.ಇ)                       | 20-05-62       | 24-01-85            | 11-12-1996                          |     |
| 454.        | ಯಮುನ ಹೆಚ್. ಎಸ್       | ನೇ.ನೇ                 |        | ಬಿ.ಇ(ಸಿ.ಹೆಚ್.ಇ)                  | 20-01-74       | 18-02-99            | 18-02-99                            |     |
| 455.        | ರೇಖಾ ಟಿ              | ನೇ.ನೇ                 | ಪ.ಜಾತಿ | ಬಿ.ಇ(ಸಿ.ಹೆಚ್.ಇ)                  | 03-12-72       | 18-02-99            | 18-02-99                            |     |
| 456.        | ಸುರೇಶ್ ಎಂ.ಎಸ್        | ನೇ.ನೇ                 |        | ಬಿ.ಇ(ಸಿ.ಇ)ಎಂಇ                    | 28-07-64       | 12-03-99            | 12-03-99                            |     |
| 457.        | ಕುಮಾರ್ ಡಿ            | ನೇ.ನೇ                 |        | ಬಿ.ಇ(ಸಿ.ಇ)                       | 15-07-70       | 12-03-99            | 12-03-99                            |     |
| 458.        | ಚಂದ್ರಶೇಖರ ಅರಬಳ್ಳಿ    | ನೇ.ನೇ                 |        | ಬಿ.ಇ(ಸಿ.ಇ)                       | 21-05-65       | 10-03-99            | 10-03-99                            |     |
| 459.        | ಸತೀಶ್ ಈರಪ್ಪ ಹುನೂರ್   | ನೇ.ನೇ                 |        | ಬಿ.ಇ(ಸಿ.ಎಸ್)                     | 01-06-72       | 15-03-99            | 15-03-99                            |     |
| 460.        | ಕೃಷ್ಣಪ್ಪ             | ನೇ.ನೇ                 |        | ಬಿ.ಇ(ಸಿ.ಇ)ಎಂ.ಇ                   | 01-06-73       | 12-03-99            | 12-03-99                            |     |
| 461.        | ಪ್ರಭಾರಾವ್            | ನೇ.ನೇ                 |        | ಬಿ.ಇ(ಸಿ.ಎಸ್)                     | 04-09-65       | 25-03-99            | 25-03-99                            |     |
| 462.        | ಮಂಜುನಾಥ್ ಡಿ          | ನೇ.ನೇ                 |        | ಬಿ.ಇ(ಆಟೋ)                        | 20-06-67       | 12-03-99            | 12-03-99                            |     |
| 463.        | ಬೈರುನ್ನಿಸಾ ಹೆಚ್.ಟಿ   | ನೇ.ನೇ                 |        | ಬಿ.ಇ(ಸಿ.ಎಸ್)                     | 28-06-69       | 12-03-99            | 12-03-99                            |     |
| 464.        | ಪರಮೇಶ್ವರಪ್ಪ ಕೆ.ಹೆಚ್  | ನೇ.ನೇ                 |        | ಬಿ.ಇ(ಸಿ.ಎಸ್)<br>ಪಿಜೆಡಿಟಿಸಿಎ, ಎಂಇ | 20-06-71       | 11-03-99            | 11-03-99                            |     |
| 465.        | ಮಲ್ಲೇಶ್ ಎಂ.ಪಿ        | ನೇ.ನೇ                 |        | ಬಿ.ಇ(ಸಿ.ಇ)ಎಂಇ                    | 20-05-69       | 19-03-99            | 19-03-99                            |     |
| 466.        | ಸೈಯದ್ ಮೆಹಬೂಬ್ ಬಾಷಾ   | ನೇ.ನೇ                 |        | ಬಿ.ಇ(ಸಿ.ಇ)                       | 02-06-61       | 05-04-99            | 05-04-99                            |     |
| 467.        | ಪರಮೇಶ್ವರಪ್ಪ ಎಸ್      | ನೇ.ನೇ                 |        | ಬಿ.ಇ(ಸಿ.ಎಸ್)                     | 08-07-72       | 15-03-99            | 15-03-99                            |     |
| 468.        | ಟಾಕಪ್ಪ ಚವ್ವಾಣ್       | ನೇ.ನೇ                 | ಪ.ಜಾತಿ | ಬಿ.ಇ(ಆಟೋ)                        | 20-12-69       | 10-03-99            | 10-03-99                            |     |
| 469.        | ವಿಶ್ವೇಶ್ವರಯ್ಯ ಸಿ.ಆರ್ | ನೇ.ನೇ                 | ಪ.ಪಂಗಡ | ಬಿ.ಇ(ಸಿ.ಇ)                       | 22-07-73       | 11-03-99            | 11-03-99                            |     |
| 470.        | ಸುನಂದೇವಿ ವಿ.ಕೆ       | ನೇ.ನೇ                 | ಪ.ಜಾತಿ | ಬಿ.ಇ(ಸಿ.ಎಸ್)                     | 10-06-72       | 08-03-99            | 08-03-99                            |     |
| 471.        | ಪ್ರಕಾಶ್ ನಾಯ್ಡು ಪಿ    | ನೇ.ನೇ                 | ಪ.ಪಂಗಡ | ಬಿ.ಇ(ಆಟೋ) ಎಂ.ಟೆಕ್                | 21-04-73       | 10-03-99            | 10-03-99                            |     |
| 472.        | ಸುಧಾ ಎಂ.             | ನೇ.ನೇ                 |        | ಬಿ.ಇ(ಟಿ.ಸಿ)                      | 20-05-75       | 15-11-99            | 15-11-99                            |     |



| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ    | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|------------------------|-----------------------|--------|----------------|----------------|---------------------|-------------------------------------|-----|
| 473.        | ವಾದಿರಾಜ್               | ನೇ.ನೇ                 |        | ಬಿ.ಇ(ಟಿ.ಸಿ)    | 22-07-71       | 15-11-99            | 15-11-99                            |     |
| 474.        | ಸುನಿತಾ ಟಿ.ಸಿ           | ನೇ.ನೇ                 |        | ಬಿ.ಇ(ಟಿ.ಸಿ)    | 17-02-66       | 18-11-99            | 18-11-99                            |     |
| 475.        | ಚಂದ್ರಶೇಖರ್ ಎಸ್ ಜನಾದ್ರಿ | ನೇ.ನೇ                 |        | ಬಿ.ಇ(ಟಿ.ಸಿ)    | 24-02-74       | 15-11-99            | 15-11-99                            |     |
| 476.        | ಸವಿತಾ ಎಸ್              | ನೇ.ನೇ                 |        | ಬಿ.ಇ(ಟಿ.ಸಿ)    | 20-08-67       | 22-11-99            | 22-11-99                            |     |
| 477.        | ವಿಶ್ವನಾಥಗೌಡ ಜಿ.ಕೆ      | ನೇ.ನೇ                 |        | ಬಿ.ಇ(ಟಿ.ಸಿ)    | 16-03-74       | 15-11-99            | 15-11-99                            |     |
| 478.        | ಚಂದ್ರಿಕ ಜಿ.ವಿ          | ನೇ.ನೇ                 |        | ಬಿ.ಇ(ಟಿ.ಸಿ)    | 02-12-71       | 15-11-99            | 15-11-99                            |     |
| 479.        | ಶಾರದ ಬಡಶೇಶಿ            | ನೇ.ನೇ                 |        | ಬಿ.ಇ(ಟಿ.ಸಿ)    | 05-04-75       | 17-11-99            | 17-11-99                            |     |
| 480.        | ನಸೀಮ ಎ.ಮುನ್ಸಿ          | ನೇ.ನೇ                 |        | ಬಿ.ಇ(ಟಿ.ಸಿ)    | 02-02-72       | 02-12-99            | 02-12-99                            |     |
| 481.        | ಗುರವ ದಯಾನಂದ ಚನ್ನಪ್ಪ    | ನೇ.ನೇ                 |        | ಬಿ.ಇ(ಟಿ.ಸಿ)    | 21-06-71       | 15-11-99            | 15-11-99                            |     |
| 482.        | ಚಂದ್ರಶೇಖರ ಎಸ್.ವಿ       | ನೇ.ನೇ                 |        | ಬಿ.ಇ(ಟಿ.ಸಿ)    | 01-06-72       | 12-11-99            | 12-11-99                            |     |
| 483.        | ರಾಘವೇಂದ್ರಚಾರ್ ಆರ್      | ನೇ.ನೇ                 |        | ಬಿ.ಇ(ಟಿ.ಸಿ)    | 29-03-73       | 22-11-99            | 22-11-99                            |     |
| 484.        | ವೀರಣ್ಣ ಯು              | ನೇ.ನೇ                 |        | ಬಿ.ಇ(ಟಿ.ಸಿ)    | 01-07-70       | 23-11-99            | 23-11-99                            |     |
| 485.        | ಪ್ರಕಾಶ್ ಟಿ.ಎಲ್         | ನೇ.ನೇ                 |        | ಬಿ.ಇ(ಟಿ.ಸಿ)    | 20-05-63       | 15-11-99            | 15-11-99                            |     |
| 486.        | ರಶ್ಮಿ ಸಿ.ಹೆಚ್          | ನೇ.ನೇ                 | ಪ.ಪಂಗಡ | ಬಿ.ಇ(ಟಿ.ಸಿ)    | 01-06-74       | 15-11-99            | 15-11-99                            |     |
| 487.        | ವೆಂಕಟೇಶ್‌ಮೂರ್ತಿ ಕೆ     | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)    | 20-04-74       | 13-11-99            | 13-11-99                            |     |
| 488.        | ವೀಣಾ.ಬಿ.ಕೋಸ್ಲಿ         | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)ಎಂಇ | 30-05-73       | 15-11-99            | 15-11-99                            |     |
| 489.        | ಗುರುಬಸವರಾಜ ವಿ.ಎಂ       | ನೇ.ನೇ                 |        | ಬಿ.ಇ(ಎಂ.ಇ)     | 02-02-74       | 13-12-99            | 13-12-99                            |     |
| 490.        | ಮಲೆಮಾದಪ್ಪ ಸಿ           | ನೇ.ನೇ                 |        | ಬಿ.ಇ(ಎಂ.ಇ)     | 14-07-70       | 17-12-99            | 17-12-99                            |     |
| 491.        | ಪ್ರಭುದೇವ ಎಂ.ಎಸ್        | ನೇ.ನೇ                 |        | ಬಿ.ಇ(ಎಂ.ಇ),ಎಂಇ | 20-01-74       | 17-12-99            | 17-12-99                            |     |
| 492.        | ಈರಪ್ಪ ಬಸಪ್ಪ ಹುನಗುಂದ    | ನೇ.ನೇ                 |        | ಬಿ.ಇ(ಎಂ.ಇ)     | 03-03-71       | 16-12-99            | 16-12-99                            |     |
| 493.        | ಸಂಜೀವಕುಮಾರ್ ಆರ್ ಚೌಗುಲೆ | ನೇ.ನೇ                 |        | ಬಿ.ಇ(ಎಂ.ಇ),ಎಂಇ | 21-07-73       | 22-12-99            | 22-12-99                            |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ         | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-------------------------|-----------------------|--------|---------------------|----------------|---------------------|-------------------------------------|-----|
| 494.        | ದೇವರಾಜ್. ಡಿ             | ನೇ.ನೇ                 |        | ಬಿ.ಇ(ಎಂ.ಇ)          | 08-11-73       | 17-12-99            | 17-12-99                            |     |
| 495.        | ನಾಗರಾಜ.ಬಿ               | ನೇ.ನೇ                 |        | ಬಿ.ಇ(ಎಂ.ಇ)          | 07-03-73       | 20-12-99            | 20-12-99                            |     |
| 496.        | ಮಹಾಲಿಂಗೇಗೌಡ ಜೆ.ಬಿ       | ನೇ.ನೇ                 |        | ಬಿ.ಇ(ಎಂ.ಇ)          | 01-06-73       | 13-12-99            | 13-12-99                            |     |
| 497.        | ಶಂಕರಪ್ಪ ಎಂ              | ನೇ.ನೇ                 |        | ಬಿ.ಇ(ಎಂ.ಇ) ಎಂ.ಟೆಕ್. | 25-07-69       | 13-12-99            | 13-12-99                            |     |
| 498.        | ಅರುಣ್ ಕುಮಾರ್            | ನೇ.ನೇ                 |        | ಬಿ.ಇ(ಎಂ.ಇ)          | 08-10-61       | 17-12-99            | 17-12-99                            |     |
| 499.        | ರಮೇಶ್ ಬಿ                | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)          | 03-07-70       | 13-12-99            | 13-12-99                            |     |
| 500.        | ಅರವಿಂದ                  | ನೇ.ನೇ                 |        | ಬಿ.ಇ(ಎಂ.ಇ)          | 05-04-74       | 21-12-99            | 21-12-99                            |     |
| 501.        | ಜಾಯ್ ವಿ.ಜೆ              | ನೇ.ನೇ                 |        | ಬಿ.ಇ(ಎಂ.ಇ) ಎಂ.ಇ.    | 01-01-73       | 17-01-00            | 17-01-00                            |     |
| 502.        | ಸಂತೋಷ ಬಸಪ್ಪ ಮಂಕಣಿ       | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)          | 1-02-75        | 16-12-99            | 16-12-99                            |     |
| 503.        | ರಾಜು ರಾಥೋಡ್             | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)          | 14-06-72       | 20-12-99            | 20-12-99                            |     |
| 504.        | ರಮೇಶ್ ಹನುಮಂತಶೆಲ್ಲಿ ಕೇರಿ | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)          | 25-05-74       | 21-12-99            | 21-12-99                            |     |
| 505.        | ರಂಗನಾಥಯ್ಯ ಸಿ.ಕೆ.        | ನೇ.ನೇ                 |        | ಬಿ.ಇ(ಎಂ.ಇ)          | 18-06-74       | 15-12-99            | 15-12-99                            |     |
| 506.        | ಜಬ್ಬಾರ್ ಎಂ.ಎ            | ನೇ.ನೇ                 |        | ಬಿ.ಇ(ಎಂ.ಇ)          | 12-11-69       | 16-12-99            | 16-12-99                            |     |
| 507.        | ಮಹಾಲಿಂಗಪ್ಪ ಟಿ.ಎಲ್       | ನೇ.ನೇ                 | ಪ.ಪಂಗಡ | ಬಿ.ಇ(ಎಂ.ಇ)          | 01-06-69       | 13-12-99            | 13-12-99                            |     |
| 508.        | ವೈಜಯಂತಿ ಆರ್ ದೇಶಪಾಂಡೆ    | ನೇ.ನೇ                 |        | ಬಿ.ಇ(ಇ.ಇ)           | 20-01-72       | 16-06-00            | 16-06-00                            |     |
| 509.        | ಶ್ರೀಧರ ಕೆ.ಎಂ            | ನೇ.ನೇ                 |        | ಬಿ.ಇ(ಇ.ಇ)           | 21-05-72       | 02-03-00            | 02-03-00                            |     |
| 510.        | ರಾಜೇಶ್ವರಿ ಎಸ್           | ನೇ.ನೇ                 |        | ಬಿ.ಇ(ಇ.ಇ)           | 03-09-67       | 26-02-00            | 26-02-00                            |     |
| 511.        | ಪ್ರಭು ಬಿ.ಎ              | ನೇ.ನೇ                 |        | ಬಿ.ಇ(ಇ.ಇ)           | 20-03-73       | 28-02-00            | 28-02-00                            |     |
| 512.        | ಜಯಶ್ರೀ ಹೆಚ್.ಆರ್         | ನೇ.ನೇ                 |        | ಬಿ.ಇ(ಇ.ಇ)           | 20-02-70       | 02-03-00            | 02-03-00                            |     |
| 513.        | ಶಶಿರೇಖ                  | ನೇ.ನೇ                 |        | ಬಿ.ಇ(ಇ.ಇ)           | 19-04-71       | 28-02-00            | 28-02-00                            |     |
| 514.        | ಬಸವರಾಜು ಪಾಟೀಲ್          | ನೇ.ನೇ                 |        | ಬಿ.ಇ(ಇ.ಇ)           | 18-06-73       | 28-02-00            | 28-02-00                            |     |

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ       | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|------------------------|-----------------------|--------|-------------------|----------------|---------------------|-------------------------------------|-----|
| 515.        | ಲಕ್ಷ್ಮಿ ಪುತ್ರ          | ನೇ.ನೇ                 |        | ಬಿ.ಇ(ಇ.ಇ)         | 12-06-71       | 01-03-00            | 01-03-00                            |     |
| 516.        | ಜಾಕೀರ್ ಹುಸೇನ್ ಮೋತಿಬಾಯಿ | ನೇ.ನೇ                 |        | ಬಿ.ಇ(ಇ.ಇ)         | 22-07-73       | 06-03-00            | 06-03-00                            |     |
| 517.        | ಪ್ರಕಾಶ್ ಬುರೇ           | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)         | 01-06-69       | 06-03-00            | 06-03-00                            |     |
| 518.        | ಯೋಗೀಶ್ ವಿ              | ನೇ.ನೇ                 |        | ಬಿ.ಇ(ಇ.ಇ) ಎಂ.ಇ.   | 20-06-72       | 28-02-00            | 28-02-00                            |     |
| 519.        | ಯಾಸ್ಮಿನ್ ಬೇಗಮ್         | ನೇ.ನೇ                 |        | ಬಿ.ಇ(ಇ.ಇ)         | 17-06-74       | 08-03-00            | 08-03-00                            |     |
| 520.        | ಮಚೇಂದರ್                | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)         | 01-04-74       | 04-04-00            | 04-04-00                            |     |
| 521.        | ಶ್ಯಾಮ್ ಎಂ.ವಿ           | ನೇ.ನೇ                 |        | ಬಿ.ಇ(ಇ.ಇ),ಎಂ.ಟೆಕ್ | 28-04-75       | 07-03-00            | 07-03-00                            |     |
| 522.        | ಹರೀಶ್. ಕೆ              | ನೇ.ನೇ                 |        | ಬಿ.ಇ(ಇ.ಇ)         | 28-04-74       | 03-03-00            | 03-03-00                            |     |
| 523.        | ಯೋಗೇಶ್ ಎ,ಎಂ            | ನೇ.ನೇ                 |        | ಬಿ.ಇ(ಇ.ಇ)         | 10-05-74       | 25-02-00            | 25-02-00                            |     |
| 524.        | ಮಹಂತೇಶ್ ಕದರಮಂಡಲಗಿ      | ನೇ.ನೇ                 |        | ಬಿ.ಇ(ಇ.ಇ)         | 27-10-66       | 28-02-00            | 28-02-00                            |     |
| 525.        | ಶಾಂತ ಎಂ.ಎಸ್            | ನೇ.ನೇ                 |        | ಬಿ.ಇ(ಇ.ಇ)         | 12-05-71       | 25-02-00            | 25-02-00                            |     |
| 526.        | ರಾಜೇಶ್ವರಿ ಎಂ.ಯು        | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)         | 22-07-74       | 03-03-00            | 03-03-00                            |     |
| 527.        | ಅಮರನಾಥ ಹೆಚ್.ಟಿ         | ನೇ.ನೇ                 | ಪ.ಪಂಗಡ | ಬಿ.ಇ(ಇ.ಇ)         | 10-05-72       | 26-02-00            | 26-02-00                            |     |
| 528.        | ಶ್ರೀಧರ್‌ಮೂರ್ತಿ ಟಿ.ಆರ್  | ನೇ.ನೇ                 |        | ಬಿ.ಇ(ಇ.ಇ)         | 22-07-72       | 28-02-00            | 28-02-00                            |     |
| 529.        | ಭಾಷಾ ಡಿ                | ನೇ.ನೇ                 |        | ಬಿ.ಇ(ಟಿ.ಸಿ)       | 25-12-73       | 24-05-00            | 24-05-00                            |     |
| 530.        | ಗುರುಪ್ರಸಾದ್ ಎಸ್        | ನೇ.ನೇ                 |        | ಬಿ.ಇ(ಎಂ.ಇ)        | 05-09-74       | 25-08-00            | 25-08-00                            |     |
| 531.        | ಶ್ರೀನಿವಾಸ್ ಹೆಚ್.ಎನ್    | ನೇ.ನೇ                 |        | ಬಿ.ಇ(ಸಿ.ಇ)        | 01-06-76       | 13-07-01            | 13-07-01                            |     |
| 532.        | ಅಶಾವುಲ್ಲ ಯಲ್ಲಾಪುರ ಎ    | ನೇ.ನೇ                 |        | ಬಿ.ಇ(ಸಿ.ಇ)        | 12-10-74       | 17-07-01            | 17-07-01                            |     |
| 533.        | ಮಂಜುನಾಥ ಎಲ್.ಎಸ್        | ನೇ.ನೇ                 |        | ಬಿ.ಇ(ಸಿ.ಇ)        | 04-12-70       | 27-7-01             | 27-7-01                             |     |
| 534.        | ನಾಗರಾಜ ಶಿವಪ್ಪ ಬ್ಯಾಕೋಡ್ | ನೇ.ನೇ                 |        | ಬಿ.ಇ(ಸಿ.ಇ)        | 02-06-78       | 12-07-01            | 12-07-01                            |     |
| 535.        | ಮಮತ ಪಿ                 | ನೇ.ನೇ                 |        | ಬಿ.ಇ(ಇ.ಇ)         | 20-08-77       | 11-07-01            | 11-07-01                            |     |

| ಕ್ರಮ ಸಂಖ್ಯೆ | ಹೆಸರು                      | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ       | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|----------------------------|-----------------------|------|-------------------|----------------|---------------------|-------------------------------------|-----|
| 536.        | ಶ್ರೀಶೈಲ ಎಸ್ ದೇಸಾಯಿ         | ನೇ.ನೇ                 |      | ಬಿ.ಇ(ಎಂ.ಇ)        | 01-06-77       | 12-07-01            | 12-07-01                            |     |
| 537.        | ಶಿವಕುಮಾರ್ ಆಲಿಯಾಸ್ ಪ್ರಭಾಕರ್ | ನೇ.ನೇ                 |      | ಬಿ.ಇ(ಇ.ಇ)         | 01-12-75       | 12-07-01            | 12-07-01                            |     |
| 538.        | ವ್ಯಾಸರಾಜ ಕೊಪ್ಪರ್           | ನೇ.ನೇ                 |      | ಬಿ.ಇ(ಎಂ.ಇ)        | 01-08-75       | 13-07-01            | 13-07-01                            |     |
| 539.        | ಬಸವರಾಜ್ ಎಸ್                | ನೇ.ನೇ                 |      | ಬಿ.ಇ(ಸಿ.ಇ)        | 01-06-70       | 13-07-01            | 13-07-01                            |     |
| 540.        | ರಫೀಯಾ ಬೇಗಂ                 | ನೇ.ನೇ                 |      | ಬಿ.ಇ(ಇ.ಇ) ಎಂ.ಟೆಕ್ | 20-06-75       | 13-07-01            | 13-07-01                            |     |
| 541.        | ಗಂಗಾಧರ್ ಎಂ ಹುನಗುಂದ         | ನೇ.ನೇ                 |      | ಬಿ.ಇ(ಎಂ.ಇ)        | 22-07-73       | 12-07-01            | 12-07-01                            |     |
| 542.        | ಮಹೇಶ್ ವಿ.ಆರ್               | ನೇ.ನೇ                 |      | ಬಿ.ಇ(ಸಿ.ಇ)        | 10-09-73       | 11-07-01            | 11-07-01                            |     |
| 543.        | ರಘುನಂದನ್ ಹೆಚ್.ಡಿ           | ನೇ.ನೇ                 |      | ಬಿ.ಇ(ಎಂ.ಇ)        | 18-04-76       | 12-07-01            | 12-07-01                            |     |
| 544.        | ಅನಿತಾ ಎಂ.ಸಿ                | ನೇ.ನೇ                 |      | ಬಿ.ಇ(ಇ.ಇ)         | 14-03-76       | 16-07-01            | 16-07-01                            |     |
| 545.        | ರವಿಕುಮಾರ್ ವಿ.ಎನ್           | ನೇ.ನೇ                 |      | ಬಿ.ಇ(ಸಿ.ಇ)        | 12-01-69       | 27-07-01            | 27-07-01                            |     |
| 546.        | ಲಲಿತ ಹೆಚ್.ಆರ್              | ನೇ.ನೇ                 |      | ಬಿ.ಇ(ಟಿ.ಸಿ.)      | 16-05-70       | 11-07-01            | 11-07-01                            |     |
| 547.        | ಚನ್ನಪ್ಪ ಟಿ.ಎನ್             | ನೇ.ನೇ                 |      | ಬಿ.ಇ(ಸಿ.ಇ)        | 13-08-68       | 16-07-01            | 16-07-01                            |     |
| 548.        | ರವಿ ಜಿ.ಎಲ್                 | ನೇ.ನೇ                 |      | ಬಿ.ಇ(ಸಿ.ಇ)        | 11-06-69       | 11-07-01            | 11-07-01                            |     |
| 549.        | ಚಂದ್ರಶೇಖರ್ ಎಂ.ಎಸ್.         | ನೇ.ನೇ                 |      | ಬಿ.ಇ(ಸಿ.ಇ),ಎಂ.ಇ   | 27-01-64       | 19-07-01            | 19-07-01                            |     |
| 550.        | ಕವಿತ ಎಂ                    | ನೇ.ನೇ                 |      | ಬಿ.ಇ(ಸಿಎಸ್)       | 27-02-75       | 12-07-01            | 12-07-01                            |     |
| 551.        | ಗುರುಸ್ವಾಮಿ ಡಿ.ಜಿ           | ನೇ.ನೇ                 |      | ಬಿ.ಇ(ಎಂ.ಇ)        | 09-07-69       | 13-07-01            | 13-07-01                            |     |
| 552.        | ಅಫೀಜ್ ಅಹ್ಮದ್               | ನೇ.ನೇ                 |      | ಬಿ.ಇ(ಎಂ.ಇ)        | 24-04-71       | 14-07-01            | 14-07-01                            |     |
| 553.        | ರೇಣುಕಾ ಕೆ                  | ನೇ.ನೇ                 |      | ಬಿ.ಇ(ಟಿ.ಸಿ)       | 10-01-73       | 11-07-01            | 11-07-01                            |     |
| 554.        | ಬಾಬು ಪಿ ಎಸ್                | ನೇ.ನೇ                 |      | ಬಿ.ಇ(ಟಿ.ಸಿ)       | 15-05-75       | 12-07-01            | 12-07-01                            |     |
| 555.        | ವಿಜಯಲಕ್ಷ್ಮಿ ಪಾಟೀಲ್         | ನೇ.ನೇ                 |      | ಬಿ.ಇ(ಟಿ.ಸಿ)       | 01-10-75       | 03-08-01            | 03-08-01                            |     |
| 556.        | ಲಿಂಗರಾಜು ಶ್ಯಾಮನೂರ್         | ನೇ.ನೇ                 |      | ಬಿ.ಇ(ಎಂ.ಇ)        | 17-07-75       | 16-07-01            | 16-07-01                            |     |

| ಕ್ರಮ ಸಂಖ್ಯೆ | ಹೆಸರು                       | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|-----------------------------|-----------------------|------|------------------|----------------|---------------------|-------------------------------------|-----|
| 557.        | ನಾಸೀರ್ ಹುಸೇನ್ ಬಾಷಾ ಎ        | ನೇ.ನೇ                 |      | ಬಿ.ಇ(ಎಂ.ಇ)       | 12-05-76       | 12-07-01            | 12-07-01                            |     |
| 558.        | ಮಹೇಶ್ ಎನ್ ಗುಡ್ಡೇನ್          | ನೇ.ನೇ                 |      | ಬಿ.ಇ(ಸಿ.ಎಸ್)     | 22-07-74       | 13-07-01            | 13-07-01                            |     |
| 559.        | ಭಗವಾನ್ ಪ್ರಸಾದ್              | ನೇ.ನೇ                 |      | ಬಿ.ಇ(ಎಂ.ಇ)       | 07-07-71       | 25-07-01            | 25-07-01                            |     |
| 560.        | ಸುರೇಶ್ ಎಂ.ಎಸ್               | ನೇ.ನೇ                 |      | ಬಿ.ಇ(ಎಂ.ಇ)       | 28-2-68        | 12-7-2001           | 12-7-01                             |     |
| 561.        | ಪ್ರಕಾಶ್ ಹೆಚ್.ಟಿ             | ನೇ.ನೇ                 |      | ಬಿ.ಇ(ಸಿ.ಎಸ್)     | 16-5-74        | 23-07-01            | 23-07-01                            |     |
| 562.        | ಜಗದೀಶ್ ಕೆ.ಆರ್               | ನೇ.ನೇ                 |      | ಬಿ.ಇ(ಎಂ.ಇ) ಎಂ.ಇ. | 15-05-73       | 11-07-01            | 11-07-01                            |     |
| 563.        | ಎಡ್ವರ್ಡ್ F ಸ್ಟಾನ್ಲಿ         | ನೇ.ನೇ                 |      | ಬಿ.ಇ(ಎಂ.ಇ)       | 26-05-72       | 13-07-01            | 13-07-01                            |     |
| 564.        | ವಿಜಯ್ ಸಿ                    | ನೇ.ನೇ                 |      | ಬಿ.ಇ(ಇ.ಇ)        | 27-04-78       | 12-07-01            | 12-07-01                            |     |
| 565.        | ಜಗದೀಶ್ ಗುರುಶಾಂತಪ್ಪ ಹರಿಹರ    | ನೇ.ನೇ                 |      | ಬಿ.ಇ(ಎಂ.ಇ)       | 23-06-73       | 13-07-01            | 13-07-01                            |     |
| 566.        | ಶೈಲಜ ಶ್ಯಾಮರಾವ್              | ನೇ.ನೇ                 |      | ಬಿ.ಇ(ಟಿ.ಸಿ)      | 16-05-75       | 09-07-01            | 09-07-01                            |     |
| 567.        | ಮಹಮದ್ ಹನೀಫ್ ಎಂ ನದಾಫ್        | ನೇ.ನೇ                 |      | ಬಿ.ಇ(ಎಂ.ಇ)       | 14-07-76       | 12-07-01            | 12-07-01                            |     |
| 568.        | ಸಂತೋಷ್ ಜೆ ಫರ್ನಾಂಡಿಸ್        | ನೇ.ನೇ                 |      | ಬಿ.ಇ(ಸಿ.ಇ)       | 30-04-71       | 18-07-01            | 18-07-01                            |     |
| 569.        | ವಾಜಿದ್ ಅಹ್ಮದ್               | ನೇ.ನೇ                 |      | ಬಿ.ಇ(ಇ.ಇ)        | 24-06-75       | 12-07-01            | 12-07-01                            |     |
| 570.        | ಮಹಮದ್ ಅಸ್ವಾತ್ ಎ.ಭಾಗೇವಾಡಿ    | ನೇ.ನೇ                 |      | ಬಿ.ಇ(ಸಿ.ಎಸ್)     | 26-03-74       | 14-07-01            | 14-07-01                            |     |
| 571.        | ಅಜ್ಜಲ್ ಎಸ್.ಎ                | ನೇ.ನೇ                 |      | ಬಿ.ಇ(ಸಿಎಸ್)      | 20-04-76       | 27-07-01            | 27-07-01                            |     |
| 572.        | ರಾಘವೇಂದ್ರ ಪುರುಷೋತ್ತಮ್ ಆರ್.ಎ | ನೇ.ನೇ                 |      | ಬಿ.ಇ(ಟಿ.ಸಿ)      | 28-08-70       | 16-07-01            | 16-07-01                            |     |
| 573.        | ರುಬೀನಾ ನಾಗನೂರ               | ನೇ.ನೇ                 |      | ಬಿ.ಇ(ಸಿ.ಇ)       | 01-07-76       | 12-07-01            | 12-07-01                            |     |
| 574.        | ಲಕ್ಷ್ಮಿನಾರಾಯಣ               | ನೇ.ನೇ                 |      | ಬಿ.ಇ(ಎಂ.ಇ)       | 22-07-70       | 13-07-01            | 13-07-01                            |     |
| 575.        | ರವಿ ಎ.ಎಂ                    | ನೇ.ನೇ                 |      | ಬಿ.ಇ(ಎಂ.ಇ)       | 20-07-67       | 12-07-01            | 12-07-01                            |     |
| 576.        | ಶಿವಪ್ರಸಾದ್ ಹೆಚ್             | ನೇ.ನೇ                 |      | ಬಿ.ಇ(ಎಂ.ಇ)       | 20-08-74       | 13-07-01            | 13-07-01                            |     |
| 577.        | ಮುಕ್ತಮ್ ಜಾನಿ ಎಸ್            | ನೇ.ನೇ                 |      | ಬಿ.ಇ(ಎಂ.ಇ)       | 01-03-74       | 17-07-01            | 17-07-01                            |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ       | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-------------------------|-----------------------|--------|-------------------|----------------|---------------------|-------------------------------------|-----|
| 578.        | ಸುರೇಖ ಪಿ.ಬಿ             | ನೇ.ನೇ                 |        | ಬಿ.ಇ(ಸಿ.ಎಸ್)      | 03-02-71       | 16-07-01            | 16-07-01                            |     |
| 579.        | ಸುಧಾದೇವಿ ಪಿ ಮಳಿಮಠ್      | ನೇ.ನೇ                 |        | ಬಿ.ಇ(ಟಿ.ಸಿ) ಎಂ.ಇ. | 03-05-68       | 09-07-01            | 09-07-01                            |     |
| 580.        | ಕಾಂತರಾಜ್ ಹೆಚ್. ಎಂ       | ನೇ.ನೇ                 |        | ಬಿ.ಇ(ಸಿಎಸ್)       | 04-03-74       | 23-07-01            | 23-07-01                            |     |
| 581.        | ಕೃಷ್ಣನಾಯ್ಕ ಕೆ.ಜಿ        | ನೇ.ನೇ                 | ಪ.ಜಾತಿ | ಬಿ.ಇ(ಸಿಎಸ್)       | 11-03-69       | 13-07-01            | 13-07-01                            |     |
| 582.        | ಆಶಾ ಆರ್                 | ನೇ.ನೇ                 |        | ಬಿ.ಇ(ಸಿಎಸ್)       | 20-03-74       | 25-07-01            | 25-07-01                            |     |
| 583.        | ಬೃಂದಾ ಎಸ್               | ನೇ.ನೇ                 |        | ಬಿ.ಇ(ಸಿ.ಇ)        | 01-04-69       | 09-07-01            | 09-07-01                            |     |
| 584.        | ತ್ರಿವೇಣಿ ಎ.ಆರ್          | ನೇ.ನೇ                 |        | ಬಿ.ಇ(ಸಿಎಸ್)       | 10-07-72       | 23-07-01            | 23-07-01                            |     |
| 585.        | ಗಂಗಾಧರ್ ಎಂ.ಸಿ           | ನೇ.ನೇ                 |        | ಬಿ.ಇ(ಟಿ.ಸಿ),ಎಂಇ   | 29-03-67       | 01-08-01            | 01-08-01                            |     |
| 586.        | ಚಿಕ್ಕಕರಿಯಪ್ಪ ಕೆ         | ನೇ.ನೇ                 |        | ಬಿ.ಇ(ಸಿ.ಇ)        | 22-06-70       | 16-07-01            | 16-07-01                            |     |
| 587.        | ಕೋಲಾರ ಶೈಲಾ ಐ            | ನೇ.ನೇ                 |        | ಬಿ.ಇ(ಟಿ.ಸಿ)       | 22-07-74       | 16-07-01            | 16-07-01                            |     |
| 588.        | ರೇಖಾ ಬಿ                 | ನೇ.ನೇ                 |        | ಬಿ.ಇ(ಟಿ.ಸಿ)       | 11-05-72       | 10-07-01            | 10-07-01                            |     |
| 589.        | ನಾಗೇಶ್ ಜಗಳೂರು ರಾಮಮೂರ್ತಿ | ನೇ.ನೇ                 |        | ಬಿ.ಇ(ಇ.ಇ)         | 29-03-69       | 14-07-01            | 14-07-01                            |     |
| 590.        | ಮಹಮದ್ ಮುನವರ್ ಹುಸೇನ್     | ನೇ.ನೇ                 |        | ಬಿ.ಇ(ಟಿ.ಸಿ)       | 20-03-76       | 23-07-01            | 23-07-01                            |     |
| 591.        | ನಡದಾಳ್ ಶಹನಾಜ್ ಅಬ್ಬಾಸಾಲಿ | ನೇ.ನೇ                 |        | ಬಿ.ಇ(ಸಿ.ಎಸ್)      | 31-07-73       | 13-07-01            | 13-07-01                            |     |
| 592.        | ಲತಾ ಜಿ                  | ನೇ.ನೇ                 |        | ಬಿ.ಇ(ಎಂ.ಇ)        | 19-12-69       | 16-07-01            | 16-07-01                            |     |
| 593.        | ರೇಣುಕಾ ಪಸ್ತಾಪುರ್        | ನೇ.ನೇ                 |        | ಬಿ.ಇ(ಇ.ಇ)         | 07-04-74       | 13-07-01            | 13-07-01                            |     |
| 594.        | ವೇಣುಗೋಪಾಲ್ ಡಿ           | ನೇ.ನೇ                 |        | ಬಿ.ಇ(ಸಿ.ಇ)        | 03-06-67       | 23-07-01            | 23-07-01                            |     |
| 595.        | ಬನಶಂಕರಮ್ಮ ಎಫ್. ಎಲ್      | ನೇ.ನೇ                 |        | ಬಿ.ಇ(ಸಿ.ಎಸ್)      | 25-07-76       | 19-07-01            | 19-07-01                            |     |
| 596.        | ವೀರೇಶ್ ಕುಮಾರ್ ಕೆ        | ನೇ.ನೇ                 |        | ಬಿ.ಇ(ಎಂ.ಇ)        | 18-08-72       | 12-07-01            | 12-07-01                            |     |
| 597.        | ತಿಮ್ಮಣ್ಣ ಗೌಡ ಪಿ         | ನೇ.ನೇ                 |        | ಬಿ.ಇ(ಎಂ.ಇ)        | 01-06-73       | 11-07-01            | 11-07-01                            |     |
| 598.        | ನಯನ ಕೆ.ವಿ               | ನೇ.ನೇ                 |        | ಬಿ.ಇ(ಇ.ಇ)         | 29-03-78       | 12-07-01            | 12-07-01                            |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ        | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|-------------------------|-----------------------|--------|--------------------|----------------|---------------------|------------------------------------|-----|
| 599.        | ಶ್ರೀಲತಾ ಎಸ್. ಸಪ್ಪಂಡಿ    | ನೇ.ನೇ                 |        | ಬಿ.ಇ(ಟಿ.ಸಿ)        | 14-02-77       | 13-07-01            | 13-07-01                           |     |
| 600.        | ಸಿದ್ದೇಶ್ ಹೆಚ್           | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)         | 01-04-74       | 16-07-01            | 16-07-01                           |     |
| 601.        | ಸತೀಶ್ ಎನ್.ಹೆಚ್          | ನೇ.ನೇ                 |        | ಬಿ.ಇ(ಎಂ.ಇ)         | 01-05-76       | 03-08-01            | 03-08-01                           |     |
| 602.        | ಕೃಷ್ಣಮೂರ್ತಿ ಜಿ.ಕೆ       | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)         | 01-12-73       | 18-07-01            | 18-07-01                           |     |
| 603.        | ಬಸವರಾಜ್ ಎಂ.ಎನ್          | ನೇ.ನೇ                 |        | ಬಿ.ಇ(ಎಂ.ಇ)         | 05-06-73       | 11-07-01            | 11-07-01                           |     |
| 604.        | ಚನ್ನಕೇಶವ ಕೆ.ಆರ್         | ನೇ.ನೇ                 |        | ಬಿ.ಇ(ಎಂ.ಇ)         | 20-06-76       | 18-07-01            | 18-07-01                           |     |
| 605.        | ರಾಜೇಶ್ವರಿ ಎಂ            | ನೇ.ನೇ                 |        | ಬಿ.ಇ(ಟಿ.ಸಿ)        | 06-07-74       | 10-07-01            | 10-07-01                           |     |
| 606.        | ಬೋರೇಶ್ ಕೆ.ಪಿ            | ನೇ.ನೇ                 |        | ಬಿ.ಇ(ಎಂ.ಇ)         | 10-05-74       | 12-07-01            | 12-07-01                           |     |
| 607.        | ಸುರೇಶ್ ನಾಯ್ಡು ಪಿ        | ನೇ.ನೇ                 | ಪ.ಪಂಗಡ | ಬಿ.ಇ(ಎಂ.ಇ)         | 23-02-74       | 12-07-01            | 12-07-01                           |     |
| 608.        | ಪಾಣಿ ಶರಣಪ್ಪ ಮಲ್ಲಣ್ಣ     | ನೇ.ನೇ                 |        | ಬಿ.ಇ(ಎಂ.ಇ)         | 08-08-72       | 13-07-01            | 13-07-01                           |     |
| 609.        | ಶಬೀನ ಜೆ ಮಜ್ಜಗಿನವರ್      | ನೇ.ನೇ                 |        | ಬಿ.ಇ(ಟಿ.ಸಿ)        | 09-07-71       | 10-07-01            | 10-07-01                           |     |
| 610.        | ದೊರೆಸ್ವಾಮಿ              | ನೇ.ನೇ                 |        | ಬಿ.ಇ(ಎಂ.ಇ)         | 02-06-73       | 12-07-01            | 12-07-01                           |     |
| 611.        | ಮಂಜಪ್ಪ ಹುಚ್ಚಣ್ಣನವರ್     | ನೇ.ನೇ                 |        | ಬಿ.ಇ(ಇ.ಇ)          | 14-08-72       | 14-07-01            | 14-07-01                           |     |
| 612.        | ಸವಿತ ಎ. ಆರ್             | ನೇ.ನೇ                 |        | ಬಿ.ಇ(ಸಿ ಎಸ್)       | 23-12-76       | 12-07-01            | 12-07-01                           |     |
| 613.        | ಬಡಿಗೇರ್ ರವೀಂದ್ರ ಕುಮಾರ್  | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ) ಎಂ.ಟೆಕ್ | 01-06-75       | 12-07-01            | 12-07-01                           |     |
| 614.        | ಶಿವಕುಮಾರಸ್ವಾಮಿ ಎಸ್.ಹೆಚ್ | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)         | 18-06-72       | 19-07-01            | 19-07-01                           |     |
| 615.        | ಜ್ಯೋತಿ ಬಿ ಸಪ್ಪಂಡಿ       | ನೇ.ನೇ                 | ಪ.ಜಾತಿ | ಬಿ.ಇ(ಸಿಎಸ್)        | 24-06-75       | 13-07-01            | 13-07-01                           |     |
| 616.        | ಕುಮಾರ ಸ್ವಾಮಿ ಹೆಚ್.ಎಂ    | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)         | 01-06-71       | 13-07-01            | 13-07-01                           |     |
| 617.        | ಆನಂದ ವೀರಣ್ಣ ಪೊದ್ದಾರ್    | ನೇ.ನೇ                 |        | ಬಿ.ಇ(ಎಂ.ಇ)         | 24-08-74       | 13-07-01            | 13-07-01                           |     |
| 618.        | ಸುಧಾಮಣಿ ಎಂ              | ನೇ.ನೇ                 |        | ಬಿ.ಇ(ಇ.ಇ)          | 15-11-76       | 28-07-01            | 28-07-01                           |     |
| 619.        | ಬಸವರಾಜ್ ಸಿ              | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ)         | 01-06-67       | 16-07-01            | 16-07-01                           |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ         | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------|-----------------------|--------|---------------------|----------------|---------------------|-------------------------------------|-----|
| 620.        | ಗುರುಮೂರ್ತಿ ಎನ್.ಎಸ್.  | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)           | 20-07-71       | 10-07-01            | 10-07-01                            |     |
| 621.        | ಮಹೇಶ್ ಹೆಚ್.ಎಂ        | ನೇ.ನೇ                 | ಎಸ್.ಟಿ | ಬಿ.ಇ(ಎಂ.ಇ)          | 04-02-75       | 19-07-01            | 19-07-01                            |     |
| 622.        | ಜ್ಯೋತಿ ಶ್ರೀ ಟಿ       | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)         | 17-07-74       | 19-07-01            | 19-07-01                            |     |
| 623.        | ರೂಪಾ ಜಿ.ಸಿ           | ನೇ.ನೇ                 |        | ಬಿ.ಇ(ಟಿ.ಸಿ)         | 28-01-76       | 11-07-01            | 11-07-01                            |     |
| 624.        | ಪಕೀರಪ್ಪ ಬಣಕಾರ್       | ನೇ.ನೇ                 |        | ಬಿ.ಇ(ಇ.ಇ)           | 10-03-72       | 16-07-01            | 16-07-01                            |     |
| 625.        | ವೆಂಕಟೇಶ್ ಕೆ.ಟಿ       | ನೇ.ನೇ                 |        | ಬಿ.ಇ(ಸಿ.ಇ)          | 18-07-76       | 19-07-01            | 19-07-01                            |     |
| 626.        | ಸ್ಮಿತಾ ಜಿ.ಎಸ್        | ನೇ.ನೇ                 |        | ಬಿ.ಇ(ಟಿ.ಸಿ)         | 27-06-73       | 13-07-01            | 13-07-01                            |     |
| 627.        | ತುಕಾರಾಮ್ ಹೀರು ಚವಾಣ್  | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)          | 10-07-69       | 16-07-01            | 16-07-01                            |     |
| 628.        | ಈರ್ಷದ್ ಅಹ್ಮದ್        | ನೇ.ನೇ                 |        | ಬಿ.ಇ(ಸಿ.ಇ)          | 10-03-66       | 27-07-01            | 27-07-01                            |     |
| 629.        | ಗೋವಿಂದಪ್ಪ ಟಿ         | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)         | 15-05-71       | 12-07-01            | 12-07-01                            |     |
| 630.        | ಶೀಲಾ ಕೆ              | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ)          | 17-03-72       | 23-07-01            | 23-07-01                            |     |
| 631.        | ಗುರುಮೂರ್ತಿ ಜಿ        | ನೇ.ನೇ                 |        | ಬಿ.ಇ(ಸಿ.ಇ)          | 06-07-66       | 13-07-01            | 13-07-01                            |     |
| 632.        | ಮಮತಾ ಬಗರೆ            | ನೇ.ನೇ                 |        | ಬಿ.ಇ(ಟಿ.ಸಿ)         | 19-10-77       | 10-07-01            | 10-07-01                            |     |
| 633.        | ಅಮೃತ ಡಿ ಮಹರ್ಕರ್      | ನೇ.ನೇ                 | ಪ.ಜಾತಿ | ಬಿ.ಇ (ಎಂ.ಇ) ಎಂ.ಟೆಕ್ | 07-08-73       | 13-07-01            | 13-07-01                            |     |
| 634.        | ಪುಷ್ಪಲತಾ ಹೆಚ್.ಡಿ     | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ)          | 12-03-78       | 16-07-01            | 16-07-01                            |     |
| 635.        | ಅರುಣ್ ಟಿ. ನಾಯಕ್      | ನೇ.ನೇ                 | ಪ.ಪಂಗಡ | ಬಿ.ಇ(ಇ.ಇ)           | 20-01-75       | 09-07-01            | 09-07-01                            |     |
| 636.        | ಶಾಂತ ಸಿ ಮುಕಾರ್ತಿಹಾಳ್ | ನೇ.ನೇ                 |        | ಬಿ.ಇ(ಟಿ.ಸಿ)         | 01-06-72       | 12-07-01            | 12-07-01                            |     |
| 637.        | ಪ್ರಕಾಶ್ ಟಿ           | ನೇ.ನೇ                 |        | ಬಿ.ಇ(ಎಂ.ಇ)          | 06-02-75       | 18-07-01            | 18-07-01                            |     |
| 638.        | ಸುರೇಶ್               | ನೇ.ನೇ                 |        | ಬಿ.ಇ(ಇ.ಇ)           | 04-04-75       | 16-07-01            | 16-07-01                            |     |
| 639.        | ಮೊಹಿನುದ್ದೀನ್ ಎ       | ನೇ.ನೇ                 |        | ಬಿ.ಇ(ಆಟೋ)           | 05-05-75       | 12-07-01            | 12-07-01                            |     |
| 640.        | ಸುಮಾ ಪಿ              | ನೇ.ನೇ                 |        | ಬಿ.ಇ(ಟಿ.ಸಿ)         | 28-11-76       | 10-7-01             | 10-7-01                             |     |



| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ  | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-------------------------|-----------------------|--------|--------------|----------------|---------------------|-------------------------------------|-----|
| 641.        | ಭಾರತಿ ಎನ್               | ನೇ.ನೇ                 |        | ಬಿ.ಇ(ಟಿ.ಸಿ)  | 21-06-74       | 14-07-01            | 14-07-01                            |     |
| 642.        | ಗಿರಿಜಾ ಬಿರಾದಾರ್         | ನೇ.ನೇ                 |        | ಬಿ.ಇ(ಟಿ.ಸಿ)  | 01-04-77       | 12-07-01            | 12-07-01                            |     |
| 643.        | ಮಹೇಶಪ್ಪ ಕೆ.ಎಸ್          | ನೇ.ನೇ                 |        | ಬಿ.ಇ(ಆಟೋ)    | 24-02-65       | 12-07-01            | 12-07-01                            |     |
| 644.        | ಜ್ಯೋತಿ ಬಡಿಗೇರಿ          | ನೇ.ನೇ                 |        | ಬಿ.ಇ(ಎಂ.ಇ)   | 30-07-75       | 13-07-01            | 13-07-01                            |     |
| 645.        | ಮಹಂತೇಶ್ ಪಿ              | ನೇ.ನೇ                 |        | ಬಿ.ಇ(ಎಂ.ಇ)   | 01-06-73       | 13-7-01             | 13-07-01                            |     |
| 646.        | ಹೇಮಂತರಾಜ್ ಜಿ.ಹೆಚ್       | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)  | 01-05-76       | 10-07-01            | 10-07-01                            |     |
| 647.        | ವೀಣಾ ಎಂ                 | ನೇ.ನೇ                 |        | ಬಿ.ಇ(ಟಿ.ಸಿ)  | 21-04-71       | 16-08-01            | 16-08-01                            |     |
| 648.        | ಸುನೀಲ್ ಕುಮಾರ್ ಹೆಚ್.ಎಸ್  | ನೇ.ನೇ                 |        | ಬಿ.ಇ(ಎಂ.ಇ)   | 06-04-72       | 11-07-01            | 11-07-01                            |     |
| 649.        | ಗಂಟಿ ಸಿದ್ದಪ್ಪನವರ್ ಸಿ.ಜಿ | ನೇ.ನೇ                 |        | ಬಿ.ಇ(ಎಂ.ಇ)   | 10-04-71       | 18-07-01            | 18-07-01                            |     |
| 650.        | ಶೇಖರ್ ಕೆ.ಎನ್            | ನೇ.ನೇ                 |        | ಬಿ.ಇ(ಸಿಎಸ್)  | 16-01-74       | 13-07-01            | 13-07-01                            |     |
| 651.        | ಜಯಲಕ್ಷ್ಮಿ ಎಲ್ ಕಂಕಳ್     | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)  | 17-05-74       | 09-07-01            | 09-07-01                            |     |
| 652.        | ಭರತಕುಮಾರ್ ವಿ ಸಾವೇಳಕರ್   | ನೇ.ನೇ                 | ಪ.ಜಾತಿ | ಬಿ.ಇ(ಸಿ.ಎಸ್) | 27-07-77       | 16-07-01            | 16-07-01                            |     |
| 653.        | ಶೋಭಾ ಕೆ.ಕೆ              | ನೇ.ನೇ                 |        | ಬಿ.ಇ(ಎಂ.ಇ)   | 21-07-75       | 16-07-01            | 16-07-01                            |     |
| 654.        | ಪುಟ್ಟಸ್ವಾಮಿ ಟಿ          | ನೇ.ನೇ                 |        | ಬಿ.ಇ(ಸಿ.ಎಸ್) | 22-04-69       | 12-07-01            | 12-07-01                            |     |
| 655.        | ಮಂಜುಳ ಪಿ.ಹೆಚ್           | ನೇ.ನೇ                 |        | ಬಿ.ಇ(ಎಂ.ಇ)   | 24-07-74       | 12-07-01            | 12-07-01                            |     |
| 656.        | ಸಂಜೀವ ಕುಮಾರ್ ದಾನಿ       | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)    | 21-07-73       | 13-07-01            | 13-07-01                            |     |
| 657.        | ನಟರಾಜು ಎಂ               | ನೇ.ನೇ                 |        | ಬಿ.ಇ(ಟಿ.ಸಿ)  | 25-05-75       | 12-07-01            | 12-07-01                            |     |
| 658.        | ಶರ್ಮಿಳ ಡಿ               | ನೇ.ನೇ                 |        | ಬಿ.ಇ(ಸಿಎಸ್)  | 05-10-76       | 18-07-01            | 18-07-01                            |     |
| 659.        | ಶಿವ ಹೆಚ್.ವೈ             | ನೇ.ನೇ                 | ಪ.ಜಾತಿ | ಬಿ.ಇ(ಸಿ.ಎಸ್) | 22-03-72       | 18-07-01            | 18-07-01                            |     |
| 660.        | ವಿಜಯಲಕ್ಷ್ಮಿ             | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)  | 19-08-76       | 01-08-01            | 01-08-01                            |     |
| 661.        | ಕೃಷ್ಣ ಕೆ.ಎಂ.            | ನೇ.ನೇ                 |        | ಬಿ.ಇ(ಟಿ.ಸಿ)  | 02-06-75       | 16-07-01            | 16-07-01                            |     |

| ಕ್ರಮ ಸಂಖ್ಯೆ | ಹೆಸರು                        | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|------------------------------|-----------------------|--------|-------------|----------------|---------------------|-------------------------------------|-----|
| 662.        | ಅಬ್ದುಲ್ ರೆಹಮಾನ್ ಕೆ           | ನೇ.ನೇ                 |        | ಬಿ.ಇ(ಎಂ.ಇ)  | 30-03-74       | 13-07-01            | 13-07-01                            |     |
| 663.        | ಅರುಣಾಕುಮಾರಿ ಜೆ               | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ) | 01-03-73       | 12-07-01            | 12-07-01                            |     |
| 664.        | ರಂಗಸ್ವಾಮಯ್ಯ ಎಂ.ವಿ            | ನೇ.ನೇ                 |        | ಬಿ.ಇ(ಟಿ.ಸಿ) | 20-07-74       | 16-07-01            | 16-07-01                            |     |
| 665.        | ಕೃಷ್ಣವೇಣಿ ಆರ್.ಎನ್            | ನೇ.ನೇ                 |        | ಬಿ.ಇ(ಎಂ.ಇ)  | 16-07-68       | 12-07-01            | 12-07-01                            |     |
| 666.        | ನಾಗನೂರ ಪ್ರದೀಪ್ ಲಕ್ಷ್ಮಣ್      | ನೇ.ನೇ                 |        | ಬಿ.ಇ(ಆಟೋ)   | 20-07-72       | 13-07-01            | 13-07-01                            |     |
| 667.        | ಮಡಿವಾಳಪ್ಪ                    | ನೇ.ನೇ                 |        | ಬಿ.ಇ(ಟಿ.ಸಿ) | 01-08-72       | 13-07-01            | 13-07-01                            |     |
| 668.        | ವನಿತಾದೇವಿ ಎನ್                | ನೇ.ನೇ                 |        | ಬಿ.ಇ(ಟಿ.ಸಿ) | 27-02-70       | 23-07-01            | 23-07-01                            |     |
| 669.        | ರಶ್ಮಿ ಹೆಚ್.ವಿ                | ನೇ.ನೇ                 |        | ಬಿ.ಇ(ಎಂ.ಇ)  | 09-05-77       | 12-07-01            | 12-07-01                            |     |
| 670.        | ಸುಂದರೇಶ್ ಎ.ಎಂ                | ನೇ.ನೇ                 |        | ಬಿ.ಇ(ಇ.ಇ)   | 10-04-70       | 21-07-01            | 21-07-01                            |     |
| 671.        | ಆಶಾರಾಣಿ ಎಂ                   | ನೇ.ನೇ                 | ಪ.ಜಾತಿ | ಬಿ.ಇ(ಸಿ.ಇ)  | 26-10-75       | 16-07-01            | 16-07-01                            |     |
| 672.        | ದೇವರಾಜ್ ಜಿ.ಎಲ್               | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ) | 11-07-72       | 13-07-01            | 13-07-01                            |     |
| 673.        | ನವೀನ್ ಕುಮಾರ್ ಎಂ              | ನೇ.ನೇ                 | ಪ.ಜಾತಿ | ಬಿ.ಇ(ಸಿಎಸ್) | 22-07-75       | 16-07-01            | 16-07-01                            |     |
| 674.        | ಸುನೀತಾ ಜಿ.ಕೆ                 | ನೇ.ನೇ                 | ಪ.ಪಂಗಡ | ಬಿ.ಇ(ಟಿ.ಸಿ) | 01-07-69       | 17-07-01            | 18-07-01                            |     |
| 675.        | ಆಶಾಲತಾ ರೆಡ್ಡಿ                | ನೇ.ನೇ                 |        | ಬಿ.ಇ(ಟಿ.ಸಿ) | 18-05-67       | 09-07-01            | 09-07-01                            |     |
| 676.        | ಷಡಕ್ಷರಿ ಎಂ.ಬಿ                | ನೇ.ನೇ                 |        | ಬಿ.ಇ(ಟಿ.ಸಿ) | 01-06-73       | 19-07-01            | 19-07-01                            |     |
| 677.        | ಫರೂಕ್ ಮಹ್ಮದ್                 | ನೇ.ನೇ                 |        | ಬಿ.ಇ(ಟಿ.ಸಿ) | 01-07-76       | 13-07-01            | 13-07-01                            |     |
| 678.        | ಅನಿತಾ ಪಿ                     | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)  | 25-02-76       | 19-07-01            | 19-07-01                            |     |
| 679.        | ಜೈನಬಿ                        | ನೇ.ನೇ                 |        | ಬಿ.ಇ(ಟಿ.ಸಿ) | 11-07-73       | 16-07-01            | 16-07-01                            |     |
| 680.        | ವೀಣಾಕುಮಾರಿ ಡಿ.ಎಂ             | ನೇ.ನೇ                 | ಪ.ಜಾತಿ | ಬಿ.ಇ(ಇ.ಇ)   | 08-03-76       | 14-07-01            | 14-07-01                            |     |
| 681.        | ಗಿರಿಜಾಂಬ ಎಸ್                 | ನೇ.ನೇ                 |        | ಬಿ.ಇ(ಟಿ.ಸಿ) | 05-04-71       | 11-07-01            | 11-07-01                            |     |
| 682.        | ವಿನೋದ್‌ಕುಮಾರ್ ಮಹಾರಾಜ್‌ಸೊನಾರ್ | ನೇ.ನೇ                 |        | ಬಿ.ಇ(ಟಿ.ಸಿ) | 15-07-76       | 10-07-01            | 10-07-01                            |     |

| ಕ್ರಮ ಸಂಖ್ಯೆ | ಹೆಸರು                    | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                                     | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ.-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|--------------------------|-----------------------|--------|---|----------------|---------------------|--------------------------------------|-----|
| 683.        | ನಿರ್ಮಲ ಎನ್               | ನೇ.ನೇ                 |        | ಬಿ.ಇ(ಎಂ.ಇ)                                      | 22-08-77       | 13-07-01            | 13-07-01                             |     |
| 684.        | ಸುರೇಶ್ ಟಿ.ಎಸ್            | ನೇ.ನೇ                 | ಪ.ಪಂಗಡ | ಬಿ.ಇ(ಸಿಎಸ್)                                     | 08-08-75       | 12-07-01            | 12-07-01                             |     |
| 685.        | ಸುವರ್ಣ ಮಹದೇವ್ ವಿ.ಎಂ      | ನೇ.ನೇ                 | ಪ.ಜಾತಿ | ಬಿ.ಇ(ಸಿಎಸ್)                                     | 20-07-75       | 23-07-01            | 23-07-01                             |     |
| 686.        | ಭಾಮಾ ಸಿ                  | ನೇ.ನೇ                 | ಪ.ಜಾತಿ | ಬಿ.ಇ(ಸಿಎಸ್)                                     | 09-07-75       | 19-07-01            | 19-07-01                             |     |
| 687.        | ಅನಿತಾ ಎನ್                | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)                                     | 15-06-74       | 09-07-01            | 09-07-01                             |     |
| 688.        | ಮಂಜುಳದೇವಿ ಆರ್            | ನೇ.ನೇ                 |        | ಬಿ.ಇ(ಸಿಎಸ್)                                     | 01-07-73       | 16-07-01            | 16-07-01                             |     |
| 689.        | ರೇಖಾ ಅನಂತನಾಯಕ            | ನೇ.ನೇ                 |        | ಬಿ.ಇ(ಸಿಎಸ್)                                     | 12-01-70       | 20-07-01            | 20-07-01                             |     |
| 690.        | ಭಾಗ್ಯಲಕ್ಷ್ಮಿ             | ನೇ.ನೇ                 |        | ಬಿ.ಇ(ಇ.ಇ)                                       | 06-03-75       | 12-07-01            | 12-07-01                             |     |
| 691.        | ಶಂಕರಪ್ಪ ಕೆ               | ನೇ.ನೇ                 |        | ಬಿ.ಇ(ಇ.ಇ)                                       | 05-06-75       | 12-07-01            | 12-07-01                             |     |
| 692.        | ಸುಮಾ ಡಿ.ಬಿ               | ನೇ.ನೇ                 |        | ಬಿ.ಇ(ಟಿ.ಸಿ)                                     | 11-07-76       | 12-07-01            | 12-07-01                             |     |
| 693.        | ಭೂದೇವಿ ಎಂ.ಹೆಚ್           | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ)                                      | 05-08-69       | 12-07-01            | 12-07-01                             |     |
| 694.        | ತುಳಜಾಬಾಯಿ ಬಡ್ಡಿ ಜಿ       | ನೇ.ನೇ                 |        | ಬಿ.ಇ(ಸಿ.ಇ)                                      | 15-06-70       | 23-07-01            | 23-07-01                             |     |
| 695.        | ಮೃದಲ ವಿ                  | ನೇ.ನೇ                 |        | ಬಿ.ಇ(ಎಂ.ಇ)                                      | 01-12-69       | 13-07-01            | 13-07-01                             |     |
| 696.        | ಉಷಾ ಮಿರಜ್‌ಕರ್            | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)                                     | 05-02-75       | 18-07-01            | 18-07-01                             |     |
| 697.        | ರಾಜೇಶ್ವರಿ ತಿವಾರಿ ಜಿ      | ನೇ.ನೇ                 |        | ಬಿ.ಇ(ಟಿ.ಸಿ)                                     | 01-07-73       | 04-08-01            | 04-08-01                             |     |
| 698.        | ಯಲ್ಲಪ್ಪ ಗೋವಿಂದಪ್ಪ ತಳವಾರ್ | ನೇ.ನೇ                 | ಪ.ಪಂಗಡ | ಬಿ.ಇ(ಟಿ.ಸಿ)                                     | 20-07-76       | 12-07-01            | 12-07-01                             |     |
| 699.        | ಉಷ ಎಸ್.                  | ನೇ.ನೇ                 | ಪ.ಜಾತಿ | ಬಿ.ಟೆಕ್.(ಟೆಕ್ನಾಟೈಲ್ಸ್)<br>ಎಂ.ಟೆಕ್(ಟೆಕ್ನಾಟೈಲ್ಸ್) | 13-06-71       | 01-08-01            | 01-08-01                             |     |
| 700.        | ಸಿದ್ದನಗೌಡ ಹೊಸಮನಿ         | ನೇ.ನೇ                 |        | ಬಿ.ಇ(ಟಿ.ಸಿ)                                     | 15-10-76       | 03-04-02            | 03-04-02                             |     |
| 701.        | ಹೇಮಲತಾ ಎನ್               | ನೇ.ನೇ                 |        | ಬಿ.ಇ(ಟಿ.ಸಿ)                                     | 03-03-70       | 12-04-02            | 12-04-02                             |     |
| 702.        | ವಿನೀತ ಎಂ                 | ನೇ.ನೇ                 |        | ಬಿ.ಇ(ಟಿ.ಸಿ)                                     | 17-05-75       | 19-04-02            | 19-04-02                             |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                                 | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|-------------------------|-----------------------|--------|---|----------------|---------------------|-------------------------------------|-----|
| 703.        | ಜಗದೀಶ್ ಆರ್ ಬಗಲಿ         | ನೇ.ನೇ                 |        | ಬಿ.ಇ(ಆಟೋ)                                   | 16-09-74       | 09-04-02            | 09-04-02                            |     |
| 704.        | ವೀರಭದ್ರಸ್ವಾಮಿ ಸಿ.ಎಂ     | ನೇ.ನೇ                 |        | ಬಿ.ಇ(ಎಂ.ಇ)                                  | 25-7-75        | 14-04-02            | 14-04-02                            |     |
| 705.        | ವಿನಿತ್ ಕುಮಾರ್ ಕೆ.ಎಲ್    | ನೇ.ನೇ                 |        | ಬಿ.ಇ(ಎಂ.ಇ)                                  | 10-05-75       | 14-04-02            | 14-04-02                            |     |
| 706.        | ಮಹ್ಮದ್ ಅಸೀಫ್            | ನೇ.ನೇ                 |        | ಬಿ.ಇ(ಎಂ.ಇ)                                  | 30-07-75       | 08-04-02            | 08-04-02                            |     |
| 707.        | ದೀಪಕ್ ಜಿ.ತಳೇಕರ್         | ನೇ.ನೇ                 |        | ಬಿ.ಇ(ಸಿ.ಇ)                                  | 01-07-67       | 29-11-02            | 29-11-02                            |     |
| 708.        | ವಿನುತ ಕೆ                | ನೇ.ನೇ                 |        | ಬಿ.ಇ(ಸಿ.ಇ)                                  | 05-12-77       | 28-11-02            | 28-11-02                            |     |
| 709.        | ಶ್ರೀನಿವಾಸಯ್ಯವಿ          | ನೇ.ನೇ                 |        | ಬಿ.ಟೆಕ್ (ಟೆಕ್ಸ್ ಟೈಲ್) ಎಂ.ಟೆಕ್ (ಟೆಕ್ಸ್ ಟೈಲ್) | 5-7-72         | 29-11-02            | 29-11-02                            |     |
| 710.        | ಗೌಸ್ ಮೊಹಿದ್ದೀನ್ ಸಲ್ವಾತಿ | ನೇ.ನೇ                 |        | ಬಿ.ಇ(ಎಂ.ಇ)                                  | 22-04-73       | 19-12-02            | 19-12-02                            |     |
| 711.        | ತ್ರಿವೇಣಿ ವಿ             | ನೇ.ನೇ                 | ಪ.ಪಂಗಡ | ಬಿ.ಇ(ಸಿ.ಇ)                                  | 12-04-74       | 03-12-02            | 03-12-02                            |     |
| 712.        | ಜಬೀನಾ ಬಾನು ಎಂ.ನದಾಫ್     | ನೇ.ನೇ                 |        | ಬಿ.ಇ(ಇ.ಇ)                                   | 05-09-76       | 02-12-02            | 02-12-02                            |     |
| 713.        | ವಿಜಯಕುಮಾರ್.ಹೆಚ್. ನಾಯಕ್  | ನೇ.ನೇ                 | ಪ.ಪಂಗಡ | ಬಿ.ಇ(ಸಿ.ಎಸ್)                                | 22-02-76       | 27-11-02            | 27-11-02                            |     |
| 714.        | ಜಾನಪ್ಪ ಹೂಗಾರ್           | ನೇ.ನೇ                 |        | ಬಿ.ಇ(ಟಿ.ಸಿ)                                 | 01-06-73       | 02-12-02            | 02-12-02                            |     |
| 715.        | ಪರಶುರಾಮ ಬೇಡರ್           | ನೇ.ನೇ                 | ಪ.ಪಂಗಡ | ಬಿ.ಇ (ಎಂ.ಇ) (ಹೆಚ್.ಪಿ.ಟಿ)                    | 24-01-78       | 4-01-03             | 4-01-03                             |     |
| 716.        | ಎಂ. ಎಸ್.ಜಗದೀಶ್          | ಸಕ್ರಮ                 |        | ಬಿ.ಇ(ಸಿ.ಇ)                                  | 23-01-60       | 17-10-05            | 17-10-05                            |     |
| 717.        | ಬಿ.ರವೀಂದ್ರ ರಾವ್         | ಸಕ್ರಮ                 |        | ಬಿ.ಇ(ಎಂ.ಇ)                                  | 08-07-60       | 18-10-05            | 18-10-05                            |     |
| 718.        | ರವೀಂದ್ರ ಹೆಚ್.ಎಸ್        | ಸಕ್ರಮ                 |        | ಬಿ.ಇ(ಸಿ.ಇ)                                  | 15-01-62       | 17-10-05            | 17-10-05                            |     |
| 719.        | ಹೆಚ್.ಕೆ.ಜಯಣ್ಣ           | ಸಕ್ರಮ                 |        | ಬಿ.ಇ(ಸಿ.ಇ)                                  | 01-06-62       | 17-10-05            | 17-10-05                            |     |
| 720.        | ಎನ್.ಎಸ್.ಕನಮಡಿ           | ಸಕ್ರಮ                 |        | ಬಿ.ಇ(ಇ.ಇ)                                   | 10-06-62       | 20-10-05            | 20-10-05                            |     |
| 721.        | ಎಸ್ ಎಂ.ಗಲಗಲಿ            | ಸಕ್ರಮ                 |        | ಬಿ.ಇ(ಸಿ.ಇ)                                  | 10-07-63       | 17-10-05            | 17-10-05                            |     |
| 722.        | ಚಂದ್ರಕಾಂತ ಪಾರಿಸ ತುಪಳೆ   | ಸಕ್ರಮ                 |        | ಬಿ.ಇ(ಇ.ಇ)                                   | 23-07-63       | 18-10-05            | 17-10-05                            |     |

| ಕ್ರಮ ಸಂಖ್ಯೆ | ಹೆಸರು                          | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ   | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|--------------------------------|-----------------------|--------|---------------|----------------|---------------------|-------------------------------------|-----|
| 723.        | ವಿಜಯ್ ಕುಮಾರ್ ಮಾನಕಾರಿ           | ಸಕ್ರಮ                 |        | ಬಿ.ಇ(ಇ.ಇ)     | 01-08-63       | 17-10-05            | 17-10-05                            |     |
| 724.        | ಸೈಯದ್ ಸರಫಾರಜ ಅಲಿ               | ಸಕ್ರಮ                 |        | ಬಿ.ಇ(ಸಿ.ಇ)    | 19-08-63       | 25-10-05            | 25-10-05                            |     |
| 725.        | ಪಾಟೀಲ್ ಬಸವರಾಜು                 | ಸಕ್ರಮ                 |        | ಬಿ.ಇ(ಸಿ.ಇ)    | 30-12-63       | 17-10-05            | 17-10-05                            |     |
| 726.        | ರಾಜೇಂದ್ರ ಮೆಹತ                  | ಸಕ್ರಮ                 |        | ಬಿ.ಇ(ಎಂ.ಇ)    | 30-01-64       | 18-10-05            | 18-10-05                            |     |
| 727.        | ವಿಜಯ್ ಕುಮಾರ್ ರಂಗಾರಾವ್ ಕುಲಕರ್ಣಿ | ಸಕ್ರಮ                 |        | ಬಿ.ಇ(ಇ.ಇ)     | 09-05-64       | 17-10-05            | 17-10-05                            |     |
| 728.        | ಪ್ರಕಾಶ್ ವಿ.ಪಾಟೀಲ್              | ಸಕ್ರಮ                 |        | ಬಿ.ಇ(ಸಿ.ಇ)    | 01-06-64       | 17-10-05            | 17-10-05                            |     |
| 729.        | ಕೆ.ಬಾಲಚಂದ್ರದರ                  | ಸಕ್ರಮ                 |        | ಬಿ.ಇ(ಆಟೋ)     | 26-8-64        | 6-9-06              | 6-9-06                              |     |
| 730.        | ಬಸವರಾಜ್ ಇಟಗಳ್ಳಿ                | ಸಕ್ರಮ                 |        | ಬಿ.ಇ (ಸಿ.ಎಸ್) | 1-06-65        | 6-9-06              | 6-9-06                              |     |
| 731.        | ವಿ.ಮಾದೇಗೌಡ                     | ಸಕ್ರಮ                 |        | ಬಿ.ಇ(ಆಟೋ)     | 20-06-65       | 24-10-05            | 24-10-05                            |     |
| 732.        | ಅಮೃತ ಕುಮಾರ್ ಹೆಚ್.ಎ             | ಸಕ್ರಮ                 |        | ಬಿ.ಇ(ಎಂ.ಇ)    | 15-07-65       | 25-10-05            | 25-10-05                            |     |
| 733.        | ಪ್ರಕಾಶ್ ಕೋಟಪ್ಪ ಮತಗಿ            | ಸಕ್ರಮ                 |        | ಬಿ.ಇ(ಇ.ಇ)     | 19-01-66       | 20-10-05            | 20-10-05                            |     |
| 734.        | ಚೆನ್ನಬಸಪ್ಪ ಪಾಟೀಲ್              | ಸಕ್ರಮ                 |        | ಬಿ.ಇ(ಟಿ.ಸಿ)   | 08-05-66       | 07-10-05            | 17-10-05                            |     |
| 735.        | ರೇಣುಕಾನಂದ                      | ಸಕ್ರಮ                 |        | ಬಿ.ಇ(ಸಿ.ಇ)    | 30-10-66       | 17-10-05            | 17-10-05                            |     |
| 736.        | ಸತೀಶ್ ವಿ.ಎಂ. ಗೋವೆಕರ್           | ಸಕ್ರಮ                 |        | ಬಿ.ಇ(ಸಿ.ಇ)    | 10-03-67       | 17-10-05            | 17-10-05                            |     |
| 737.        | ಶೈಲಜ.ಸಿ.ಎ                      | ಸಕ್ರಮ                 |        | ಬಿ.ಇ(ಸಿಎಸ್)   | 04-04-67       | 08-09-06            | 8-9-06                              |     |
| 738.        | ವಿನಾಯಕ ಟಿ.ದೇಶಪಾಂಡೆ             | ಸಕ್ರಮ                 |        | ಬಿ.ಇ(ಎಂ.ಇ)    | 01-06-67       | 17-10-05            | 17-10-05                            |     |
| 739.        | ಮೋಹನ್ ರಾಜ್ ಟಿ.ಎಸ್              | ಸಕ್ರಮ                 | ಪ.ಜಾತಿ | ಬಿ.ಇ(ಸಿ.ಇ)    | 13-06-67       | 17-10-05            | 17-10-05                            |     |
| 740.        | ಮಧು                            | ಸಕ್ರಮ                 |        | ಬಿ.ಇ(ಸಿ.ಇ)    | 25-10-67       | 17-10-05            | 17-10-05                            |     |
| 741.        | ಉಮಾಕಾಂತ ಬಗಲ್ದಕರ್               | ಸಕ್ರಮ                 |        | ಬಿ.ಇ(ಇ.ಇ)     | 21-11-67       | 17-10-05            | 17-10-05                            |     |
| 742.        | ಎಸ್.ಜೆ.ಪ್ರಕಾಶ್                 | ಸಕ್ರಮ                 |        | ಬಿ.ಇ(ಟಿ.ಸಿ)   | 28-12-67       | 17-10-05            | 17-10-05                            |     |

| ಕ್ರಮ ಸಂಖ್ಯೆ | ಹೆಸರು              | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|--------------------|-----------------------|--------|----------------------------|----------------|---------------------|-------------------------------------|-----|
| 743.        | ಕೆ.ರಾಮಾಂಜನೇಯಾ      | ಸಕ್ರಮ                 | ಪ.ಜಾತಿ | ಬಿ.ಇ(ಸಿ.ಇ)                 | 09-02-68       | 18-10-05            | 18-10-05                            |     |
| 744.        | ನಿಜಾನಂದರೆಡ್ಡಿ      | ಸಕ್ರಮ                 |        | ಬಿ.ಇ(ಎಂ.ಇ)                 | 21-07-68       | 17-10-05            | 17-10-05                            |     |
| 745.        | ಎಲಲಾನಿ ಪರೇಶ್ ಕೇಶವ್ | ಸಕ್ರಮ                 |        | ಬಿ.ಇ(ಟಿ.ಸಿ)                | 22-05-69       | 17-10-05            | 17-10-05                            |     |
| 746.        | ಬಿ.ಎಂ. ಹೊನ್ನಪ್ಪಭು  | ಸಕ್ರಮ                 |        | ಬಿ.ಇ(ಆಟೋ)                  | 11-07-69       | 20-10-05            | 20-10-05                            |     |
| 747.        | ಶ್ರೀಮತಿ ಬಿ.ಹೆಚ್.   | ಸಕ್ರಮ                 |        | ಬಿ.ಇ(ಇ.ಇ)                  | 20-07-69       | 19-10-05            | 19-10-05                            |     |
| 748.        | ಎ.ಸಿ ದಿನೇಶ್        | ಸಕ್ರಮ                 |        | ಬಿ.ಇ(ಎಂ.ಇ)                 | 20-11-69       | 19-10-05            | 19-10-05                            |     |
| 749.        | ಟಿ.ಸಿ.ಪಾಂಡು        | ಸಕ್ರಮ                 |        | ಬಿ.ಇ(ಆಟೋ)                  | 20-11-69       | 06-09-06            | 06-09-06                            |     |
| 750.        | ರಾಘವೇಂದ್ರ ಜೆ.      | ಸಕ್ರಮ                 |        | ಬಿ.ಇ(ಇ.ಇ)                  | 14-03-71       | 17-10-05            | 17-10-05                            |     |
| 751.        | ವಿಜಯ ಶೆಟ್ಟಿ        | ಸಕ್ರಮ                 |        | ಬಿ.ಇ(ಆಟೋ)                  | 01-01-76       | 17-10-05            | 17-10-05                            |     |
| 752.        | ಶಮೀಮ್ ಭಾನು ಎಲ್     | ನೇ.ನೇ                 |        | ಬಿ.ಇ(ಇ ಅಂಡ್ ಸಿ)            | 26-02-82       | 08-02-08            | 08-02-08                            |     |
| 753.        | ಸ್ಮಿತು ಬಿ.ಎಸ್      | ನೇ.ನೇ                 |        | ಬಿ.ಇ.(ಐ.ಎಸ್)               | 19-10-83       | 07-11-07            | 07-11-07                            |     |
| 754.        | ಶ್ರೀನಿವಾಸ ಕೆ       | ನೇ.ನೇ                 |        | ಬಿ.ಇ.(ಆಟೋ)                 | 21-11-81       | 17-12-07            | 17-12-07                            |     |
| 755.        | ಸೌಮ್ಯ ಎ.ಎನ್.       | ನೇ.ನೇ                 |        | ಬಿ.ಇ.(ಸಿ.ಎಸ್)              | 01-12-79       | 11-02-08            | 11-02-08                            |     |
| 756.        | ಪ್ರಕಾಶ್ ಕುಂಬಾರ್    | ನೇ.ನೇ                 |        | ಬಿ.ಇ.(ಆಟೋ)                 | 20-09-75       | 29-12-08            | 29-12-07                            |     |
| 757.        | ಲೋಹಿತ್ ಬಣಕಾರ್      | ನೇ.ನೇ                 |        | ಬಿ.ಇ.(ಇ ಅಂಡ್ ಸಿ)           | 09-06-83       | 06-03-08            | 06-03-08                            |     |
| 758.        | ಮಂಜುಳಾ ಮೂಲಭಾರತಿ    | ನೇ.ನೇ                 |        | ಬಿ.ಇ.( ಸಿ.ಎಸ್)             | 29-09-79       | 18-02-08            | 18-02-08                            |     |
| 759.        | ಮೀನ ಎಂ             | ನೇ.ನೇ                 |        | ಬಿ.ಇ.(ಇ ಅಂಡ್ ಸಿ)           | 23-06-79       | 11-02-08            | 11-02-08                            |     |
| 760.        | ಸಂಗೀತ              | ನೇ.ನೇ                 |        | ಬಿ.ಇ.(ಸಿ.ಇ ಅಂಡ್ ಸಿಇಆರ್‌ನ್) | 13-05-80       | 20-12-07            | 20-12-07                            |     |
| 761.        | ಶೃತಿ ಕೆ.ವಿ         | ನೇ.ನೇ                 |        | ಬಿ.ಇ.(ಸಿ.ಇ)                | 19-01-84       | 20-12-07            | 20-12-07                            |     |
| 762.        | ಮಮತ ಎಲ್ ಜಪಾಟಿ      | ನೇ.ನೇ                 |        | ಬಿ.ಇ.(ಇ ಅಂಡ್ ಸಿ)           | 18-03-78       | 11-02-08            | 11-02-08                            |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-------------------------|-----------------------|--------|------------------|----------------|---------------------|-------------------------------------|-----|
| 763.        | ರೇಷ್ಮಾ ಸುಲ್ತಾನ ಎಸ್.ಎಸ್. | ನೇ.ನೇ                 |        | ಬಿ.ಇ.( ಇ ಅಂಡ್ ಇ) | 21-03-80       | 29-02-08            | 29-02-08                            |     |
| 764.        | ವಿದ್ಯಾವತಿ ಡಿ.ಪಿ         | ನೇ.ನೇ                 |        | ಬಿ.ಇ.(ಸಿ.ಎಸ್)    | 10-06-83       | 28-02-08            | 28-02-08                            |     |
| 765.        | ನಂದಿನಿ ಬಿ.ಎಮ್           | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 02-12-84       | 08-02-08            | 08-02-08                            |     |
| 766.        | ಉಮಾದೇವಿ ವೈ              | ನೇ.ನೇ                 |        | ಬಿ.ಇ.(ಸಿ.ಎಸ್)    | 20-12-84       | 08-02-08            | 08-02-08                            |     |
| 767.        | ಶಬಾನ ಎಸ್.ಎಸ್.           | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 08-04-78       | 18-02-08            | 18-02-08                            |     |
| 768.        | ಶಿಲ್ಪಾ ಕೆ.ಸಿ.           | ನೇ.ನೇ                 |        | ಬಿ.ಇ.(ಸಿ.ಇ)      | 01-01-85       | 20-02-07            | 20-02-07                            |     |
| 769.        | ನುರಘಾತ್ ಮೋಬೀನ್          | ನೇ.ನೇ                 |        | ಬಿ.ಇ.(ಸಿ.ಎಸ್)    | 21-03-82       | 16-02-08            | 16-02-08                            |     |
| 770.        | ಭಾಸ್ಕರ                  | ನೇ.ನೇ                 | ಪ.ಪಂಗಡ | ಬಿ.ಇ.(ಆಟೋ)       | 01-05-82       | 18-12-07            | 18-12-07                            |     |
| 771.        | ವಿದ್ಯಾಶ್ರೀ ಜಿ.ಎಲ್       | ನೇ.ನೇ                 |        | ಬಿ.ಇ.(ಸಿ.ಎಸ್)    | 23-04-84       | 11-02-08            | 11-02-08                            |     |
| 772.        | ಅನೀತಾ ಎಂ                | ನೇ.ನೇ                 |        | ಬಿ.ಇ.(ಸಿ.ಎಸ್)    | 31-07-84       | 08-02-08            | 08-02-08                            |     |
| 773.        | ತಿಪ್ಪೇಸ್ವಾಮಿ ಜಿ.ಸಿ.     | ನೇ.ನೇ                 |        | ಬಿ.ಇ.(ಆಟೋ)       | 18-01-82       | 07-01-08            | 07-01-08                            |     |
| 774.        | ಭುವನೇಶ್ವರಿ              | ನೇ.ನೇ                 |        | ಬಿ.ಇ.(ಸಿ.ಎಸ್)    | 30-11-81       | 18-02-08            | 18-02-08                            |     |
| 775.        | ಶ್ವೇತಾ ಜೆ               | ನೇ.ನೇ                 |        | ಬಿ.ಇ.(ಟಿ.ಸಿ)     | 03-05-83       | 13-02-08            | 13-02-08                            |     |
| 776.        | ಶ್ವೇತಾ ಡಿ.ಎಂ            | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 30-05-80       | 11-02-08            | 11-02-08                            |     |
| 777.        | ಲೀಲಾ ಸಿ.ಪಿ              | ನೇ.ನೇ                 | ಪ.ಪಂಗಡ | ಬಿ.ಇ.(ಐ.ಎಸ್)     | 22-05-82       | 03-11-07            | 03-11-07                            |     |
| 778.        | ಶಬಾನ ನಾಜ್               | ನೇ.ನೇ                 |        | ಬಿ.ಇ.(ಸಿ.ಎಸ್)    | 20-04-75       | 11-02-08            | 11-02-08                            |     |
| 779.        | ಮಧುರ ಎಸ್.ಡಿ             | ನೇ.ನೇ                 |        | ಬಿ.ಇ.(ಸಿ.ಎಸ್)    | 18-03-84       | 11-02-08            | 11-02-08                            |     |
| 780.        | ಸವಿತ ಸ್ವಾಮಿ ಜಿ          | ನೇ.ನೇ                 |        | ಬಿ.ಇ.(ಸಿ.ಇ)      | 30-03-79       | 17-12-08            | 17-12-08                            |     |
| 781.        | ವಿದ್ಯಾ ಡಿ               | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 21-08-75       | 08-02-08            | 08-02-08                            |     |
| 782.        | ಶೈಲಜ ಎಸ್.ಎನ್.           | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 03-07-80       | 07-02-08            | 07-02-08                            |     |
| 783.        | ಸುರೇಶ ಕೆ                | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 10-06-80       | 18-02-08            | 18-02-08                            |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------|-----------------------|--------|------------------|----------------|---------------------|-------------------------------------|-----|
| 784.        | ಕವಿತ ಟಿ.ಎನ್.         | ನೇ.ನೇ                 |        | ಬಿ.ಇ.(ಆಟೋ)       | 15-12-78       | 17-12-07            | 17-12-07                            |     |
| 785.        | ಪವಿತ್ರಾ ಎಂ.ಜೆ.       | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 17-04-84       | 07-02-08            | 07-02-08                            |     |
| 786.        | ಪೂರ್ಣಿಮ ಎಂ           | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 16-06-83       | 08-02-08            | 08-02-08                            |     |
| 787.        | ಸಪ್ನಾ ವಿ             | ನೇ.ನೇ                 |        | ಬಿ.ಇ.(ಸಿ.ಎಸ್)    | 30-06-83       | 04-02-08            | 04-02-08                            |     |
| 788.        | ಜಾಫರ್ ಸಾದೀಕ್ ಮುಲ್ಲಾ  | ನೇ.ನೇ                 |        | ಬಿ.ಇ.(ಆಟೋ)       | 22-07-79       | 18-12-07            | 18-12-07                            |     |
| 789.        | ಖಮರ್ ತಾಜ್            | ನೇ.ನೇ                 |        | ಬಿ.ಇ.(ಆಟೋ)       | 21-05-82       | 26-12-07            | 26-12-07                            |     |
| 790.        | ಸುಮ ಹೆಚ್.ಅರ್         | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 09-03-78       | 06-02-08            | 06-02-08                            |     |
| 791.        | ಪಾಂಡುರಂಗ ಹೆಚ್.ಟಿ.    | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 21-05-83       | 11-02-08            | 11-02-08                            |     |
| 792.        | ಲತಾ ಪಿ.ಹೆಚ್          | ನೇ.ನೇ                 |        | ಬಿ.ಇ.(ಸಿ.ಎಸ್)    | 03-03-85       | 08-02-08            | 08-02-08                            |     |
| 793.        | ವಿಜಯಲಕ್ಷ್ಮಿ          | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 05-03-82       | 13-02-08            | 13-02-08                            |     |
| 794.        | ಶಶಿರೇಖಾ ವೈಜೆ         | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 10-07-81       | 12-02-08            | 12-02-08                            |     |
| 795.        | ನಾಗರತ್ನಮ್ಮ           | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 06-04-75       | 11-02-08            | 11-02-08                            |     |
| 796.        | ಸವಿತಾ ಆರ್            | ನೇ.ನೇ                 | ಪ.ಜಾತಿ | ಬಿ.ಇ.(ಐ.ಎಸ್)     | 26-11-79       | 07-11-07            | 07-11-07                            |     |
| 797.        | ದಿವ್ಯಶ್ರೀ ಕೆ.ಎಲ್     | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 08-10-84       | 13-02-08            | 13-02-08                            |     |
| 798.        | ವಿಜಯ್ ಕುಮಾರ್ ವಲ್ಲೂರೆ | ನೇ.ನೇ                 | ಪ.ಜಾತಿ | ಬಿ.ಇ(ಸಿ.ಎಸ್)     | 22-10-78       | 14-02-08            | 14-02-08                            |     |
| 799.        | ನಾಗಶ್ರೀ ಎನ್          | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 11-05-85       | 08-02-08            | 08-02-08                            |     |
| 800.        | ಸ್ಮಿತಾ ಟಿ.ಕೆ         | ನೇ.ನೇ                 |        | ಬಿ.ಇ(ಆಟೋ)        | 25-08-83       | 26-12-07            | 26-12-07                            |     |
| 801.        | ಭಾಗ್ಯಲಕ್ಷ್ಮಿ ಬಿ.ಎಸ್  | ನೇ.ನೇ                 |        | ಬಿ.ಇ.(ಸಿ.ಎಸ್)    | 20-07-78       | 11-02-08            | 11-02-08                            |     |
| 802.        | ಸೌಮ್ಯ ಸಿ.ಎನ್         | ನೇ.ನೇ                 |        | ಬಿ.ಇ.(ಸಿ.ಎಸ್)    | 24-01-81       | 08-02-08            | 08-02-08                            |     |
| 803.        | ರುಕ್ಮಿಣಿ ಎಸ್         | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 02-08-80       | 08-02-08            | 08-02-08                            |     |
| 804.        | ವೇಣುಗೋಪಾಲ ಗೌಡ ಡಿ     | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 15-07-74       | 04-02-08            | 04-02-08                            |     |



| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------|-----------------------|--------|------------------|----------------|---------------------|-------------------------------------|-----|
| 805.        | ರೇಣುಕಾ ಪ್ರಸಾದ್ ಟಿ    | ನೇ.ನೇ                 |        | ಬಿ.ಇ.(ಸಿ.ಎಸ್)    | 19-03-80       | 08-02-08            | 08-02-08                            |     |
| 806.        | ಆಸಿಯ ಭಾನು ಬಿ         | ನೇ.ನೇ                 |        | ಬಿ.ಇ.(ಸಿ.ಎಸ್)    | 29-11-81       | 08-02-08            | 08-02-08                            |     |
| 807.        | ಶ್ರೀನಿವಾಸ ಎಂ.ಎಸ್     | ನೇ.ನೇ                 |        | ಬಿ.ಇ.(ಸಿ.ಎಸ್)    | 20-07-81       | 11-02-08            | 11-02-08                            |     |
| 808.        | ಸೌಮ್ಯ ಆರ್            | ನೇ.ನೇ                 | ಪ.ಜಾತಿ | ಬಿ.ಇ(ಟಿ.ಸಿ)      | 10-06-81       | 08-02-08            | 08-02-08                            |     |
| 809.        | ಅನುಪಮ ಆರ್ ತಂಬಳ್ಳಿಮಠ್ | ನೇ.ನೇ                 |        | ಬಿ.ಇ.(ಸಿ.ಎಸ್)    | 24-05-72       | 13-02-08            | 13-02-08                            |     |
| 810.        | ಚಾಮರಾಜು ವೈ.ಎಸ್       | ನೇ.ನೇ                 | ಪ.ಜಾತಿ | ಬಿ.ಇ(ಇ ಅಂಡ್ ಸಿ)  | 25-05-83       | 11-02-08            | 11-02-08                            |     |
| 811.        | ಶ್ಯಾಮಲ               | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 24-01-74       | 08-02-08            | 08-02-08                            |     |
| 812.        | ಮಂಜುನಾಥ ಕೆ.ಎಂ        | ನೇ.ನೇ                 |        | ಬಿ.ಇ.(ಸಿ.ಎಸ್)    | 14-04-83       | 14-02-08            | 14-02-08                            |     |
| 813.        | ಶಾಹೀನ್ ಭಾನು          | ನೇ.ನೇ                 |        | ಬಿ.ಇ.(ಸಿ.ಎಸ್)    | 05-02-75       | 07-02-08            | 07-02-08                            |     |
| 814.        | ಸವಿತಾ ನಾಯ್ಕ          | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 01-08-79       | 07-02-08            | 07-02-08                            |     |
| 815.        | ಸಹನ                  | ನೇ.ನೇ                 |        | ಬಿ.ಇ(ಇ ಅಂಡ್ ಇ)   | 23-07-82       | 16-02-08            | 16-02-08                            |     |
| 816.        | ರಾಜೇಶ್ ಎಸ್.ಆರ್       | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 26-01-84       | 08-02-08            | 08-02-08                            |     |
| 817.        | ಚೇತನ ಎನ್.ಎಸ್         | ನೇ.ನೇ                 |        | ಬಿ.ಇ.(ಟಿ.ಸಿ)     | 03-05-84       | 08-02-08            | 08-02-08                            |     |
| 818.        | ಅರುಣ್ ಕುಮಾರ್         | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 01-07-85       | 08-02-08            | 08-02-08                            |     |
| 819.        | ಸರಿತ ಟಿ              | ನೇ.ನೇ                 |        | ಬಿ.ಇ.(ಸಿ.ಎಸ್)    | 13-12-81       | 11-02-08            | 11-02-08                            |     |
| 820.        | ಅನಿಲ್ ಕುಮಾರ್ ಆರ್     | ನೇ.ನೇ                 |        | ಬಿ.ಇ.(ಸಿ.ಇ)      | 20-05-70       | 17-12-07            | 17-12-07                            |     |
| 821.        | ಅನಿಲ್ ಕುಮಾರ್ ಕೆ      | ನೇ.ನೇ                 |        | ಬಿ.ಇ.(ಸಿ.ಎಸ್)    | 02-06-79       | 08-02-08            | 08-02-08                            |     |
| 822.        | ಮಾಲತಿ ಸಜ್ಜನ್         | ನೇ.ನೇ                 |        | ಬಿ.ಇ.(ಸಿ.ಎಸ್)    | 06-10-79       | 11-02-08            | 11-02-08                            |     |
| 823.        | ಸುವರ್ಣಾ ರಾಜಪ್ಪ       | ನೇ.ನೇ                 | ಪ.ಪಂಗಡ | ಬಿ.ಇ.(ಸಿ.ಎಸ್)    | 16-02-79       | 18-02-08            | 18-02-08                            |     |
| 824.        | ಭಾರತಿ                | ನೇ.ನೇ                 | ಪ.ಪಂಗಡ | ಬಿ.ಇ(ಇ ಅಂಡ್ ಸಿ)  | 02-09-79       | 08-02-08            | 08-02-08                            |     |
| 825.        | ಅಶೋಕ್ ಕುಮಾರ್ ರಾಥೋಡ್  | ನೇ.ನೇ                 | ಪ.ಜಾತಿ | ಬಿ.ಇ.(ಆಟೋ)       | 01-06-76       | 19-02-07            | 19-02-07                            |     |

| ಕ್ರಮ ಸಂಖ್ಯೆ | ಹೆಸರು                    | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|--------------------------|-----------------------|--------|------------------|----------------|---------------------|-------------------------------------|-----|
| 826.        | ಜ್ಯೋತಿ ಕುಮಾರಿ ಜಿ         | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 30-08-72       | 08-02-08            | 08-02-08                            |     |
| 827.        | ಸುಜಾತ ಎಸ್ ರತ್ನಾಕರ್       | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 20-07-78       | 08-02-08            | 08-02-08                            |     |
| 828.        | ಜಂಗ್ಲಿ ಕೊಂಡಪ್ಪ           | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 01-06-78       | 12-02-08            | 12-02-08                            |     |
| 829.        | ಅಸ್ಮತ್ ಎ                 | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 20-07-78       | 07-02-08            | 07-02-08                            |     |
| 830.        | ಅಸ್ಮಾ ಭಾನು ಎಸ್           | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 31-05-81       | 06-02-08            | 06-02-08                            |     |
| 831.        | ವಾಣಿಶ್ರೀ ಪಿ.ಎಸ್          | ನೇ.ನೇ                 |        | ಬಿ.ಇ(ಸಿ.ಇ)       | 24-06-77       | 13-12-07            | 13-12-07                            |     |
| 832.        | ಹನಮಂತ್                   | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 22-06-76       | 11-02-08            | 11-02-08                            |     |
| 833.        | ರೇಖಾ ಎನ್                 | ನೇ.ನೇ                 |        | ಬಿ.ಇ(ಸಿ.ಇ)       | 12-03-78       | 19-12-07            | 19-12-07                            |     |
| 834.        | ಆಶಾ ಲತಾ ಪಿ.ಆರ್           | ನೇ.ನೇ                 | ಪ.ಜಾತಿ | ಬಿ.ಇ( ಸಿ.ಎಸ್)    | 12-04-80       | 04-12-07            | 04-12-07                            |     |
| 835.        | ಭಾಗ್ಯಲಕ್ಷ್ಮಿ ಟಿ.ಎಂ       | ನೇ.ನೇ                 |        | ಬಿ.ಇ(ಸಿ.ಇ)       | 10-10-83       | 24-12-07            | 24-12-07                            |     |
| 836.        | ಅಣ್ಣಪ್ಪ                  | ನೇ.ನೇ                 | ಪ.ಜಾತಿ | ಬಿ.ಇ(ಆಟೋ)        | 01-08-69       | 20-12-07            | 20-12-07                            |     |
| 837.        | ವಿನಯ                     | ನೇ.ನೇ                 | ಪ.ಪಂಗಡ | ಬಿ.ಇ(ಕೆಮಿಕಲ್)    | 25-02-83       | 27-10-07            | 27-10-07                            |     |
| 838.        | ಪವಿತ್ರ ಎಸ್.ಆರ್           | ನೇ.ನೇ                 | ಪ.ಜಾತಿ | ಬಿ.ಇ(ಇ ಅಂಡ್ ಸಿ)  | 22-05-83       | 11-02-08            | 11-02-08                            |     |
| 839.        | ಮೊಹಿಯುದ್ದೀನ್ ಟಿ.ಡಿ       | ನೇ.ನೇ                 |        | ಬಿ.ಇ(ಇ ಅಂಡ್ ಇ)   | 23-05-77       | 08-02-08            | 08-02-08                            |     |
| 840.        | ಮೊಹಮ್ಮದ್ ಜಾವೀದ್ ಎ.ಎಸ್    | ನೇ.ನೇ                 |        | ಬಿ.ಇ.(ಸಿವಿಲ್)    | 18-12-82       | 04-02-08            | 04-02-08                            |     |
| 841.        | ಅಶ್ವಿನಿ ಎಂ.ಎಸ್           | ನೇ.ನೇ                 |        | ಬಿ.ಇ.(ಸಿ.ಎಸ್)    | 20-07-73       | 06-03-08            | 06-03-08                            |     |
| 842.        | ಜ್ಯೋತಿ                   | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 01-06-79       | 19-06-08            | 19-06-08                            |     |
| 843.        | ವಾಸಿಮ್ ಜಹಗಿರ್ದಾರ್        | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 01-08-82       | 09-03-10            | 09-03-10                            |     |
| 844.        | ಲಕ್ಷ್ಮಿ ಶಿರಸಂಗಿ          | ನೇ.ನೇ                 |        | ಬಿ.ಇ.(ಸಿ.ಇ)      | 30-07-85       | 25-01-10            | 25-01-10                            |     |
| 845.        | ವಿಜಯ ನಿರಂಜನ ಮೂರ್ತಿ ಬಿ.ಎಂ | ನೇ.ನೇ                 |        | ಬಿ.ಇ(ಸಿ.ಎಸ್)     | 03-07-85       | 11-02-10            | 11-02-10                            |     |
| 846.        | ಜ್ಯೋತಿ ಬಿ                | ನೇ.ನೇ                 |        | ಬಿ.ಇ.(ಕೆಮಿಕಲ್)   | 17-02-80       | 07-01-10            | 07-01-10                            |     |

| ಕ್ರಮ ಸಂಖ್ಯೆ | ಹೆಸರು                 | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|-----------------------|-----------------------|--------|------------------|----------------|---------------------|-------------------------------------|-----|
| 847.        | ಸಿದ್ದಲಿಂಗೇಶ್ವರ ಪಾಟೀಲ್ | ನೇ.ನೇ                 |        | ಬಿ.ಇ.(ಸಿ.ಎಸ್)    | 22-05-83       | 22-02-10            | 22-02-10                            |     |
| 848.        | ಅಪರ್ಣಾ ಬಿ.ಪಿ          | ನೇ.ನೇ                 |        | ಬಿ.ಇ(ಸಿ.ಇ)       | 26-02-85       | 27-01-10            | 27-01-10                            |     |
| 849.        | ಮಹೇಶ್                 | ನೇ.ನೇ                 |        | ಬಿ.ಇ(ಎಂ.ಇ)       | 01-07-77       | 27-01-10            | 27-01-10                            |     |
| 850.        | ನಟರಾಜ್ ಕುಂಟೋಜಿ        | ನೇ.ನೇ                 |        | ಬಿ.ಇ(ಎಂ.ಇ)       | 21-08-79       | 22-01-10            | 22-01-10                            |     |
| 851.        | ಮಂಜುಶ್ರೀ ಹೆಚ್         | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 10-07-83       | 24-02-10            | 24-02-10                            |     |
| 852.        | ರಾಜು ನಡಾಫ್            | ನೇ.ನೇ                 |        | ಬಿ.ಇ(ಸಿ.ಎಸ್)     | 26-08-80       | 23-02-10            | 23-02-10                            |     |
| 853.        | ಗೋಪಿ ಕೆ               | ನೇ.ನೇ                 |        | ಬಿ.ಇ(ಸಿ.ಇ)       | 30-08-84       | 27-01-10            | 27-01-10                            |     |
| 854.        | ಅಭಿಶೇಕ್ ಆರ್ಯ          | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 06-11-85       | 20-02-10            | 20-02-10                            |     |
| 855.        | ಕೀರ್ತಿ ಗೌಡ ಬಿ.ಎಸ್     | ನೇ.ನೇ                 |        | ಬಿ.ಇ(ಸಿ..ಇ)      | 23-01-86       | 18-01-10            | 18-01-10                            |     |
| 856.        | ರಾಧಿಕ ಎ.ವಿ            | ನೇ.ನೇ                 |        | ಬಿ.ಇ(ಸಿ.ಎಸ್)     | 18-05-80       | 15-02-10            | 15-02-10                            |     |
| 857.        | ಕಾಶಿನಾಥ್ ಎಸ್.ವಿ.ಹೆಚ್  | ನೇ.ನೇ                 |        | ಬಿ.ಇ(ಎಂ.ಇ)       | 04-05-85       | 27-01-10            | 27-01-10                            |     |
| 858.        | ಪರಿಮಳ ಎಸ್ ಸೊರಟೂರ್     | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 20-06-79       | 18-02-10            | 18-02-10                            |     |
| 859.        | ಲಕ್ಷ್ಮಿ ಕೆ.ಆರ್        | ನೇ.ನೇ                 |        | ಬಿ.ಇ(.ಇ ಅಂಡ್ ಸಿ) | 27-04-84       | 19-02-10            | 19-02-10                            |     |
| 860.        | ವಿನಯ್ ಹೆಚ್.ಬಿ         | ನೇ.ನೇ                 |        | ಬಿ.ಇ(ಇ ಅಂಡ್ ಸಿ)  | 09-07-84       | 25-02-10            | 25-02-10                            |     |
| 861.        | ಗಂಗಾಂಬೆ ಎಸ್.ಬಿ        | ನೇ.ನೇ                 |        | ಬಿ.ಇ(ಇ ಅಂಡ್ ಇ)   | 01-06-85       | 20-01-10            | 20-01-10                            |     |
| 862.        | ಚರಣ್ ಕುಮಾರ್ ಇ         | ನೇ.ನೇ                 |        | ಬಿ.ಇ(ಎಂ.ಇ)       | 01-07-84       | 27-01-10            | 27-01-10                            |     |
| 863.        | ಸೋನಿ ಬಿ.ಜಿ            | ನೇ.ನೇ                 |        | ಬಿ.ಇ(ಇ ಅಂಡ್ ಇ)   | 05-04-83       | 22-01-10            | 22-01-10                            |     |
| 864.        | ಪ್ರಕಾಶ ಬಿ             | ನೇ.ನೇ                 | ಪ.ಜಾತಿ | ಬಿ.ಇ(ಎಂ. ಇ)      | 15-05-84       | 18-01-10            | 18-01-10                            |     |
| 865.        | ರಶ್ಮಿ ಎನ್             | ನೇ.ನೇ                 |        | ಬಿ.ಇ(ಸಿ. ಇ)      | 28-07-82       | 20-01-10            | 20-01-10                            |     |
| 866.        | ಕಿರಣ್ ಕುಮಾರ್ ಬಿ.ಎಸ್   | ನೇ.ನೇ                 |        | ಬಿ.ಇ(ಎಂ. ಇ)      | 08-04-84       | 18-01-10            | 18-01-10                            |     |
| 867.        | ಸುಧೀಂದ್ರ ವರಿ          | ನೇ.ನೇ                 |        | ಬಿ.ಇ(ಸಿ. ಇ)      | 20-01-80       | 25-01-10            | 25-01-10                            |     |

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ           | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|------------------------|-----------------------|--------|-----------------------|----------------|---------------------|-------------------------------------|-----|
| 868.        | ರೇಷ್ಮಾ ಎಂ              | ನೇ.ನೇ                 |        | ಬಿ.ಇ(ಸಿ.ಎಸ್)          | 14-07-83       | 22-02-10            | 22-02-10                            |     |
| 869.        | ಗುರುರಾಜ್ ಹೆಚ್.ಸಿ       | ನೇ.ನೇ                 |        | ಬಿ.ಇ(ಇ ಅಂಡ್ ಇ)        | 15-05-84       | 18-01-10            | 18-01-10                            |     |
| 870.        | ಮಾಧವಿ ಆರ್.ಕೆ           | ನೇ.ನೇ                 |        | ಬಿ.ಇ(ಸಿ.ಎಸ್)          | 19-08-82       | 15-02-10            | 15-02-10                            |     |
| 871.        | ಶಿವಕುಮಾರ್ ಬಿ.ಕೆ        | ನೇ.ನೇ                 |        | ಬಿ.ಇ(ಇ ಅಂಡ್ ಸಿ)       | 20-07-83       | 25-02-10            | 25-02-10                            |     |
| 872.        | ಪಾಪರೆಡ್ಡಿ ಎನ್          | ನೇ.ನೇ                 |        | ಬಿ.ಇ(ಆಟೋ)             | 01-08-83       | 16-01-10            | 16-01-10                            |     |
| 873.        | ಕಲ್ಲೇಶ ಕೆ.ಜಿ           | ನೇ.ನೇ                 |        | ಬಿ.ಇ(ಸಿ. ಇ)           | 07-07-83       | 21-01-10            | 21-01-10                            |     |
| 874.        | ರುಬೀನ                  | ನೇ.ನೇ                 |        | ಬಿ.ಇ(ಸಿ.ಎಸ್)          | 27-11-82       | 15-02-10            | 15-02-10                            |     |
| 875.        | ಮುಕ್ತಾಂಬಿಕ             | ನೇ.ನೇ                 |        | ಬಿ.ಇ(ಇ ಅಂಡ್ ಸಿ)       | 06-01-80       | 24-02-10            | 24-02-10                            |     |
| 876.        | ಸಂಪತ್ ಕುಮಾರ್ ಆರ್       | ನೇ.ನೇ                 |        | ಬಿ.ಇ(ಎಂ. ಇ)           | 15-04-81       | 25-01-10            | 25-01-10                            |     |
| 877.        | ವಿಜಯಕುಮಾರ್ ಎಂ ಜವಳಗಡ್ಡಿ | ನೇ.ನೇ                 |        | ಬಿ.ಇ.(ಸಿ.ಇ)           | 23-03-85       | 16-01-10            | 16-01-10                            |     |
| 878.        | ಮಂಜುನಾಥ ಎ.ಎನ್          | ನೇ.ನೇ                 |        | ಬಿ.ಇ.(ಸಿ.ಇ)           | 15-05-75       | 27-01-10            | 27-01-10                            |     |
| 879.        | ಮಹದೇವಸ್ವಾಮಿ ಕೆ         | ನೇ.ನೇ                 | ಪ.ಜಾತಿ | ಬಿ.ಇ. ಡಿಪ್(ಹೆಚ್‌ಪಿಟಿ) | 15-05-83       | 23-11-09            | 23-11-09                            |     |
| 880.        | ಪರಮೇಶ್‌ಕುಮಾರ್          | ನೇ.ನೇ                 | ಪ.ಜಾತಿ | ಬಿ.ಇ.(ಎಂ.ಇ)           | 20-03-82       | 18-01-10            | 18-01-10                            |     |
| 881.        | ಸುನಿಲ್ ಕುಮಾರ್ ಜಿ       | ನೇ.ನೇ                 |        | ಬಿ.ಇ.(ಇ. ಅಂಡ್ ಇ)      | 28-10-82       | 18-01-10            | 18-01-10                            |     |
| 882.        | ಅಣವೀರಪ್ಪ               | ನೇ.ನೇ                 |        | ಬಿ.ಇ.(ಎಂ.ಇ)           | 05-05-84       | 27-01-10            | 27-01-10                            |     |
| 883.        | ಆರತಿ ಕೆ.ಎಸ್            | ನೇ.ನೇ                 | ಪ.ಜಾತಿ | ಬಿ.ಇ.(ಐ.ಎಸ್)          | 06-02-83       | 08-01-10            | 08-01-10                            |     |
| 884.        | ರಶ್ಮಿ ಎಂ.ಎನ್           | ನೇ.ನೇ                 |        | ಬಿ.ಇ.(ಇ ಅಂಡ್ ಇ)       | 20-08-85       | 21-01-10            | 21-01-10                            |     |
| 885.        | ಪ್ರೇಮಕುಮಾರಿ ಪಿ         | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ)      | 12-03-82       | 17-02-10            | 17-02-10                            |     |
| 886.        | ವಿದ್ಯಾಸಾಗರ್ ಕೆ         | ನೇ.ನೇ                 | ಪ.ಪಂಗಡ | ಬಿ.ಇ.(ಆಟೋ)            | 15-07-77       | 16-01-10            | 16-01-10                            |     |
| 887.        | ಬಸವರಾಜು ಎಂ.ಜಿ          | ನೇ.ನೇ                 |        | ಬಿ.ಇ.(ಎಂ.ಇ)           | 20-07-81       | 18-01-10            | 18-01-10                            |     |
| 888.        | ರಮ್ಯ ಎಸ್ ಯಾಮಿಕರ್       | ನೇ.ನೇ                 |        | ಬಿ.ಇ.(ಸಿ.ಎಸ್)         | 24-01-85       | 24-02-10            | 24-02-10                            |     |

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ       | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|------------------------|-----------------------|--------|-------------------|----------------|---------------------|-------------------------------------|-----|
| 889.        | ಅಶ್ವಿನಿ ಜೆ.ಹೆಚ್        | ನೇ.ನೇ                 |        | ಬಿ.ಇ.(ಸಿ.ಎಸ್)     | 21-02-86       | 15-02-10            | 15-02-10                            |     |
| 890.        | ಸುಷ್ಮಾ ಜಿ ದೇಸಾಯಿ       | ನೇ.ನೇ                 |        | ಬಿ.ಇ.(ಸಿ ಇ)       | 25-07-84       | 21-01-10            | 21-01-10                            |     |
| 891.        | ಸುಕನ್ಯಾ ಸಜ್ಜನ್         | ನೇ.ನೇ                 |        | ಬಿ.ಇ.( ಸಿ.ಎಸ್)    | 03-07-79       | 24-02-10            | 24-02-10                            |     |
| 892.        | ಶಂಕರ್ ಗುರು ಎಲ್.ಸಿ      | ನೇ.ನೇ                 |        | ಬಿ.ಇ.(ಪ್ರಿಂಟಿಂಗ್) | 02-06-80       | 13-07-09            | 31-07-09                            |     |
| 893.        | ದಯಾನಂದ ಕೆ.ಎನ್          | ನೇ.ನೇ                 |        | ಬಿ.ಇ.(ಎಂ.ಇ)       | 01-03-84       | 21-01-10            | 21-01-10                            |     |
| 894.        | ತಿಮ್ಮೇಗೌಡ ಎಂ.ಬಿ        | ನೇ.ನೇ                 |        | ಬಿ.ಇ.(ಎಂ.ಇ)       | 28-07-85       | 25-01-10            | 25-01-10                            |     |
| 895.        | ಪ್ರದೀಪ್ ಕೆ.ವಿ          | ನೇ.ನೇ                 |        | ಬಿ.ಇ.(ಆಟೋ)        | 28-05-83       | 25-01-10            | 25-01-10                            |     |
| 896.        | ರವಿ ಎಂ ತಿಲವಲ್ಲಿ        | ನೇ.ನೇ                 |        | ಬಿ.ಇ.(ಎಂ.ಇ)       | 12-07-78       | 27-01-10            | 27-01-10                            |     |
| 897.        | ಮಹದೇವ್ ಎಲ್ ಕಟ್ಟಿ       | ನೇ.ನೇ                 |        | ಬಿ.ಇ.(ಎಂ.ಇ)       | 01-05-85       | 17-02-10            | 17-02-10                            |     |
| 898.        | ವೀಣಾ ಪವಾಡಪ್ಪಗೋಳ್       | ನೇ.ನೇ                 |        | ಬಿ.ಇ.(ಸಿ ಇ)       | 07-06-84       | 22-01-10            | 22-01-10                            |     |
| 899.        | ಹಾಲಸ್ವಾಮಿ ಬಿ.ಎಂ        | ನೇ.ನೇ                 |        | ಬಿ.ಇ.(ಇ ಅಂಡ್ ಸಿ)  | 16-06-79       | 17-02-10            | 17-02-10                            |     |
| 900.        | ರಾಘವೇಂದ್ರ ಬಿ.ಕೆ        | ನೇ.ನೇ                 |        | ಬಿ.ಇ.(ಇ ಅಂಡ್ ಇ)   | 14-02-85       | 21-01-10            | 21-01-10                            |     |
| 901.        | ಹರಿಣಿ ಆರ್              | ನೇ.ನೇ                 |        | ಬಿ.ಇ.(ಇ ಅಂಡ್ ಸಿ)  | 19-03-84       | 22-02-10            | 22-02-10                            |     |
| 902.        | ಶ್ರೀಧರ ಮೂರ್ತಿ ಟಿ       | ನೇ.ನೇ                 | ಪ.ಜಾತಿ | ಬಿ.ಇ.(ಎಂ.ಇ)       | 15-06-81       | 21-01-10            | 21-01-10                            |     |
| 903.        | ಶಫೀಕ್ ಅಹಮದ್            | ನೇ.ನೇ                 |        | ಬಿ.ಇ.(ಸಿ ಇ)       | 01-01-84       | 22-01-10            | 22-01-10                            |     |
| 904.        | ಮೊಹಮ್ಮದ್ ಷರೀಫ್         | ನೇ.ನೇ                 |        | ಬಿ.ಇ.(ಸಿ ಇ)       | 01-06-84       | 16-01-80            | 16-01-10                            |     |
| 905.        | ಸವಿತಾ ಟಿ.ಆರ್           | ನೇ.ನೇ                 |        | ಬಿ.ಇ.(ಇ ಅಂಡ್ ಸಿ)  | 27-02-84       | 23-02-10            | 23-02-10                            |     |
| 906.        | ಚಂದ್ರಶೇಖರಯ್ಯ ಎಸ್.ಬಿ    | ನೇ.ನೇ                 |        | ಬಿ.ಇ.(ಎಂ.ಇ)       | 10-07-68       | 28-01-10            | 28-01-10                            |     |
| 907.        | ತಾರಾನಾಥ್ ಟಿ.ಪಿ         | ನೇ.ನೇ                 | ಪ.ಜಾತಿ | ಬಿ.ಇ.(ಎಂ.ಇ)       | 17-05-81       | 18-01-10            | 18-01-10                            |     |
| 908.        | ಲಕ್ಷ್ಮಿ ನಾರಾಯಣ ಸಿ.ಹೆಚ್ | ನೇ.ನೇ                 |        | ಬಿ.ಇ.(ಎಂ.ಇ)       | 30-05-84       | 21-01-10            | 21-01-10                            |     |
| 909.        | ಕುಮಾರಿ ರಶ್ಮಿ ಗೊಬ್ಬಿ    | ನೇ.ನೇ                 |        | ಬಿ.ಇ.(ಇ ಅಂಡ್ ಇ)   | 17-04-84       | 28-01-10            | 28-01-10                            |     |

| ಕ್ರಮ ಸಂಖ್ಯೆ | ಹೆಸರು                       | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-----------------------------|-----------------------|--------|------------------|----------------|---------------------|-------------------------------------|-----|
| 910.        | ಶಿಲ್ಪಾ ಎಂ                   |                       |        | ಬಿ.ಇ.(ಇ ಅಂಡ್ ಸಿ) | 04-04-81       | 23-02-10            | 23-02-10                            |     |
| 911.        | ಗುರುರಾಜ್ ದೇಶಪಾಂಡೆ           |                       |        | ಬಿ.ಇ.(ಆಟೋ)       | 22-07-80       | 18-01-10            | 18-01-10                            |     |
| 912.        | ರಶ್ಮಿ ಎ                     | ನೇ.ನೇ                 |        | ಬಿ.ಇ.(ಟಿ. ಸಿ)    | 23-02-83       | 25-02-10            | 25-02-10                            |     |
| 913.        | ಸುಮತಿ ಬಿ ಹೆಚ್               | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 27-11-79       | 25-02-10            | 25-02-10                            |     |
| 914.        | ದೀಪಕ್ ಕುಮಾರ್ ಆರಾಧ್ಯ ಹೆಚ್.ಜೆ | ನೇ.ನೇ                 |        | ಬಿ.ಇ.(ಎಂ. ಇ)     | 22-07-81       | 18-01-10            | 18-01-10                            |     |
| 915.        | ಹನಮಗೌಡ ಬಿ ಗೌಡರ್             | ನೇ.ನೇ                 |        | ಬಿ.ಇ.(ಎಂ. ಇ)     | 04-10-82       | 18-02-10            | 18-02-10                            |     |
| 916.        | ನವೀನ್ ಕುಮಾರ್ ವಿ             | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 12-06-84       | 17-02-10            | 17-02-10                            |     |
| 917.        | ವೆಂಕಟೇಶ್ ಎ                  | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)  | 29-04-84       | 19-02-10            | 19-02-10                            |     |
| 918.        | ಶಿಲ್ಪಾ                      | ನೇ.ನೇ                 |        | ಬಿ.ಇ.(ಸಿ.ಎಸ್)    | 21-04-84       | 22-02-10            | 22-02-10                            |     |
| 919.        | ಪ್ರಶಾಂತಮೂರ್ತಿ ಹೆಚ್.ಜೆ       | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 06-12-85       | 10-03-10            | 10-03-10                            |     |
| 920.        | ಸಾಜಿದ್ ಎನ್                  | ನೇ.ನೇ                 |        | ಬಿ.ಇ.(ಎಂ. ಇ)     | 25-09-76       | 25-01-10            | 25-01-10                            |     |
| 921.        | ರಾಘವೇಂದ್ರ ವಿ                | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 18-03-81       | 25-02-10            | 25-02-10                            |     |
| 922.        | ಕುರುಬರ ಸಿದ್ದ ಲಿಂಗಪ್ಪ        | ನೇ.ನೇ                 |        | ಬಿ.ಇ.(ಆಟೋ)       | 22-07-78       | 18-01-10            | 18-01-10                            |     |
| 923.        | ವಿಜಯಲಕ್ಷ್ಮಿ ವಾಲಿಕರ್         | ನೇ.ನೇ                 |        | ಬಿ.ಇ.(ಸಿ.ಎಸ್)    | 27-10-83       | 15-02-10            | 15-02-10                            |     |
| 924.        | ಶರಣಗೌಡ ಎನ್ ಪಾಟೀಲ್           | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 20-06-80       | 15-02-10            | 15-02-10                            |     |
| 925.        | ಮಧು ಬಿ.ವಿ                   | ನೇ.ನೇ                 |        | ಬಿ.ಇ.(ಎಂ. ಇ)     | 02-06-82       | 27-01-10            | 27-01-10                            |     |
| 926.        | ಮೋಹನ್ ಕುಮಾರ್ ಜಿ             | ನೇ.ನೇ                 |        | ಬಿ.ಇ.(ಎಂ. ಇ)     | 24-06-82       | 15-02-10            | 15-02-10                            |     |
| 927.        | ಲಿಂಗ ಮೂರ್ತಿ ಕೆ              | ನೇ.ನೇ                 |        | ಬಿ.ಇ.(ಎಂ. ಇ)     | 01-06-80       | 25-01-10            | 25-01-10                            |     |
| 928.        | ರಾಜ್ ಕುಮಾರ್ ತಾಳಿಕೋಟೆ        | ನೇ.ನೇ                 |        | ಬಿ.ಇ.(ಸಿ. ಇ)     | 15-06-78       | 18-01-10            | 18-01-10                            |     |
| 929.        | ಸಂತೋಷ್ ಹೆಚ್.ಆರ್             | ನೇ.ನೇ                 |        | ಬಿ.ಇ.(ಸಿ. ಇ)     | 25-04-78       | 19-01-10            | 19-01-10                            |     |
| 930.        | ಸಂದೀಪ್ ಎಂ.ಎನ್               | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 09-11-83       | 19-02-10            | 19-02-10                            |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|-------------------------|-----------------------|--------|------------------|----------------|---------------------|-------------------------------------|-----|
| 931.        | ಆನಂದ ಸಿ.ಬಿ              | ನೇ.ನೇ                 |        | ಬಿ.ಇ.(ಎಂ. ಇ)     | 03-07-76       | 28-01-10            | 28-01-10                            |     |
| 932.        | ಖಲಂದರ್ ಆಜಾದ್            | ನೇ.ನೇ                 |        | ಬಿ.ಇ.(ಎಂ. ಇ)     | 27-07-79       | 16-01-10            | 16-01-10                            |     |
| 933.        | ಅನಿತಾ ಪಿ                | ನೇ.ನೇ                 |        | ಬಿ.ಇ.(ಸಿ.ಎಸ್)    | 21-07-83       | 25-02-10            | 25-02-10                            |     |
| 934.        | ಮೋಶೀನ್ ಮುಲ್ಲಾ           | ನೇ.ನೇ                 |        | ಬಿ.ಇ.(ಎಂ. ಇ)     | 20-11-82       | 17-03-10            | 17-03-10                            |     |
| 935.        | ಫರ್ ಹೀನ್ ಜಹಾನ್ ಅರ       | ನೇ.ನೇ                 |        | ಬಿ.ಇ.(ಸಿ.ಎಸ್)    | 27-04-81       | 13-02-10            | 13-02-10                            |     |
| 936.        | ಮಾನಸ ಎಸ್                | ನೇ.ನೇ                 |        | ಬಿ.ಇ.(ಸಿ ಇ)      | 03-10-83       | 22-01-10            | 22-01-10                            |     |
| 937.        | ಪ್ರಕಾಶ್ ರಾಘೋಡ್          | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 01-06-84       | 16-01-10            | 16-01-10                            |     |
| 938.        | ವೀರಭದ್ರಪ್ಪ ಜಿ           | ನೇ.ನೇ                 |        | ಬಿ.ಇ.(ಎಂ. ಇ)     | 01-06-77       | 21-01-10            | 21-01-10                            |     |
| 939.        | ಪ್ರಕಾಶ್ ಕುಮಾರ್ ಹೆಚ್.ಆರ್ | ನೇ.ನೇ                 | ಪ.ಪಂಗಡ | ಬಿ.ಇ.(ಇ ಅಂಡ್ ಸಿ) | 10-03-82       | 22-02-10            | 22-02-10                            |     |
| 940.        | ಮಹೇಂದ್ರ ಆರ್.ಎಸ್         | ನೇ.ನೇ                 |        | ಬಿ.ಇ.(ಸಿ.ಎಸ್)    | 03-05-82       | 15-02-10            | 15-02-10                            |     |
| 941.        | ಮಧು ಎನ್.ವೈ              | ನೇ.ನೇ                 |        | ಬಿ.ಇ.(ಸಿ.ಎಸ್)    | 11-04-84       | 24-02-10            | 24-02-10                            |     |
| 942.        | ಶಿವರಾಜ್                 | ನೇ.ನೇ                 |        | ಬಿ.ಇ.(ಎಂ. ಇ)     | 10-05-76       | 20-02-10            | 20-02-10                            |     |
| 943.        | ಅಶ್ವಿನಿ ಕುಂದಾನಗರ್       | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 22-07-79       | 05-03-10            | 05-03-10                            |     |
| 944.        | ರಾಘವೇಂದ್ರ ಕೆ.ಬಿ         | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 20-07-83       | 18-01-10            | 18-01-10                            |     |
| 945.        | ಪ್ರಕಾಶ್ ಟಿ              | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 18-07-74       | 18-01-10            | 18-01-10                            |     |
| 946.        | ಉಮಾ ಸಿ                  | ನೇ.ನೇ                 |        | ಬಿ.ಇ.(ಟಿ. ಸಿ)    | 01-01-83       | 22-02-10            | 22-02-10                            |     |
| 947.        | ಶಿವಾಜಿ ಲಮಾಣಿ            | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 04-06-79       | 22-02-10            | 22-02-10                            |     |
| 948.        | ವೀಣಾ ಕೆ                 | ನೇ.ನೇ                 | ಪ.ಜಾತಿ | ಬಿ.ಇ.(ಟಿ. ಸಿ)    | 01-02-85       | 18-02-10            | 18-02-10                            |     |
| 949.        | ಸೌಮ್ಯ ಎಲ್.ಎಂ            | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 29-05-82       | 20-01-10            | 20-01-10                            |     |
| 950.        | ಶಿವಬಸಯ್ಯ ಕುಲಕರ್ಣಿ       | ನೇ.ನೇ                 |        | ಬಿ.ಇ.(ಸಿ.ಎಸ್)    | 02-06-83       | 15-02-10            | 15-02-10                            |     |
| 951.        | ಅಶ್ವಿನಿ ಬಿ.ಎನ್          | ನೇ.ನೇ                 |        | ಬಿ.ಇ.(ಸಿ.ಎಸ್)    | 02-03-86       | 19-02-10            | 19-02-10                            |     |

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|------------------------|-----------------------|--------|------------------|----------------|---------------------|-------------------------------------|-----|
| 952.        | ಕೇದಾರ್ ನಾಥ್ ವೈ         | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 10-05-76       | 18-01-10            | 18-01-10                            |     |
| 953.        | ಪ್ರವೀಣ್ ಕುಮಾರ್ ಕೆ      | ನೇ.ನೇ                 |        | ಬಿ.ಇ.(ಎಂ. ಇ)     | 24-07-81       | 27-10-10            | 27-01-10                            |     |
| 954.        | ಯೋಗವರ್ಧನ ಸ್ವಾಮಿ ಜಿ.ಎನ್ | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 12-04-84       | 15-01-10            | 15-01-10                            |     |
| 955.        | ಶೇಷಾದ್ರಿ ಎ.ವಿ          | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 25-12-81       | 25-02-10            | 25-02-10                            |     |
| 956.        | ಹೊಸಮನಿ ಗೌತಮ್ ಕುಮಾರ್    | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 17-07-79       | 18-01-10            | 18-01-10                            |     |
| 957.        | ಶರಣೇಂದ್ರ               | ನೇ.ನೇ                 |        | ಬಿ.ಇ.(ಸಿ. ಇ)     | 11-06-84       | 19-01-10            | 19-01-10                            |     |
| 958.        | ವೇಣುಪ್ರಸಾದ್ ಕೆ.ಜಿ      | ನೇ.ನೇ                 |        | ಬಿ.ಇ.(ಎಂ. ಇ)     | 07-09-85       | 16-01-10            | 16-01-10                            |     |
| 959.        | ಮೋಹನ ಎ.ಸಿ              | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 27-05-77       | 15-02-10            | 15-02-10                            |     |
| 960.        | ಮೇಘರಾಣಿ ಬಿ ಮಯಾನಿ       | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 22-12-83       | 24-02-10            | 24-02-10                            |     |
| 961.        | ಮಂಜುನಾಥ್ ರಾಯ್ಚರ್       | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 08-06-79       | 20-1-10             | 20-1-10                             |     |
| 962.        | ಮುರಳೀಧರ ಟಿ.ಕೆ          | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 06-07-81       | 18-02-10            | 18-02-10                            |     |
| 963.        | ರಮೇಶ್ ನಾಡ ಗೌಡರ್        | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 20-12-84       | 15-02-10            | 15-02-10                            |     |
| 964.        | ಪೂರ್ಣಿಮಾ ಬಿ.ಎಸ್        | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 15-05-83       | 27-01-10            | 27-01-10                            |     |
| 965.        | ಪ್ರದೀಪ್ ಕುಮಾರ್ ಜಿ.ಆರ್  | ನೇ.ನೇ                 | ಪ.ಪಂಗಡ | ಬಿ.ಇ.(ಎಂ. ಇ)     | 14-07-84       | 16-01-10            | 16-01-10                            |     |
| 966.        | ಸವಿತ ಎನ್               | ನೇ.ನೇ                 |        | ಬಿ.ಇ.(ಸಿ.ಎಸ್)    | 23-07-84       | 22-02-10            | 22-02-10                            |     |
| 967.        | ಪ್ರಶಾಂತ್ ಗೌಡ ಎಂ        | ನೇ.ನೇ                 |        | ಬಿ.ಇ.(ಸಿ. ಇ)     | 25-09-84       | 18-01-10            | 18-01-10                            |     |
| 968.        | ಶಿವರಾಜ್ ಚನ್ನಬಸಪ್ಪ      | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 25-04-86       | 22-02-10            | 22-02-10                            |     |
| 969.        | ನರೇಶ್ ಕುಮಾರ್ ಬಿ        | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 22-10-81       | 05-03-10            | 05-03-10                            |     |
| 970.        | ತ್ರಿಮುಖೆ ದಿಗಂಬರ್       | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 02-01-83       | 17-02-10            | 17-02-10                            |     |
| 971.        | ಸುಜಾತ ಎ                | ನೇ.ನೇ                 |        | ಬಿ.ಇ.(ಟಿ. ಸಿ)    | 28-05-84       | 19-02-10            | 19-02-10                            |     |
| 972.        | ರೇಖಾ ಪಿ                | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 24-07-77       | 22-01-10            | 22-01-10                            |     |



| ಕ್ರಮ ಸಂಖ್ಯೆ | ಹೆಸರು            | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|------------------|-----------------------|--------|------------------|----------------|---------------------|-------------------------------------|-----|
| 973.        | ಎಠಲ್ ಆರ್         | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 29-10-76       | 20-02-10            | 20-02-10                            |     |
| 974.        | ದೀಪಾ ಕೆ          | ನೇ.ನೇ                 |        | ಬಿ.ಇ.(ಸಿ.ಎಸ್)    | 04-03-84       | 15-02-10            | 15-02-10                            |     |
| 975.        | ದರ್ಶನ್ ಸಿ        | ನೇ.ನೇ                 |        | ಬಿ.ಇ.(ಎಂ. ಇ)     | 12-04-80       | 27-01-10            | 27-01-10                            |     |
| 976.        | ಮಲ್ಲಿಕಾರ್ಜುನ ಎನ್ | ನೇ.ನೇ                 |        | ಬಿ.ಇ.(ಎಂ. ಇ)     | 20-06-80       | 27-01-10            | 27-01-10                            |     |
| 977.        | ದಿನೇಶ್ ಜಿ        | ನೇ.ನೇ                 |        | ಬಿ.ಇ.(ಟಿ. ಸಿ)    | 01-05-81       | 15-02-10            | 15-02-10                            |     |
| 978.        | ರಾಜೇಶ್ವರಿ        | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)  | 01-05-78       | 18-01-10            | 18-01-10                            |     |
| 979.        | ಭಾರತಿ ಜಿ.ಎಸ್     | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 15-11-84       | 15-02-10            | 15-02-10                            |     |
| 980.        | ಪ್ರಿಯಾ ಎನ್       | ನೇ.ನೇ                 |        | ಬಿ.ಇ.(ಸಿ.ಎಸ್)    | 01-05-85       | 15-02-10            | 15-02-10                            |     |
| 981.        | ಅರ್ಚನಾ ಬಿ.ಎಸ್    | ನೇ.ನೇ                 |        | ಬಿ.ಇ.(ಸಿ.ಎಸ್)    | 30-12-85       | 15-02-10            | 15-02-10                            |     |
| 982.        | ಶಿವಕುಮಾರ್ ಕೆ.ಸಿ  | ನೇ.ನೇ                 |        | ಬಿ.ಇ.(ಎಂ. ಇ)     | 05-06-85       | 27-01-10            | 27-01-10                            |     |
| 983.        | ಕುರುಬರ ರಾಘವೇಂದ್ರ | ನೇ.ನೇ                 |        | ಬಿ.ಇ.(ಎಂ. ಇ)     | 18-06-79       | 18-01-10            | 18-01-10                            |     |
| 984.        | ಸೋಮಶೇಖರ ಸಜ್ಜನ್   | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 19-07-82       | 17-03-10            | 17-03-10                            |     |
| 985.        | ಸುರೇಶ್ ಬಿ        | ನೇ.ನೇ                 | ಪ.ಜಾತಿ | ಬಿ.ಇ.(ಸಿ ಎಸ್)    | 22-07-82       | 15-02-10            | 15-02-10                            |     |
| 986.        | ಸ್ವಾಮಿ ಎಸ್.ಆರ್   | ನೇ.ನೇ                 |        | ಬಿ.ಇ.(ಎಂ. ಇ)     | 26-05-84       | 18-01-10            | 18-01-10                            |     |
| 987.        | ತಾರ ಬಿ.ಎಸ್       | ನೇ.ನೇ                 |        | ಬಿ.ಇ.(ಸಿ.ಎಸ್)    | 12-09-84       | 14-06-10            | 14-06-10                            |     |
| 988.        | ಶ್ರೀಧರ ಸಿ.ಜಿ     | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 01-06-84       | 18-01-10            | 18-01-10                            |     |
| 989.        | ಶಿಲ್ಪಾ ಎ.ಎನ್     | ನೇ.ನೇ                 |        | ಬಿ.ಇ.(ಟಿ. ಸಿ)    | 03-10-85       | 15-02-10            | 15-02-10                            |     |
| 990.        | ಮಹಾರುದ್ರ         | ನೇ.ನೇ                 |        | ಬಿ.ಇ.(ಎಂ. ಇ)     | 1-06-80        | 16-01-10            | 16-01-10                            |     |
| 991.        | ರಜನಿ ಬ್ಯಾಕೋಡಿ    | ನೇ.ನೇ                 |        | ಬಿ.ಇ.(ಸಿ.ಎಸ್)    | 01-07-83       | 13-02-10            | 13-02-10                            |     |
| 992.        | ವರುಣ ಕೆ.ಎಸ್      | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 21-12-83       | 22-02-10            | 22-02-10                            |     |
| 993.        | ಶಿವಾನಂದ ಪೂಜಾರ್   | ನೇ.ನೇ                 |        | ಬಿ.ಇ.(ಎಂ. ಇ)     | 22-07-76       | 18-01-10            | 18-01-10                            |     |

| ಕ್ರಮ ಸಂಖ್ಯೆ | ಹೆಸರು                     | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|---------------------------|-----------------------|--------|------------------|----------------|---------------------|-------------------------------------|-----|
| 994.        | ವಿಠಲ್ ಕುಮಾರ್ ಕೆ ವಗ್ಗ      | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 28-02-82       | 11-03-10            | 11-03-10                            |     |
| 995.        | ಅರುಣ ಕೆ.ಎಸ್               | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 20-07-79       | 22-01-10            | 22-01-10                            |     |
| 996.        | ವೀರಣ್ಣ ಹಾದಿಮನಿ            | ನೇ.ನೇ                 |        | ಬಿ.ಇ.(ಎಂ. ಇ)     | 01-06-85       | 21-07-10            | 21-07-10                            |     |
| 997.        | ನೀಲಕಂಠ ಜಾಧವ್              | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 17-07-82       | 22-02-10            | 22-02-10                            |     |
| 998.        | ವಸಂತ್ ಪಿ ನಾಡಗೇರಿ          | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)  | 10-12-85       | 18-01-10            | 18-01-10                            |     |
| 999.        | ರಾಘವೇಂದ್ರ ರಾಜು ಅರಸು ಕೆ ಸಿ | ನೇ.ನೇ                 |        | ಬಿ.ಇ.(ಸಿ. ಇ)     | 15-08-82       | 21-01-10            | 21-01-10                            |     |
| 1000.       | ರವಿಚಂದ್ರನ್ ಎಸ್.ಸಿ         | ನೇ.ನೇ                 |        | ಬಿ.ಇ.(ಎಂ. ಇ)     | 10-03-85       | 16-01-10            | 16-01-10                            |     |
| 1001.       | ರಂಗಸ್ವಾಮಿ ಎಂ.ಜಿ           | ನೇ.ನೇ                 |        | ಬಿ.ಇ.(ಸಿ.ಎಸ್)    | 28-05-83       | 19-02-10            | 19-02-10                            |     |
| 1002.       | ರಜನಿ ಜಿ ಸವಣೂರು            | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 14-02-85       | 18-02-10            | 18-02-10                            |     |
| 1003.       | ಬಿಂದೂಶ್ರೀ ಜಿ.ಟಿ           | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 01-04-85       | 15-02-10            | 15-02-10                            |     |
| 1004.       | ಸ್ವಾತಿ ಬಿ.ಎಸ್             | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 05-05-85       | 15-02-10            | 15-02-10                            |     |
| 1005.       | ರೇಷ್ಮಾ ಅತ್ತಾವರ            | ನೇ.ನೇ                 |        | ಬಿ.ಇ.(ಸಿ.ಎಸ್)    | 18-12-84       | 22-02-10            | 22-02-10                            |     |
| 1006.       | ಮಮತ ಜಿ                    | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 16-07-84       | 16-01-10            | 16-01-10                            |     |
| 1007.       | ಮಮತ ಎಂ.ಎಂ                 | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 09-08-83       | 15-02-10            | 15-02-10                            |     |
| 1008.       | ಶಿದ್ದಲಿಂಗಪ್ಪ              | ನೇ.ನೇ                 |        | ಬಿ.ಇ.(ಆಟೋ)       | 01-02-78       | 21-01-10            | 21-01-10                            |     |
| 1009.       | ಗೀತಾ ಕುಮಾರಿ ಕೆ            | ನೇ.ನೇ                 |        | ಬಿ.ಇ.(ಸಿ.ಎಸ್)    | 15-12-83       | 22-02-10            | 22-02-10                            |     |
| 1010.       | ಜರೀನಾ ತಾಜ್                | ನೇ.ನೇ                 |        | ಬಿ.ಇ.(ಸಿ.ಎಸ್)    | 04-08-79       | 13-02-10            | 13-02-10                            |     |
| 1011.       | ಅಮೀನ ಫಿರೋಸ್ ನಿಖತ್         | ನೇ.ನೇ                 |        | ಬಿ.ಇ.(ಸಿ.ಎಸ್)    | 25-05-85       | 15-03-10            | 15-03-10                            |     |
| 1012.       | ಅನುಸೂಯ ಡಿ                 | ನೇ.ನೇ                 |        | ಬಿ.ಇ.(ಸಿ.ಎಸ್)    | 01-07-78       | 19-02-10            | 19-02-10                            |     |
| 1013.       | ವಿಶಾಲಾಕ್ಷಿ ವಿ             | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)  | 17-02-85       | 16-01-10            | 16-01-10                            |     |
| 1014.       | ರೂಪ ಕೆ.ಸಿ                 | ನೇ.ನೇ                 | ಪ.ಜಾತಿ | ಬಿ.ಇ.(ಟಿ. ಸಿ)    | 11-09-83       | 05-03-10            | 05-03-10                            |     |

| ಕ್ರಮ ಸಂಖ್ಯೆ | ಹೆಸರು              | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|--------------------|-----------------------|--------|------------------|----------------|---------------------|-------------------------------------|-----|
| 1015.       | ವಿನುತ ಪಿ           | ನೇ.ನೇ                 |        | ಬಿ.ಇ.(ಎಂ. ಇ)     | 24-04-85       | 20-01-10            | 20-01-10                            |     |
| 1016.       | ಅನುಪಮ ಎ            | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 24-11-82       | 28-01-10            | 28-01-10                            |     |
| 1017.       | ಕೃಷ್ಣಾರೆಡ್ಡಿ ಜಿ.ವಿ | ನೇ.ನೇ                 |        | ಬಿ.ಇ.(ಎಂ. ಇ)     | 20-04-77       | 16-01-10            | 16-01-10                            |     |
| 1018.       | ದಾಕ್ಷಾಯಿಣಿ ಬಿ.ಎಸ್  | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 16-07-79       | 19-02-10            | 19-02-10                            |     |
| 1019.       | ಪ್ರದೀಪ್ ಎನ್.ಎಮ್    | ನೇ.ನೇ                 |        | ಬಿ.ಇ.(ಸಿ. ಇ)     | 24-12-84       | 20-01-10            | 20-01-10                            |     |
| 1020.       | ಪಾರೂಖೀ ಮುರ್ಸಾಲ್    | ನೇ.ನೇ                 |        | ಬಿ.ಇ.(ಎಂ. ಇ)     | 13-05-80       | 28-01-10            | 28-01-10                            |     |
| 1021.       | ಸಂತೋಷ್             | ನೇ.ನೇ                 | ಪ.ಜಾತಿ | ಬಿ.ಇ.(ಆಟೋ)       | 01-01-77       | 16-01-10            | 16-01-10                            |     |
| 1022.       | ಲಕ್ಷ್ಮಣ ಹೆಚ್.ಕೆ    | ನೇ.ನೇ                 |        | ಬಿ.ಇ.(ಎಂ. ಇ)     | 14-07-83       | 22-01-10            | 22-01-10                            |     |
| 1023.       | ವನಿತ ಎಂ.ಹೆಚ್       | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 04-01-85       | 22-02-10            | 22-02-10                            |     |
| 1024.       | ಹರೀಶ್ ಜಿ.ಎನ್       | ನೇ.ನೇ                 |        | ಬಿ.ಇ.(ಸಿ.ಎಸ್)    | 01-03-86       | 15-02-10            | 15-02-10                            |     |
| 1025.       | ಶ್ರೀಶೈಲ್ ನುಜ್ಜಿ    | ನೇ.ನೇ                 |        | ಬಿ.ಇ.(ಆಟೋ)       | 22-01-77       | 18-01-10            | 18-01-10                            |     |
| 1026.       | ಸಂತೋಷ್ ರಾಧೋಡ್      | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 28-09-85       | 27-01-10            | 27-01-10                            |     |
| 1027.       | ಉಷಾ ಎಂ             | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 23-05-82       | 05-03-10            | 05-03-10                            |     |
| 1028.       | ಮಹೇಂದ್ರ ಸಾಗರ್ ಜೆ   | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 30-07-84       | 15-02-10            | 15-02-10                            |     |
| 1029.       | ಜಯಪ್ರದ ಜಿ.ಆರ್      | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 03-11-81       | 10-08-10            | 10-08-10                            |     |
| 1030.       | ಸೀಮಾ ಎಸ್ ಜಾದವ್     | ನೇ.ನೇ                 |        | ಬಿ.ಇ.(ಸಿ. ಇ)     | 05-08-80       | 25-01-10            | 25-01-10                            |     |
| 1031.       | ಗುರುಸ್ವಾಮಿ ಟಿ.ಬಿ   | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 06-04-82       | 01-03-10            | 01-03-10                            |     |
| 1032.       | ಗೋಪಾಲಕೃಷ್ಣ ಬಿ      | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 20-12-77       | 18-02-10            | 18-02-10                            |     |
| 1033.       | ನವನೀತ್ ಜೆ.ಎಂ       | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 13-09-77       | 25-02-10            | 25-02-10                            |     |
| 1034.       | ಜಯರಾಮ ಎಸ್          | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 30-07-83       | 27-01-10            | 27-01-10                            |     |
| 1035.       | ಮಧುಶ್ರೀ ಎನ್        | ನೇ.ನೇ                 |        | ಬಿ.ಇ.(ಟಿ. ಸಿ)    | 03-01-86       | 22-02-10            | 22-02-10                            |     |

| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|---------------------|-----------------------|--------|------------------|----------------|---------------------|-------------------------------------|-----|
| 1036.       | ದತ್ತಾತ್ರೇಯ ಪಟ್ಟರ್   | ನೇ.ನೇ                 |        | ಬಿ.ಇ.(ಸಿ. ಇ)     | 20-07-72       | 24-02-10            | 24-02-10                            |     |
| 1037.       | ರಾಮಲಿಂಗೇಶ ಪ್ಯಾಟಿ    | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 31-07-83       | 18-02-10            | 18-02-10                            |     |
| 1038.       | ಬಸವರಾಜ್             | ನೇ.ನೇ                 |        | ಬಿ.ಇ.(ಸಿ. ಇ)     | 05-01-75       | 22-01-10            | 22-01-10                            |     |
| 1039.       | ರಘುನಾಥ್             | ನೇ.ನೇ                 | ಪ.ಪಂಗಡ | ಬಿ.ಇ.(ಟಿ. ಸಿ)    | 01-06-76       | 20-08-10            | 20-08-10                            |     |
| 1040.       | ದೊಡ್ಡಮನಿ ಬಸವರಾಜ್    | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 01-06-82       | 15-02-10            | 15-02-10                            |     |
| 1041.       | ಪೂರ್ಣಿಮ ಎಂ          | ನೇ.ನೇ                 |        | ಬಿ.ಇ.(ಸಿ. ಇ)     | 24-03-78       | 25-01-10            | 25-01-10                            |     |
| 1042.       | ಮಹೇಶ ಎಲ್.ಎಸ್        | ನೇ.ನೇ                 |        | ಬಿ.ಇ.(ಸಿ.ಎಸ್)    | 20-05-79       | 22-02-10            | 22-02-10                            |     |
| 1043.       | ಕವಿತ ಬಿ.ಎಸ್         | ನೇ.ನೇ                 | ಪ.ಪಂಗಡ | ಬಿ.ಇ.(ಇ ಅಂಡ್ ಇ)  | 01-08-85       | 25-01-10            | 25-01-10                            |     |
| 1044.       | ಸಿರಾಜುದ್ದೋಲ್ಲ ನಡಾಫ್ | ನೇ.ನೇ                 |        | ಬಿ.ಇ.(ಸಿ.ಎಸ್)    | 20-06-80       | 22-02-10            | 22-02-10                            |     |
| 1045.       | ಷಫೀಯಾ ಫಿದೋರ್ಸ್      | ನೇ.ನೇ                 |        | ಬಿ.ಇ.(ಟಿ. ಸಿ)    | 02-07-82       | 08-03-10            | 08-03-10                            |     |
| 1046.       | ಸುರೇಶ್              | ನೇ.ನೇ                 |        | ಬಿ.ಇ.(ಸಿ.ಎಸ್)    | 02-12-82       | 19-03-10            | 19-03-10                            |     |
| 1047.       | ಸಾವಿತ್ರಿ ಸನದಿ       | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 01-06-84       | 22-03-10            | 22-03-10                            |     |
| 1048.       | ಮಾಧುರ್ಯ ಬಿ.ಆರ್      | ನೇ.ನೇ                 | ಪ.ಪಂಗಡ | ಬಿ.ಇ.(ಇ ಅಂಡ್ ಸಿ) | 23-03-86       | 19-03-10            | 19-03-10                            |     |
| 1049.       | ರೇಷ್ಮಾ ಎಂ           | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 01-05-86       | 24-02-10            | 24-02-10                            |     |
| 1050.       | ಚನ್ನಪ್ಪ ಎ           | ನೇ.ನೇ                 | ಪ.ಪಂಗಡ | ಬಿ.ಇ.(ಸಿ.ಎಸ್)    | 14-09-82       | 13-02-10            | 13-02-10                            |     |
| 1051.       | ಸುಮಶ್ರೀ ಬಿ.ಆರ್      | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 22-07-82       | 15-02-10            | 15-02-10                            |     |
| 1052.       | ಯಶಸ್ವಿನಿ ಎಂ.ಆರ್     | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)    | 07-07-84       | 22-02-10            | 22-02-10                            |     |
| 1053.       | ಸತ್ಯನಾರಾಯಣ ರಾವ್     | ನೇ.ನೇ                 |        | ಬಿ.ಇ.(ಸಿ. ಇ)     | 30-05-77       | 27-01-10            | 27-01-10                            |     |
| 1054.       | ಮನು ಕೆ.ಪಿ           | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)  | 13-08-85       | 22-01-10            | 22-01-10                            |     |
| 1055.       | ಪರಿಮಳ ಕೆ.ಇ          | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 20-03-81       | 01-04-10            | 01-04-10                            |     |
| 1056.       | ವಾಣಿ ಎನ್.ಎಂ         | ನೇ.ನೇ                 | ಪ.ಜಾತಿ | ಬಿ.ಇ.(ಟಿ. ಸಿ)    | 16-09-81       | 22-02-10            | 22-02-10                            |     |

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|------------------------|-----------------------|--------|------------------|----------------|---------------------|-------------------------------------|-----|
| 1057.       | ಭವ್ಯ ಎಸ್               | ನೇ.ನೇ                 |        | ಬಿ.ಇ.(ಟಿ. ಸಿ)    | 20-08-83       | 26-02-10            | 26-02-10                            |     |
| 1058.       | ಲತಾ ಬಿ                 | ನೇ.ನೇ                 |        | ಬಿ.ಇ.(ಟಿ. ಸಿ)    | 11-05-85       | 18-02-10            | 18-02-10                            |     |
| 1059.       | ಹರೀಶ್ ಟಿ.ಡಿ            | ನೇ.ನೇ                 |        | ಬಿ.ಇ.(ಸಿ. ಇ)     | 18-02-86       | 25-01-10            | 25-01-10                            |     |
| 1060.       | ರೇಣುಕಾ ಎ.ಎಲ್           | ನೇ.ನೇ                 |        | ಬಿ.ಇ.(ಇ ಅಂಡ್ ಇ)  | 01-05-81       | 22-01-10            | 22-01-10                            |     |
| 1061.       | ವೀರನಗೌಡ ಆರ್            | ನೇ.ನೇ                 |        | ಬಿ.ಇ.(ಎಂ. ಇ)     | 01-06-73       | 22-01-10            | 22-01-10                            |     |
| 1062.       | ವಿಜಯ ಪ್ರಕಾಶ್ ಆರ್.ಎಂ    | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 26-04-84       | 03-03-10            | 03-03-10                            |     |
| 1063.       | ರುಬೀನ ಬೆಗಂ             | ನೇ.ನೇ                 |        | ಬಿ.ಇ.(ಸಿ.ಎಸ್)    | 30-09-84       | 15-03-10            | 15-03-10                            |     |
| 1064.       | ದುರುಗಪ್ಪ ಪಟ್ಟೇರ್       | ನೇ.ನೇ                 |        | ಬಿ.ಇ.(ಸಿ.ಎಸ್)    | 22-06-75       | 15-02-10            | 15-02-10                            |     |
| 1065.       | ಜಗದೀಶ್ ಪಿ.ವಿ           | ನೇ.ನೇ                 | ಪ.ಜಾತಿ | ಬಿ.ಇ.(ಆಟೋ)       | 16-10-71       | 28-01-10            | 28-01-10                            |     |
| 1066.       | ಸುಜಾತ ಪಿ               | ನೇ.ನೇ                 |        | ಬಿ.ಇ.(ಸಿ.ಎಸ್)    | 07-01-80       | 25-02-10            | 25-02-10                            |     |
| 1067.       | ಚೈತಾಲಿ ಗುಳೇದ ಗುಡ್ಡ     | ನೇ.ನೇ                 |        | ಬಿ.ಇ.(ಸಿ. ಇ)     | 03-08-86       | 21-01-10            | 21-01-10                            |     |
| 1068.       | ಪ್ರವೀಣ್ ಜಿ             | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 08-09-83       | 15-02-10            | 15-02-10                            |     |
| 1069.       | ಸ್ಮಿತ ಎನ್              | ನೇ.ನೇ                 |        | ಬಿ.ಇ.(ಟಿ. ಸಿ)    | 04-03-85       | 04-03-10            | 04-03-10                            |     |
| 1070.       | ನರಸಿಂಹ ಸ್ವಾಮಿ ಸಿ       | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 03-10-79       | 18-01-10            | 18-01-10                            |     |
| 1071.       | ವಿಜಯ್ ಎಂ.ಪಿ            | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)  | 11-06-83       | 18-01-10            | 18-01-10                            |     |
| 1072.       | ರಘು ಪಿ                 | ನೇ.ನೇ                 |        | ಬಿ.ಇ.(ಎಂ. ಇ)     | 08-03-83       | 20-1-10             | 20-1-10                             |     |
| 1073.       | ಲಾವಣ್ಯ ಕೆ.ವಿ           | ನೇ.ನೇ                 |        | ಬಿ.ಇ.(ಎಂ. ಇ)     | 29-12-79       | 21-01-10            | 21-01-10                            |     |
| 1074.       | ಭರತ್ ಜೆ                | ನೇ.ನೇ                 |        | ಬಿ.ಇ.(ಎಂ. ಇ)     | 01-03-81       | 19-03-10            | 19-03-10                            |     |
| 1075.       | ಸುಷ್ಮಾ ಬಿ.ಹೆಚ್         | ನೇ.ನೇ                 | ಪ.ಪಂಗಡ | ಬಿ.ಇ.(ಸಿ.ಎಸ್)    | 28-11-78       | 22-02-10            | 22-02-10                            |     |
| 1076.       | ಅನಿಲ್ ಬಗರೆ             | ನೇ.ನೇ                 |        | ಬಿ.ಇ.(ಆಟೋ)       | 02-05-75       | 15-01-10            | 15-01-10                            |     |
| 1077.       | ರೇವಣಶಿದ್ದಯ್ಯ ಮಾಲಗಿತ್ತಿ | ನೇ.ನೇ                 |        | ಬಿ.ಇ.(ಸಿ.ಎಸ್)    | 31-07-84       | 15-02-10            | 15-02-10                            |     |

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ             | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|------------------------|-----------------------|--------|-------------------------|----------------|---------------------|-------------------------------------|-----|
| 1078.       | ನವೀನ್ ಕೆ.ಆರ್           | ನೇ.ನೇ                 |        | ಬಿ.ಇ.(ಇ ಅಂಡ್ ಇ)         | 11-04-84       | 18-01-10            | 18-01-10                            |     |
| 1079.       | ದೇವರಾಜ ನಾಯ್ಕ           | ನೇ.ನೇ                 |        | ಬಿ.ಇ.(ಎಂ. ಇ)            | 19-08-76       | 25-02-10            | 25-02-10                            |     |
| 1080.       | ನಾಗರಾಜ್                | ನೇ.ನೇ                 |        | ಬಿ.ಇ.(ಇ ಅಂಡ್ ಇ)         | 15-03-85       | 20-01-10            | 20-01-10                            |     |
| 1081.       | ಷಣ್ಮುಖಪ್ಪ              | ನೇ.ನೇ                 |        | ಬಿ.ಇ.(ಸಿ. ಇ)            | 01-08-84       | 28-01-10            | 28-01-10                            |     |
| 1082.       | ಅನಿತ ವಿ.ಎಂ             | ನೇ.ನೇ                 |        | ಬಿ.ಇ.(ಇ ಅಂಡ್ ಇ)         | 21-12-75       | 22-01-10            | 22-01-10                            |     |
| 1083.       | ಜಗದೀಶ್ ಹೆಚ್.ಎಸ್        | ನೇ.ನೇ                 |        | ಬಿ.ಇ.(ಎಂ. ಇ)            | 29-12-70       | 25-01-10            | 25-01-10                            |     |
| 1084.       | ದೀಪ ಎಸ್                | ನೇ.ನೇ                 |        | ಬಿ.ಇ.(ಸಿ. ಇ)            | 12-07-78       | 21-01-10            | 21-01-10                            |     |
| 1085.       | ನಿಂಗನಗೌಡ               | ನೇ.ನೇ                 |        | ಬಿ.ಇ.(ಇ ಅಂಡ್ ಸಿ)        | 01-06-77       | 25-02-10            | 25-02-10                            |     |
| 1086.       | ಬಂದೆನಮಾಜ್ ದೇಸಾಯ್       | ನೇ.ನೇ                 |        | ಬಿ.ಇ.(ಇ ಅಂಡ್ ಇ)         | 05-06-83       | 18-01-10            | 18-01-10                            |     |
| 1087.       | ಕೋಮಲ ಎಂ.ಹೆಚ್           | ನೇ.ನೇ                 |        | ಬಿ.ಇ.(ಇ ಅಂಡ್ ಇ)         | 23-03-84       | 27-01-10            | 27-01-10                            |     |
| 1088.       | ಶ್ರೀಕಾಂತ್ ಎನ್          | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)            | 10-01-79       | 18-02-10            | 18-02-10                            |     |
| 1089.       | ಸವಿತ ಡಿ.ಆರ್            | ನೇ.ನೇ                 |        | ಬಿ.ಇ.(ಎಂ.ಇ),ಡಿಪ್ ಎಂಟಿಟಿ | 02-11-77       | 22-01-10            | 22-01-10                            |     |
| 1090.       | ಪ್ರವೀಣ್ ಕುಮಾರ್ ಬಸಾಪುರ್ | ನೇ.ನೇ                 |        | ಬಿ.ಇ.(ಸಿ.ಎಸ್)           | 28-07-84       | 18-03-10            | 18-03-10                            |     |
| 1091.       | ಪರಿಮಳ ಹೆಚ್.ಎ           | ನೇ.ನೇ                 |        | ಬಿ.ಇ.(ಸಿ. ಇ)            | 19-03-81       | 18-01-10            | 18-01-10                            |     |
| 1092.       | ವನಿತ ಜೆ.ಸಿ             | ನೇ.ನೇ                 |        | ಬಿ.ಇ.(ಸಿ. ಇ)            | 10-05-81       | 20-01-10            | 20-01-10                            |     |
| 1093.       | ಶಿಲ್ಪಾ ಎನ್             | ನೇ.ನೇ                 |        | ಬಿ.ಇ.(ಇ ಅಂಡ್ ಇ)         | 06-03-83       | 22-01-10            | 22-01-10                            |     |
| 1094.       | ನಾಗರಾಜ ಎಂ              | ನೇ.ನೇ                 |        | ಬಿ.ಇ.(ಸಿ.ಎಸ್)           | 25-08-78       | 19-02-10            | 19-02-10                            |     |
| 1095.       | ಜ್ಯೋತಿ ಬಿ.ಕೆ           | ನೇ.ನೇ                 |        | ಬಿ.ಇ.(ಸಿ.ಎಸ್)           | 21-08-79       | 15-02-10            | 15-02-10                            |     |
| 1096.       | ಅಮರ್ ಸಿ                | ನೇ.ನೇ                 | ಪ.ಜಾತಿ | ಬಿ.ಇ.(ಆಟೋ)              | 15-06-75       | 15-01-10            | 15-01-10                            |     |
| 1097.       | ವೆಂಕಟೇಶ್               | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)            | 01-05-82       | 27-01-10            | 27-01-10                            |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ     | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-------------------------|-----------------------|--------|-----------------|----------------|---------------------|------------------------------------|-----|
| 1098.       | ಯೋಗೀಶ್ ಕುಮಾರ್ ಎಸ್.ವಿ    | ನೇ.ನೇ                 |        | ಬಿ.ಇ.(ಎಂ. ಇ)    | 15-10-79       | 18-01-10            | 18-01-10                           |     |
| 1099.       | ಅಕ್ಷರ್ ಸಯ್ಯದ್ ವಲ್ಲೀಬಾಯ್ | ನೇ.ನೇ                 |        | ಬಿ.ಇ.(ಎಂ. ಇ)    | 01-06-80       | 10-03-10            | 10-03-10                           |     |
| 1100.       | ವಿನಾಯಕ್                 | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)    | 16-06-76       | 10-03-10            | 10-03-10                           |     |
| 1101.       | ಶಿಲ್ಪಾ ಎಸ್.ಕೆ           | ನೇ.ನೇ                 |        | ಬಿ.ಇ.(ಸಿ. ಇ)    | 02-03-85       | 18-01-10            | 18-01-10                           |     |
| 1102.       | ರಾಮಕೃಷ್ಣ ಯು.ಬಿ          | ನೇ.ನೇ                 |        | ಬಿ.ಇ.(ಸಿ. ಇ)    | 21-07-74       | 21-01-10            | 21-01-10                           |     |
| 1103.       | ಅತೀಶ್ ಅಹಮದ್ ವೈ          | ನೇ.ನೇ                 |        | ಬಿ.ಇ.(ಟಿ. ಸಿ)   | 31-05-82       | 18-03-10            | 18-03-10                           |     |
| 1104.       | ಲೋಕೇಶ ಜಿ.ಎನ್            | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)   | 01-04-81       | 18-02-10            | 18-02-10                           |     |
| 1105.       | ಪಲ್ಲವಿ ಸಿ.ಜೆ            | ನೇ.ನೇ                 |        | ಬಿ.ಇ.(ಸಿ. ಇ)    | 16-10-84       | 16-01-10            | 16-01-10                           |     |
| 1106.       | ಕುಮಾರ ಕೆ.ಎಂ             | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)   | 08-07-84       | 15-02-10            | 15-02-10                           |     |
| 1107.       | ವಿಕ್ರಂ ಎಂ.ಕೆ            | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)    | 01-09-82       | 25-02-10            | 25-02-10                           |     |
| 1108.       | ಮಲ್ಲಿಕಾರ್ಜುನ್ ಶಿವಪ್ಪ    | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)    | 09-09-77       | 22-02-10            | 22-02-10                           |     |
| 1109.       | ರೇವಣಿ ನಾಯ್ಕ             | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)   | 22-05-81       | 24-02-10            | 24-02-10                           |     |
| 1110.       | ಮೋಹಮ್ಮದ್ ಅಬೂಬಕ್ಕರ್      | ನೇ.ನೇ                 |        | ಬಿ.ಇ.(ಇ ಅಂಡ್ ಇ) | 09-07-84       | 25-01-10            | 25-01-10                           |     |
| 1111.       | ಸಂಜಯ್ ಲೋಟೆ              | ನೇ.ನೇ                 |        | ಬಿ.ಇ.(ಸಿ.ಎಸ್)   | 01-06-80       | 26-02-10            | 26-02-10                           |     |
| 1112.       | ಸುನಿತ ಎ.ಎನ್             | ನೇ.ನೇ                 |        | ಬಿ.ಇ.(ಸಿ.ಎಸ್)   | 26-04-83       | 20-02-10            | 20-02-10                           |     |
| 1113.       | ಸ್ಮಿತ ವಿ ಸಜ್ಜನ್         | ನೇ.ನೇ                 |        | ಬಿ.ಇ.(ಇ ಅಂಡ್ ಇ) | 08-03-78       | 23-02-10            | 23-02-10                           |     |
| 1114.       | ದಿವ್ಯ ಎಸ್ ಎನ್           | ನೇ.ನೇ                 |        | ಬಿ.ಇ.(ಎಂ. ಇ)    | 23-02-85       | 20-01-10            | 20-01-10                           |     |
| 1115.       | ಸರೋಜ ಕುಬಪ್ಪ ರಜಪೂತ್      | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)   | 06-04-79       | 15-02-10            | 15-02-10                           |     |
| 1116.       | ಉಜ್ವಲ ಸತ್ಯ ನಾಯ್ಕ        | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)    | 05-09-75       | 09-02-10            | 19-02-10                           |     |
| 1117.       | ಸುವರ್ಣ ಕಬಾಡಿ            | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)   | 15-03-77       | 24-02-10            | 24-02-10                           |     |
| 1118.       | ಪ್ರವೀಣ್ ಕೆ.ಬಿ           | ನೇ.ನೇ                 |        | ಬಿ.ಇ.(ಸಿ.ಎಸ್)   | 20-05-80       | 26-02-10            | 26-02-10                           |     |

| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ       | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|---------------------|-----------------------|--------|-------------------|----------------|---------------------|-------------------------------------|-----|
| 1119.       | ಕೋಮಲ ಟಿ             | ನೇ.ನೇ                 |        | ಬಿ.ಇ.(ಇ ಅಂಡ್ ಸಿ)  | 20-05-84       | 08-03-10            | 08-03-10                            |     |
| 1120.       | ರಾಜಶೇಖರ್ ಎಂ         | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)      | 19-10-73       | 18-01-10            | 18-01-10                            |     |
| 1121.       | ನೀತಾ ಎಂ.ವಿ          | ನೇ.ನೇ                 |        | ಬಿ.ಇ.(ಎಂ. ಇ)      | 19-10-85       | 27-01-10            | 27-01-10                            |     |
| 1122.       | ಮಾಲ್ಟೇಶ್ ಮೆವುಂಡಿ    | ನೇ.ನೇ                 |        | ಬಿ.ಇ.(ಸಿ. ಇ)      | 08-09-84       | 18-01-10            | 18-01-10                            |     |
| 1123.       | ಪ್ರಮೋದ್ ಗೌಡ         | ನೇ.ನೇ                 |        | ಬಿ.ಇ.(ಸಿ. ಇ)      | 30-11-78       | 18-01-10            | 18-01-10                            |     |
| 1124.       | ರಾಜಕುಮಾರ್ ವೈ ಪಾಟೀಲ್ | ನೇ.ನೇ                 |        | ಬಿ.ಇ.(ಸಿ. ಇ)      | 01-06-75       | 25-02-10            | 25-02-10                            |     |
| 1125.       | ರೂಪಕಲ ಸಿ.ಜಿ         | ನೇ.ನೇ                 |        | ಬಿ.ಇ.(ಸಿ. ಇ)      | 01-07-77       | 18-01-10            | 18-01-10                            |     |
| 1126.       | ಪ್ರತಿಭ ಟಿ           | ನೇ.ನೇ                 |        | ಬಿ.ಇ.(ಸಿ.ಎಸ್)     | 26-01-85       | 17-02-10            | 17-02-10                            |     |
| 1127.       | ಮಮತ ಎ               | ನೇ.ನೇ                 |        | ಬಿ.ಇ.(ಎಂ. ಇ)      | 06-03-85       | 27-01-10            | 27-01-10                            |     |
| 1128.       | ಪುಷ್ಪ ಜಿ            | ನೇ.ನೇ                 |        | ಬಿ.ಇ.(ಸಿ.ಎಸ್)     | 01-07-76       | 24-02-10            | 24-02-10                            |     |
| 1129.       | ಶೋಭ ಡಿ.ಎಸ್          | ನೇ.ನೇ                 |        | ಬಿ.ಇ.(ಸಿ.ಎಸ್)     | 26-07-85       | 05-03-10            | 05-03-10                            |     |
| 1130.       | ಯಶೋದ ಹೆಚ್‌ಆರ್       | ನೇ.ನೇ                 |        | ಬಿ.ಇ.(ಸಿ.ಎಸ್)     | 27-05-83       | 10-06-10            | 10-06-10                            |     |
| 1131.       | ಸೋಮಶೇಖರಪ್ಪ ಎಂ       | ನೇ.ನೇ                 |        | ಬಿ.ಇ.(ಆಟೋ)        | 06-07-77       | 28-01-10            | 28-01-10                            |     |
| 1132.       | ಮುದ್ದಣ್ಣ ಭೀಮನಗರ್    | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)   | 02-03-73       | 21-01-10            | 21-01-10                            |     |
| 1133.       | ಸರ್ವೇಶ್ ಟಿ.ಎಸ್      | ನೇ.ನೇ                 |        | ಬಿ.ಇ.(ಸಿ.ಎಸ್)     | 01-11-75       | 24-02-10            | 24-02-10                            |     |
| 1134.       | ಶಕುಂತಲ ಎನ್ ಕಟ್ಟಿ    | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)   | 01-07-83       | 22-01-10            | 22-01-10                            |     |
| 1135.       | ವೀರೇಶ್              | ನೇ.ನೇ                 |        | ಬಿ.ಇ.(ಇ ಅಂಡ್ ಇ)   | 15-07-83       | 18-01-10            | 18-01-10                            |     |
| 1136.       | ಸಂತೋಷ ಪೀರಪ್ಪಗೋಳ್    | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)     | 15-05-81       | 25-02-10            | 25-02-10                            |     |
| 1137.       | ರಾಜು ವಿ ಶಾಲವಾದಿ     | ನೇ.ನೇ                 |        | ಬಿ.ಇ.(ಇ ಅಂಡ್ ಇ)   | 08-05-78       | 25-01-10            | 25-01-10                            |     |
| 1138.       | ಮಮತ ಕೆ.ಜೆ           | ನೇ.ನೇ                 |        | ಬಿ.ಇ.(ಸಿ. ಇ)      | 15-05-78       | 16-01-10            | 16-01-10                            |     |
| 1139.       | ಶ್ಯಾಮಲ ಕುಮಾರಿ ಡಿ    | ನೇ.ನೇ                 | ಪ.ಜಾತಿ | ಬಿ.ಇ.(ಪ್ರಿಂಟಿಂಗ್) | 22-07-77       | 31-07-09            | 31-07-09                            |     |



| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                         | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|----------------------|-----------------------|--------|-------------------------------------|----------------|---------------------|-------------------------------------|-----|
| 1140.       | ಪ್ರಹಲ್ಲಾದ ಎಂ.ಬಿ      | ನೇ.ನೇ                 | ಪ.ಪಂಗಡ | ಬಿ.ಇ.(ಇ ಅಂಡ್ ಇ)                     | 01-06-74       | 22-01-10            | 22-01-10                            |     |
| 1141.       | ಸವಿತ ಡಿ              | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಇ)                     | 30-05-79       | 10-02-10            | 10-02-10                            |     |
| 1142.       | ನೀತನ್ ಪ್ರಸನ್ನ ಎ.ವಿ   | ನೇ.ನೇ                 |        | ಬಿ.ಇ(ಇ ಅಂಡ್ ಸಿ)                     | 29-03-85       | 18-03-10            | 18-03-10                            |     |
| 1143.       | ನಾಗರಾಜ ನಾಯ್ಕ ಡಿ.ಎನ್  | ನೇ.ನೇ                 | ಪ.ಜಾತಿ | ಬಿ.ಇ.(ಟಿ. ಸಿ)                       | 05-04-81       | 25-03-10            | 25-03-10                            |     |
| 1144.       | ಲೀಲಾ ಆರ್             | ನೇ.ನೇ                 |        | ಬಿ.ಇ.(ಇ ಅಂಡ್ ಸಿ)                    | 08-05-86       | 01-04-10            | 01-04-10                            |     |
| 1145.       | ನಂದನ ಪಿ              | ನೇ.ನೇ                 |        | ಬಿ.ಇ.(ಸಿ.ಇ)                         | 21-06-86       | 09-04-10            | 09-04-10                            |     |
| 1146.       | ಶೇಷಾಚಲ ಸಿ.ಹೆಚ್       | ನೇ.ನೇ                 |        | ಬಿ.ಇ.(ಸಿ. ಇ)                        | 18-05-68       | 09-04-10            | 09-04-10                            |     |
| 1147.       | ಗೀತ ಬಿ.ಎಸ್           | ನೇ.ನೇ                 |        | ಬಿ.ಇ.(ಇ ಅಂಡ್ ಸಿ)                    | 02-06-74       | 19-04-10            | 19-04-10                            |     |
| 1148.       | ಆಶಾರಾಣಿ ಟಿ.ಜಿ        | ನೇ.ನೇ                 |        | ಬಿ.ಇ(ಸಿ.ಇ)                          | 14-06-84       | 28-04-10            | 28-04-10                            |     |
| 1149.       | ರಾಘವೇಂದ್ರ ರೆಡ್ಡಿ     | ನೇ.ನೇ                 |        | ಬಿ.ಇ.(ಸಿ ಇ)                         | 02-06-80       | 28-04-10            | 28-04-10                            |     |
| 1150.       | ಪ್ರವೀಣ್ ಕುಮಾರ್ ಕೆ    | ನೇ.ನೇ                 | ಪ.ಜಾತಿ | ಬಿ.ಇ.(ಸಿ.ಎಸ್)                       | 24-07-80       | 20-09-10            | 20-09-10                            |     |
| 1151.       | ಸುಶಾಂತ್ ಕುಮಾರ್       | ನೇ.ನೇ                 | ಪ.ಜಾತಿ | ಬಿ.ಇ.(ಪಾಲಿಮರ್)                      | 02-06-83       | 14-09-10            | 14-09-10                            |     |
| 1152.       | ಬಿಳಿಗಿರಿ ನಾಯಕ್       | ನೇ.ನೇ                 | ಪ.ಪಂಗಡ | ಬಿ.ಇ.(ಎಂ.ಟಿ.ಟಿ)                     | 09-06-81       | 03-09-10            | 03-09-10                            |     |
| 1153.       | ಕಿಶೋರ್ ಕುಮಾರ್ ರಾಧೋಡ್ | ನೇ.ನೇ                 | ಪ.ಜಾತಿ | ಬಿ.ಇ.(ಸೆರಾಮಿಕ್ಸ್)                   | 02-06-73       | 15-07-10            | 15-07-10                            |     |
| 1154.       | ಮಂಜುನಾಥ ಬಿ.ಎಸ್       | ನೇ.ನೇ                 | ಪ.ಜಾತಿ | ಬಿ.ಇ(ಎಂ.ಇ),<br>ಡಿಪ್(ಡಬ್ಲ್ಯು ಎಸ್ ಎಂ) | 07-06-78       | 07-06-78            | 07-06-78                            |     |
| 1155.       | ರವಿಕಿರಣ್ ಟಿ.ಜಿ       | ನೇ.ನೇ                 | ಪ.ಜಾತಿ | ಬಿ.ಎ., ಡಿಪ್<br>(ಸಿನೆಮಾಟೋಗ್ರಫಿ)      | 19-04-81       | 26-07-10            | 26-07-10                            |     |
| 1156.       | ರಾಧ ವೇಲಂಗಿ           | ನೇ.ನೇ                 |        | ಬಿ.ಇ.(ಇ ಅಂಡ್ ಸಿ)                    | 01-05-87       | 29-03-11            | 29-03-11                            |     |
| 1157.       | ಶೃತಿ ಎನ್.ಪಿ          | ನೇ.ನೇ                 |        | ಬಿ.ಇ.(ಸಿ. ಇ)                        | 06-10-87       | 27-06-11            | 27-06-11                            |     |
| 1158.       | ನರಸಿಂಹಯ್ಯ ಜಿ         | ನೇ.ನೇ                 |        | ಬಿ.ಇ.(ಎಂ. ಇ)                        | 01-07-82       | 06-04-11            | 06-04-11                            |     |
| 1159.       | ಪವಿತ್ರ ಬಿ.ಬಿ         | ನೇ.ನೇ                 |        | ಬಿ.ಇ.(ಇ ಅಂಡ್ ಸಿ)                    | 03-07-87       | 07-04-11            | 07-04-11                            |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|----------------------|-----------------------|------|------------------|----------------|---------------------|-------------------------------------|-----|
| 1160.       | ಕುಮಾರಸ್ವಾಮಿ ಹೆಚ್.ಎಸ್ | ನೇ.ನೇ                 |      | ಬಿ.ಇ.(ಎಂ. ಇ)     | 28-06-86       | 06-04-11            | 06-04-11                            |     |
| 1161.       | ರೇಣುಕ ಎನ್            | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 19-09-86       | 01-04-11            | 01-04-11                            |     |
| 1162.       | ಉದಯ ಎಂ.ಎಸ್           | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 20-02-87       | 01-04-11            | 01-04-11                            |     |
| 1163.       | ಅಶ್ವಿನಿ ಹತ್ತಿ        | ನೇ.ನೇ                 |      | ಬಿ.ಇ.(ಸಿ. ಇ)     | 10-08-87       | 20-06-11            | 20-06-11                            |     |
| 1164.       | ಸಂತೋಷ್ ಕುಮಾರ್ ಟಿ.ಆರ್ | ನೇ.ನೇ                 |      | ಬಿ.ಇ.(ಸಿ. ಇ)     | 23-04-87       | 17-06-11            | 17-06-11                            |     |
| 1165.       | ನೇತ್ರಾವತಿ ಕೆ.ಆರ್     | ನೇ.ನೇ                 |      | ಬಿ.ಇ.(ಸಿ. ಇ)     | 05-01-88       | 20-06-11            | 20-06-11                            |     |
| 1166.       | ಸುಧಾ ಕೆ              | ನೇ.ನೇ                 |      | ಬಿ.ಇ.(ಸಿ. ಇ)     | 25-07-86       | 30-06-11            | 30-06-11                            |     |
| 1167.       | ಕಾತ್ಯಾಯಿನಿ ಎನ್       | ನೇ.ನೇ                 |      | ಬಿ.ಇ.(ಟಿ. ಸಿ.)   | 05-12-87       | 01-04-11            | 01-04-11                            |     |
| 1168.       | ಸುನಿತ ಕೆ             | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 06-04-88       | 05-04-11            | 05-04-11                            |     |
| 1169.       | ನಿರ್ಮಲ               | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 08-04-87       | 26-03-11            | 26-03-11                            |     |
| 1170.       | ಎಸ್ ಶರ್ಮ ವಾಲಿ ಎಸ್    | ನೇ.ನೇ                 |      | ಬಿ.ಇ.(ಎಂ. ಇ)     | 01-02-88       | 01-04-11            | 01-04-11                            |     |
| 1171.       | ಶರಣ ಕುಮಾರ್ ಕೆ        | ನೇ.ನೇ                 |      | ಬಿ.ಇ.(ಎಂ. ಇ)     | 19-08-87       | 06-04-11            | 06-04-11                            |     |
| 1172.       | ಹೇಮಶ್ರೀ ಸಿ.ಎಂ        | ನೇ.ನೇ                 |      | ಬಿ.ಇ.(ಟಿ. ಸಿ)    | 02-06-88       | 06-04-11            | 06-04-11                            |     |
| 1173.       | ಅಪ್ರಮೇಯ ಸಿ.ಆರ್       | ನೇ.ನೇ                 |      | ಬಿ.ಇ.(ಎಂ. ಇ)     | 19-06-87       | 31-03-11            | 31-03-11                            |     |
| 1174.       | ಲೋಕೇಶ ಎನ್            | ನೇ.ನೇ                 |      | ಬಿ.ಇ.(ಸಿ. ಇ)     | 01-04-87       | 17-06-11            | 17-06-11                            |     |
| 1175.       | ರಂಗಪ್ಪ ಜೋಗಣ್ಣವರ್     | ನೇ.ನೇ                 |      | ಬಿ.ಇ.(ಸಿ. ಇ)     | 15-08-85       | 17-06-11            | 17-06-11                            |     |
| 1176.       | ನಿತ್ಯಾ ಎ.ಎಸ್         | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 08-03-88       | 06-04-11            | 06-04-11                            |     |
| 1177.       | ಪ್ರವೀಣ ಜಿ.ಎಸ್        | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 30-08-87       | 25-03-11            | 25-03-11                            |     |
| 1178.       | ನಿವೇದಿತ ಕೆ.ಬಿ        | ನೇ.ನೇ                 |      | ಬಿ.ಇ.(ಸಿ. ಇ)     | 01-09-87       | 29-06-11            | 29-06-11                            |     |
| 1179.       | ಅಕ್ಷತ ಕುಷ್ಟಗಿ        | ನೇ.ನೇ                 |      | ಬಿ.ಇ.(ಸಿ. ಇ)     | 19-04-88       | 18-6-11             | 18-6-11                             |     |
| 1180.       | ಶೇಷಗಿರಿ ಎ.ಟಿ         | ನೇ.ನೇ                 |      | ಬಿ.ಇ.(ಎಂ. ಇ)     | 05-10-82       | 02-04-11            | 02-04-11                            |     |

| ಕ್ರಮ ಸಂಖ್ಯೆ | ಹೆಸರು              | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|--------------------|-----------------------|------|------------------|----------------|---------------------|-------------------------------------|-----|
| 1181.       | ಚಂದನ ವಾಗ್ಗೆ ಆರ್.ಜೆ | ನೇ.ನೇ                 |      | ಬಿ.ಇ.(ಸಿ. ಇ)     | 29-12-87       | 29-06-11            | 29-06-11                            |     |
| 1182.       | ತೇಜಸ್ವಿನಿ ಜಿ.ಆರ್   | ನೇ.ನೇ                 |      | ಬಿ.ಇ.(ಸಿ. ಇ)     | 21-06-87       | 27-06-11            | 27-06-11                            |     |
| 1183.       | ನಾಗವೇಣಿ ಕಡಕೋಲ್     | ನೇ.ನೇ                 |      | ಬಿ.ಇ.(ಸಿ..ಎಸ್)   | 26-06-87       | 11-03-11            | 11-03-11                            |     |
| 1184.       | ವಿಜಯ್ ಸಿಜಿ         | ನೇ.ನೇ                 |      | ಬಿ.ಇ.(ಎಂ. ಇ)     | 27-03-85       | 31-03-11            | 31-03-11                            |     |
| 1185.       | ಲೋಹಿತ್ ಎಸ್.ವೈ      | ನೇ.ನೇ                 |      | ಬಿ.ಇ.(ಸಿ..ಎಸ್)   | 11-01-88       | 17-03-11            | 17-03-11                            |     |
| 1186.       | ಚಿತ್ರಾ ಎ.ಆರ್       | ನೇ.ನೇ                 |      | ಬಿ.ಇ.(ಸಿ..ಎಸ್)   | 03-03-87       | 14-03-11            | 14-03-11                            |     |
| 1187.       | ಗಿರೀಶ್ ಟಿ.ಎಸ್      | ನೇ.ನೇ                 |      | ಬಿ.ಇ.(ಸಿ..ಎಸ್)   | 26-02-79       | 10-03-11            | 10-03-11                            |     |
| 1188.       | ಭರಮು ಬನಜವಾಡ್       | ನೇ.ನೇ                 |      | ಬಿ.ಇ.(ಎಂ. ಇ)     | 22-07-85       | 05-04-11            | 05-04-11                            |     |
| 1189.       | ಓಂಕಾರಪ್ಪ ನಡುವಿನಮನಿ | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 03-06-83       | 02-04-11            | 02-04-11                            |     |
| 1190.       | ವಿಜಯ ಕುಮಾರ್ ಡಿ.ಆರ್ | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 24-06-87       | 30-03-11            | 30-03-11                            |     |
| 1191.       | ಸದಾಶಿವಪ್ಪ          | ನೇ.ನೇ                 |      | ಬಿ.ಇ.(ಸಿ. ಇ)     | 01-01-88       | 18-06-11            | 18-06-11                            |     |
| 1192.       | ಶಿವಕುಮಾರ ಎನ್.ವಿ    | ನೇ.ನೇ                 |      | ಬಿ.ಇ.(ಎಂ. ಇ)     | 08-05-86       | 07-04-11            | 07-04-11                            |     |
| 1193.       | ಚಂದ್ರಹಾಸ ಸಿ.ಎನ್    | ನೇ.ನೇ                 |      | ಬಿ.ಇ.(ಎಂ. ಇ)     | 10-04-83       | 06-04-11            | 06-04-11                            |     |
| 1194.       | ಶಬ್ಬಮ್ ಆರ್ ಎಸ್ ಜೆ  | ನೇ.ನೇ                 |      | ಬಿ.ಇ.(ಸಿ..ಎಸ್)   | 23-01-88       | 19-03-11            | 19-03-11                            |     |
| 1195.       | ನಿತ್ಯಶ್ರೀ ಬಿ       | ನೇ.ನೇ                 |      | ಬಿ.ಇ.(ಸಿ..ಎಸ್)   | 10-05-87       | 14-03-11            | 14-03-11                            |     |
| 1196.       | ವಿನುತ ಜಿ.ಎಸ್       | ನೇ.ನೇ                 |      | ಬಿ.ಇ.(ಸಿ..ಎಸ್)   | 16-04-88       | 10-03-11            | 10-03-11                            |     |
| 1197.       | ಮೇರಿ ಶ್ವೇತ ಜಿ      | ನೇ.ನೇ                 |      | ಬಿ.ಇ.(ಸಿ. ಇ)     | 23-08-87       | 29-06-11            | 29-06-11                            |     |
| 1198.       | ಶಶಿಧರ ಕೆ.ಎನ್       | ನೇ.ನೇ                 |      | ಬಿ.ಇ.(ಎಂ. ಇ)     | 21-08-83       | 28-03-11            | 28-03-11                            |     |
| 1199.       | ಇಕ್ಕಾಲ್ ಪಾಟೀಲ್     | ನೇ.ನೇ                 |      | ಬಿ.ಇ.(ಎಂ. ಇ)     | 01-06-79       | 05-04-11            | 05-04-11                            |     |
| 1200.       | ವೆಂಕಟೇಶ ಮೂರ್ತಿ ಆರ್ | ನೇ.ನೇ                 |      | ಬಿ.ಇ.(ಎಂ. ಇ)     | 10-07-85       | 19-03-11            | 19-03-11                            |     |
| 1201.       | ಚೇತನ್ ಎಂ.ಜಿ        | ನೇ.ನೇ                 |      | ಬಿ.ಇ.(ಇ ಅಂಡ್ ಸಿ) | 04-08-87       | 07-04-11            | 07-04-11                            |     |

| ಕ್ರಮ ಸಂಖ್ಯೆ | ಹೆಸರು                   | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|-------------------------|-----------------------|--------|------------------|----------------|---------------------|-------------------------------------|-----|
| 1202.       | ಶರಣ್ ರಾಜ್ ವಿ            | ನೇ.ನೇ                 |        | ಬಿ.ಇ.(ಎಂ. ಇ)     | 28-03-87       | 05-03-11            | 05-03-11                            |     |
| 1203.       | ರಾಕೇಶ್ ಎಸ್              | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 01-07-86       | 28-03-11            | 28-03-11                            |     |
| 1204.       | ಪುಷ್ಪ ಶಾವಿ              | ನೇ.ನೇ                 |        | ಬಿ.ಇ.(ಸಿ..ಎಸ್)   | 10-06-86       | 10-03-11            | 10-03-11                            |     |
| 1205.       | ಪೂರ್ಣಿಮ ಕಬ್ಬೆಪುರ ಆರ್.ಸಿ | ನೇ.ನೇ                 |        | ಬಿ.ಇ.(ಸಿ..ಎಸ್)   | 28-03-88       | 18-03-11            | 18-03-11                            |     |
| 1206.       | ರುದ್ರೇಶ್ ಟಿ.ಕೆ          | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 16-06-82       | 06-04-11            | 06-04-11                            |     |
| 1207.       | ವಸಂತ ಕೆ.ಸಿ              | ನೇ.ನೇ                 |        | ಬಿ.ಇ.(ಎಂ. ಇ)     | 09-03-83       | 06-04-11            | 06-04-11                            |     |
| 1208.       | ಯತೀಶ್ ಹೆಚ್.ಜಿ           | ನೇ.ನೇ                 |        | ಬಿ.ಇ.(ಸಿ. ಇ)     | 30-12-87       | 17-06-11            | 17-06-11                            |     |
| 1209.       | ಗೀತಾ ಎನ್.ಇ              | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 22-05-88       | 28-03-11            | 28-03-11                            |     |
| 1210.       | ಧಾರವರ್ಯ ನಾಯ್ಕ           | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 02-02-88       | 01-04-11            | 01-04-11                            |     |
| 1211.       | ಮಂಜು ಆರ್.ಬಿ             | ನೇ.ನೇ                 |        | ಬಿ.ಇ.(ಎಂ. ಇ)     | 01-06-83       | 30-03-11            | 30-03-11                            |     |
| 1212.       | ಮಂಜುನಾಥ                 | ನೇ.ನೇ                 |        | ಬಿ.ಇ.(ಎಂ. ಇ)     | 01-06-87       | 30-03-11            | 30-03-11                            |     |
| 1213.       | ಮಾಲಗೌಡ ಪಾಟೀಲ್           | ನೇ.ನೇ                 |        | ಬಿ.ಇ.(ಎಂ. ಇ)     | 17-04-83       | 28-03-11            | 28-03-11                            |     |
| 1214.       | ಸಿದ್ದಣ್ಣ                | ನೇ.ನೇ                 |        | ಬಿ.ಇ.(ಸಿ. ಇ)     | 10-06-87       | 20-06-11            | 20-06-11                            |     |
| 1215.       | ರತ್ನ ಎಸ್                | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 04-08-87       | 02-04-11            | 02-04-11                            |     |
| 1216.       | ರಾಜಶೇಖರ ಮೇಟಿ            | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 31-05-86       | 29-06-11            | 29-06-11                            |     |
| 1217.       | ರಂಜಿತ ಟಿ                | ನೇ.ನೇ                 |        | ಬಿ.ಇ.(ಸಿ. ಇ)     | 23-01-87       | 20-06-11            | 20-06-11                            |     |
| 1218.       | ಸಿ.ಎನ್.ವಿಕಾಸ್           | ನೇ.ನೇ                 |        | ಬಿ.ಇ.(ಎಂ. ಇ)     | 23-08-87       | 28-03-11            | 28-03-11                            |     |
| 1219.       | ಸುರೇಶ್                  | ನೇ.ನೇ                 | ಪ.ಜಾತಿ | ಬಿ.ಇ.(ಸಿ..ಎಸ್)   | 04-01-83       | 18-03-11            | 18-03-11                            |     |
| 1220.       | ಮುದುಕೂರ್ ಶ್ವೇತ          | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 15-06-88       | 28-06-11            | 28-06-11                            |     |
| 1221.       | ವೆಂಕಟೇಶ ಹೆಚ್.ಜಿ         | ನೇ.ನೇ                 |        | ಬಿ.ಇ.(ಎಂ. ಇ)     | 01-06-88       | 06-04-11            | 06-04-11                            |     |
| 1222.       | ಮೋಹನ್ ಕುಮಾರ್ ಎಂ         | ನೇ.ನೇ                 |        | ಬಿ.ಇ.(ಸಿ. ಇ)     | 29-10-87       | 20-06-11            | 20-06-11                            |     |

| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------|-----------------------|--------|------------------|----------------|---------------------|-------------------------------------|-----|
| 1223.       | ದೀಪಿಕಾ ಕೆ.ವಿ        | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 12-08-88       | 07-04-11            | 07-04-11                            |     |
| 1224.       | ದಿವ್ಯಾ ಟಿ           | ನೇ.ನೇ                 |        | ಬಿ.ಇ.(ಸಿ. ಇ)     | 16-06-87       | 27-06-11            | 27-06-11                            |     |
| 1225.       | ಸತೀಶ್ ಸಿ ಪಾಟೀಲ್     | ನೇ.ನೇ                 |        | ಬಿ.ಇ.(ಸಿ. ಇ)     | 14-04-87       | 17-06-11            | 17-06-11                            |     |
| 1226.       | ಮಂಜು ಹಲ್ಲೇರ್ ಆರ್    | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 12-01-88       | 01-04-11            | 01-04-11                            |     |
| 1227.       | ಕೆ.ಎಂ.ಉಮೇಶ          | ನೇ.ನೇ                 |        | ಬಿ.ಇ.(ಸಿ. ಇ)     | 10-01-87       | 29-06-11            | 29-06-11                            |     |
| 1228.       | ಶಿಲ್ಪಾ ಎಸ್.ಎನ್      | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 12-09-87       | 06-04-11            | 06-04-11                            |     |
| 1229.       | ಗಿರೀಶ್ ಕುಮಾರ್       | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 14-05-87       | 28-03-11            | 28-03-11                            |     |
| 1230.       | ಸೌಮ್ಯ ಎ             | ನೇ.ನೇ                 |        | ಬಿ.ಇ.(ಸಿ. ಇ)     | 19-02-88       | 22-06-11            | 22-06-11                            |     |
| 1231.       | ಮನು ಕುಮಾರ್ ಎನ್      | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 31-03-88       | 31-03-11            | 31-03-11                            |     |
| 1232.       | ಪ್ರಮೋದ್             | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 08-12-86       | 06-04-11            | 06-04-11                            |     |
| 1233.       | ಜಕಣಾಚಾರಿ ಕಮ್ಮಾರ್    | ನೇ.ನೇ                 |        | ಬಿ.ಇ.(ಸಿ..ಎಸ್)   | 01-06-86       | 07-03-11            | 07-03-11                            |     |
| 1234.       | ಪೀರಾಸಾಬ್ ಹವಾಲ್ದಾರ್  | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 02-06-87       | 05-04-11            | 05-04-11                            |     |
| 1235.       | ಪೂರ್ಣಿಮಾ ವೈ.ಹೆಚ್    | ನೇ.ನೇ                 |        | ಬಿ.ಇ.(ಎಂ. ಇ)     | 24-09-87       | 06-04-11            | 06-04-11                            |     |
| 1236.       | ರಮ್ಯಕೃಷ್ಣ ಪಿ        | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 12-03-86       | 06-04-11            | 06-04-11                            |     |
| 1237.       | ಪಲ್ಲವಿ ಹೆಚ್.ಎಸ್     | ನೇ.ನೇ                 |        | ಬಿ.ಇ.(ಸಿ..ಎಸ್)   | 10-09-87       | 07-03-11            | 07-03-11                            |     |
| 1238.       | ಅಮಿತ್ ಕುಮಾರ್ ಕೆ.ಎಸ್ | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 20-07-85       | 01-04-11            | 01-04-11                            |     |
| 1239.       | ಶಿವಣ್ಣ ಡಿ           | ನೇ.ನೇ                 |        | ಬಿ.ಇ.(ಸಿ..ಎಸ್)   | 17-04-85       | 17-03-11            | 17-03-11                            |     |
| 1240.       | ಪ್ರಶಾಂತ್ ಕುಮಾರ್ ಜೆ  | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 20-08-85       | 01-04-11            | 01-04-11                            |     |
| 1241.       | ಸೋಮಶೇಖರ್ ಕಮತದ್      | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 16-04-87       | 31-03-11            | 31-03-11                            |     |
| 1242.       | ಮಹದೇವಿ ಕೆ.ಸಿ        | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 18-03-88       | 08-04-11            | 08-04-11                            |     |
| 1243.       | ಪ್ರವೀಣ್ ನಾಯ್ಕ್      | ನೇ.ನೇ                 | ಪ.ಪಂಗಡ | ಬಿ.ಇ.(ಸಿ. ಇ)     | 25-12-84       | 17-06-11            | 17-06-11                            |     |

| ಕ್ರಮ ಸಂಖ್ಯೆ | ಹೆಸರು                      | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------------|-----------------------|--------|------------------|----------------|---------------------|-------------------------------------|-----|
| 1244.       | ಮಾಲೆಪ್ಪ ಗರಸಂಗಿ             | ನೇ.ನೇ                 |        | ಬಿ.ಇ.(ಎಂ. ಇ)     | 01-06-87       | 28-03-11            | 28-03-11                            |     |
| 1245.       | ಮನೋಹರಾಚಾರಿ.ಪಿ.ಎಸ್          | ನೇ.ನೇ                 |        | ಬಿ.ಇ.(ಎಂ. ಇ)     | 21-04-88       | 06-04-11            | 06-04-11                            |     |
| 1246.       | ಕಿರಣ್ ಕುಮಾರ್ ನಲವಾದಿ        | ನೇ.ನೇ                 |        | ಬಿ.ಇ.(ಎಂ. ಇ)     | 24-09-87       | 06-04-11            | 06-04-11                            |     |
| 1247.       | ಪ್ರಸಾದ್ ಕುಮಾರ್ ಸಿ.ಎಂ       | ನೇ.ನೇ                 |        | ಬಿ.ಇ.(ಎಂ. ಇ)     | 15-05-87       | 06-04-11            | 06-04-11                            |     |
| 1248.       | ಮಲ್ಲಿಕಾರ್ಜುನ ಕೆ            | ನೇ.ನೇ                 |        | ಬಿ.ಇ.(ಎಂ. ಇ)     | 01-04-83       | 28-03-11            | 28-03-11                            |     |
| 1249.       | ಶಿವಕುಮಾರ್ ಪಿ.ವಿ            | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 29-05-86       | 07-04-11            | 07-04-11                            |     |
| 1250.       | ರಜಿತ ಕೆ                    | ನೇ.ನೇ                 |        | ಬಿ.ಇ.(ಎಂ. ಇ)     | 19-06-78       | 28-03-11            | 28-03-11                            |     |
| 1251.       | ರಾಮನಗೌಡ                    | ನೇ.ನೇ                 | ಪ.ಪಂಗಡ | ಬಿ.ಇ.(ಇ ಅಂಡ್ ಸಿ) | 25-03-86       | 06-04-11            | 06-04-11                            |     |
| 1252.       | ಅಶೋಕ್                      | ನೇ.ನೇ                 | ಪ.ಜಾತಿ | ಬಿ.ಇ.(ಸಿ..ಎಸ್)   | 01-07-82       | 14-03-11            | 14-03-11                            |     |
| 1253.       | ವಿಠ್ಠಲ್ ಚಿಕ್ಕಲಕಿ           | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 15-06-86       | 28-03-11            | 28-03-11                            |     |
| 1254.       | ಈಶ್ವರಿ                     | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 13-03-88       | 28-03-11            | 28-03-11                            |     |
| 1255.       | ನಾರಾಯಣ ಕೆ ಜನ್ನು            | ನೇ.ನೇ                 |        | ಬಿ.ಇ.(ಎಂ. ಇ)     | 08-08-87       | 25-03-11            | 25-03-11                            |     |
| 1256.       | ವೆಂಕಟೇಶ್ ಮೂರ್ತಿ ಕೆ         | ನೇ.ನೇ                 |        | ಬಿ.ಇ.(ಎಂ. ಇ)     | 14-02-86       | 06-04-11            | 06-04-11                            |     |
| 1257.       | ಸತೀಶ್ ಕುಮಾರ್ ಆರ್ ಅರಳಿಕಟ್ಟಿ | ನೇ.ನೇ                 |        | ಬಿ.ಇ.(ಎಂ. ಇ)     | 26-01-84       | 06-04-11            | 06-04-11                            |     |
| 1258.       | ಸಿದ್ದಲಿಂಗಯ್ಯ ಮಠದ್          | ನೇ.ನೇ                 |        | ಬಿ.ಇ.(ಎಂ. ಇ)     | 12-07-77       | 30-03-11            | 30-03-11                            |     |
| 1259.       | ಯತೀಶ್ ಆರ್.ಎಸ್              | ನೇ.ನೇ                 |        | ಬಿ.ಇ.(ಎಂ. ಇ)     | 02-05-84       | 06-04-11            | 06-04-11                            |     |
| 1260.       | ರೇಖಾ ಬಿ                    | ನೇ.ನೇ                 |        | ಬಿ.ಇ.(ಸಿ. ಇ)     | 23-04-88       | 20-06-11            | 20-06-11                            |     |
| 1261.       | ಮಧುಸೂದನ್ ಬಿ                | ನೇ.ನೇ                 |        | ಬಿ.ಇ.(ಸಿ. ಇ)     | 24-03-87       | 28-06-11            | 28-06-11                            |     |
| 1262.       | ಲೋಕೇಶ್ ಬಿ.ಜೆ               | ನೇ.ನೇ                 |        | ಬಿ.ಇ.(ಸಿ. ಇ)     | 09-10-87       | 29-06-11            | 29-06-11                            |     |
| 1263.       | ಸುಧೀರ್ ಎಸ್                 | ನೇ.ನೇ                 |        | ಬಿ.ಇ.(ಎಂ. ಇ)     | 12-11-87       | 30-03-11            | 30-03-11                            |     |
| 1264.       | ಸವಿತ ಕೆ.ಆರ್                | ನೇ.ನೇ                 |        | ಬಿ.ಇ.(ಸಿ..ಎಸ್)   | 20-07-87       | 09-03-11            | 09-03-11                            |     |

| ಕ್ರಮ ಸಂಖ್ಯೆ | ಹೆಸರು                    | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ    | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|--------------------------|-----------------------|--------|----------------|----------------|---------------------|-------------------------------------|-----|
| 1265.       | ಅಕ್ಕಸಾಲಿ ನೀಲಕಂಠಾಚಾರಿ     | ನೇ.ನೇ                 |        | ಬಿ.ಇ.(ಸಿ.ಎಸ್)  | 12-06-88       | 19-03-11            | 19-03-11                            |     |
| 1266.       | ನಿಖಿಲ್ ಜೆ                | ನೇ.ನೇ                 |        | ಬಿ.ಇ.(ಸಿ. ಇ)   | 15-10-85       | 27-06-11            | 27-06-11                            |     |
| 1267.       | ರಾಘವೇಂದ್ರ ಎಂ             | ನೇ.ನೇ                 |        | ಬಿ.ಇ.(ಸಿ. ಎಸ್) | 01-11-85       | 18-03-11            | 18-03-11                            |     |
| 1268.       | ಮಂಗಳ ಗೌರಮ್ಮ ಶಿವಸಿಂಹಿಗೇರ್ | ನೇ.ನೇ                 |        | ಬಿ.ಇ.(ಸಿ. ಎಸ್) | 12-03-87       | 17-03-11            | 17-03-11                            |     |
| 1269.       | ಕೇಶವ ಕೆ.ಜಿ               | ನೇ.ನೇ                 |        | ಬಿ.ಇ.(ಎಂ. ಇ)   | 15-04-88       | 05-04-11            | 05-04-11                            |     |
| 1270.       | ನಿರಂಜನ ಕೆ.ಆರ್            | ನೇ.ನೇ                 |        | ಬಿ.ಇ.(ಸಿ. ಇ)   | 27-05-86       | 25-06-11            | 25-06-11                            |     |
| 1271.       | ಲೋಹಿತ ಎಸ್.ಜೆ             | ನೇ.ನೇ                 |        | ಬಿ.ಇ.(ಸಿ. ಇ)   | 02-10-85       | 27-06-11            | 27-06-11                            |     |
| 1272.       | ವಿಶ್ವನಾಥ ಮಾನೆ            | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)   | 08-06-87       | 28-06-11            | 28-06-11                            |     |
| 1273.       | ರೋಹಿಣಿ ಎ                 | ನೇ.ನೇ                 |        | ಬಿ.ಇ.(ಸಿ. ಎಸ್) | 28-05-87       | 14-03-11            | 14-03-11                            |     |
| 1274.       | ಶಿವಲಿಂಗ್ ಐ ಮುಕಾನವರ್      | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)   | 21-11-78       | 07-04-11            | 07-04-11                            |     |
| 1275.       | ಸಂತೋಷ್ ಕುಮಾರ್            | ನೇ.ನೇ                 |        | ಬಿ.ಇ.(ಸಿ. ಇ)   | 01-06-84       | 17-06-11            | 17-06-11                            |     |
| 1276.       | ರಾಘವೇಂದ್ರ ಎಂ.ವೈ          | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಎಸ್) | 09-07-83       | 16-03-11            | 16-03-11                            |     |
| 1277.       | ಶೃತಿ ಹೆಚ್.ಸಿ             | ನೇ.ನೇ                 |        | ಬಿ.ಇ.(ಸಿ. ಇ)   | 27-03-87       | 20-06-11            | 20-06-11                            |     |
| 1278.       | ರಾಘವೇಂದ್ರ ಪಾಟೀಲ್         | ನೇ.ನೇ                 |        | ಬಿ.ಇ.(ಎಂ. ಇ)   | 11-01-78       | 06-04-11            | 06-04-11                            |     |
| 1279.       | ಬೇಬಿ ಎಂ.ಜೆ               | ನೇ.ನೇ                 |        | ಬಿ.ಇ.(ಸಿ. ಇ)   | 28-05-88       | 29-06-11            | 29-06-11                            |     |
| 1280.       | ವಿನುತ ಹೆಚ್               | ನೇ.ನೇ                 |        | ಬಿ.ಇ.(ಸಿ. ಎಸ್) | 24-05-85       | 18-03-11            | 18-03-11                            |     |
| 1281.       | ವಿಶ್ವನಾಥ್ ಡಿ             | ನೇ.ನೇ                 |        | ಬಿ.ಇ.(ಎಂ. ಇ)   | 26-05-85       | 01-04-11            | 01-04-11                            |     |
| 1282.       | ಯಾಸ್ಮೀನ್ ತಾಜ್            | ನೇ.ನೇ                 |        | ಬಿ.ಇ.(ಸಿ. ಇ)   | 27-03-88       | 20-06-11            | 20-06-11                            |     |
| 1283.       | ಪ್ರಮೋದ್ ಪತ್ತಾರ್          | ನೇ.ನೇ                 |        | ಬಿ.ಇ.(ಸಿ. ಇ)   | 20-08-87       | 24-06-11            | 24-06-11                            |     |
| 1284.       | ರವಿ ಹೊಸಮನಿ               | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)   | 01-03-86       | 17-06-11            | 17-06-11                            |     |
| 1285.       | ಶ್ವೇತಾ ಎಂ.ಜೆ             | ನೇ.ನೇ                 |        | ಬಿ.ಇ.(ಸಿ. ಎಸ್) | 25-05-87       | 18-03-11            | 18-03-11                            |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|----------------------|-----------------------|--------|------------------|----------------|---------------------|-------------------------------------|-----|
| 1286.       | ಆನಂದ ಕೆ.ಎನ್          | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)     | 13-02-86       | 07-04-11            | 07-04-11                            |     |
| 1287.       | ಹರಪನಹಳ್ಳಿ ಹರ್ಷ       | ನೇ.ನೇ                 | ಪ.ಪಂಗಡ | ಬಿ.ಇ.(ಸಿ. ಇ)     | 30-04-88       | 23-06-11            | 23-06-11                            |     |
| 1288.       | ಭಾವನ ಆರ್             | ನೇ.ನೇ                 |        | ಬಿ.ಇ.(ಸಿ. ಇ)     | 25-03-86       | 27-06-11            | 27-06-11                            |     |
| 1289.       | ರವೀಂದ್ರ ರಾವ್         | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಎಸ್)   | 16-01-83       | 18-03-11            | 18-03-11                            |     |
| 1290.       | ಕವಿತಾ ಬಿ.ಎಸ್         | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಎಸ್)   | 16-03-88       | 15-03-11            | 15-03-11                            |     |
| 1291.       | ಬಿ.ಎಸ್.ಸುಧಾ ರಾಣಿ     | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಎಸ್)   | 01-06-88       | 09-03-11            | 09-03-11                            |     |
| 1292.       | ರಂಜೀತ್ ಕುಮಾರ್ ಜಿ.ಎನ್ | ನೇ.ನೇ                 |        | ಬಿ.ಇ.(ಸಿ. ಇ)     | 22-03-86       | 30-06-11            | 30-06-11                            |     |
| 1293.       | ಸುಮಂಗಲ               | ನೇ.ನೇ                 |        | ಬಿ.ಇ.(ಸಿ. ಇ)     | 14-06-88       | 17-06-11            | 17-06-11                            |     |
| 1294.       | ಆನಂದ ಕೊಪ್ಪಳದ         | ನೇ.ನೇ                 | ಪ.ಪಂಗಡ | ಬಿ.ಇ.(ಎಂ. ಇ)     | 01-06-80       | 06-04-11            | 06-04-11                            |     |
| 1295.       | ತೇಜಸ್ವಿನಿ ಎ          | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 16-11-86       | 06-04-11            | 06-04-11                            |     |
| 1296.       | ಪೂಜಾರ್ ರಾಘವೇಂದ್ರ     | ನೇ.ನೇ                 | ಪ.ಪಂಗಡ | ಬಿ.ಇ.(ಸಿ. ಎಸ್)   | 20-09-80       | 18-03-11            | 18-03-11                            |     |
| 1297.       | ಮಂಜುಳಮ್ಮ ಜಿ.ಡಿ       | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 12-05-88       | 06-04-11            | 06-04-11                            |     |
| 1298.       | ಸುಪ್ರಿಯಾ ಟಿ.ಕೆ       | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 20-07-86       | 17-06-11            | 17-06-11                            |     |
| 1299.       | ನಟರಾಜ ಬಿ.ಎಸ್         | ನೇ.ನೇ                 |        | ಬಿ.ಇ.(ಸಿ. ಎಸ್)   | 30-04-88       | 10-03-11            | 10-03-11                            |     |
| 1300.       | ಮಹೇಶ್ ವಿ.ಎನ್         | ನೇ.ನೇ                 |        | ಬಿ.ಇ.(ಸಿ. ಎಸ್)   | 20-07-87       | 11-03-11            | 11-03-11                            |     |
| 1301.       | ಬೈರಾರೆಡ್ಡಿ ಹೆಚ್.ಸಿ   | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 15-08-87       | 07-04-11            | 07-04-11                            |     |
| 1302.       | ಶಿಲ್ಪಾ ಎಸ್           | ನೇ.ನೇ                 |        | ಬಿ.ಇ.(ಸಿ. ಇ)     | 19-04-87       | 27-06-11            | 27-06-11                            |     |
| 1303.       | ಅಸ್ಮಾ ತಬಸ್ಸುಂ        | ನೇ.ನೇ                 |        | ಬಿ.ಇ.(ಸಿ. ಎಸ್)   | 11-12-87       | 17-03-11            | 17-03-11                            |     |
| 1304.       | ವಿದ್ಯಾಶ್ರೀ ಹೆಚ್.ಎಂ   | ನೇ.ನೇ                 |        | ಬಿ.ಇ.(ಸಿ. ಇ)     | 07-11-87       | 16-06-11            | 16-06-11                            |     |
| 1305.       | ವಿದ್ಯಾಶ್ರೀ           | ನೇ.ನೇ                 |        | ಬಿ.ಇ.(ಸಿ. ಎಸ್)   | 19-08-87       | 07-03-11            | 07-03-11                            |     |
| 1306.       | ಅಚ್ಚಪ್ಪರ ಚೈತ್ರ       | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 06-05-86       | 24-06-11            | 24-06-11                            |     |



| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ      | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|---------------------|-----------------------|--------|------------------|----------------|---------------------|-------------------------------------|-----|
| 1307.       | ಪುರುಷೋತ್ತಮ ಎಸ್      | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 26-05-85       | 28-06-11            | 28-06-11                            |     |
| 1308.       | ಶೃತಿ ಚಾಮ            | ನೇ.ನೇ                 |        | ಬಿ.ಇ.(ಸಿ. ಎಸ್)   | 22-03-88       | 07-03-11            | 07-03-11                            |     |
| 1309.       | ವಿನಾಯಕ್ ನಾಯ್ಕ       | ನೇ.ನೇ                 |        | ಬಿ.ಇ.(ಸಿ. ಇ)     | 14-06-87       | 29-06-11            | 29-06-11                            |     |
| 1310.       | ಗಿರೀಶ ಎನ್           | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 01-07-87       | 01-04-11            | 01-04-11                            |     |
| 1311.       | ವಿಶ್ವನಾಥ ಎಲ್        | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ) | 25-07-86       | 05-04-11            | 05-04-11                            |     |
| 1312.       | ಪುನೀತ್ ಕುಮಾರ್ ಎಸ್   | ನೇ.ನೇ                 |        | ಬಿ.ಇ.(ಎಂ. ಇ)     | 14-01-87       | 07-04-11            | 07-04-11                            |     |
| 1313.       | ಒ.ಕೆ.ಮಂಜುನಾಥ        | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಎಸ್)   | 14-07-87       | 10-03-11            | 10-03-11                            |     |
| 1314.       | ಗಿರಿಜ ಅಪರಾಡಿ        | ನೇ.ನೇ                 |        | ಬಿ.ಇ.(ಸಿ. ಇ)     | 04-06-87       | 18-06-11            | 18-06-11                            |     |
| 1315.       | ಹನುಮಂತ ನಾಯ್ಕ ಎಲ್.ಎಂ | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 01-06-87       | 21-06-11            | 21-06-11                            |     |
| 1316.       | ಕಿರಣ್ ಕುಮಾರ್ ಜಿ.ಬಿ  | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 09-06-86       | 21-06-11            | 21-06-11                            |     |
| 1317.       | ಎನ್.ಆರ್.ಗುರುನಾಥ್    | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)     | 28-01-86       | 29-06-11            | 29-06-11                            |     |
| 1318.       | ಶಾಂತಮ್ಮ ಎ           | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಎಸ್)   | 13-12-87       | 14-03-11            | 14-03-11                            |     |
| 1319.       | ಅರುಣ್ ಎಸ್           | ನೇ.ನೇ                 |        | ಬಿ.ಇ.(ಸಿ. ಇ)     | 31-05-87       | 27-06-11            | 27-06-11                            |     |
| 1320.       | ಸುಹಿಲ್ ಪಾಷಾ         | ನೇ.ನೇ                 |        | ಬಿ.ಇ.(ಎಂ. ಇ)     | 04-08-87       | 01-04-11            | 01-04-11                            |     |
| 1321.       | ಜಯಶ್ರೀ              | ನೇ.ನೇ                 |        | ಬಿ.ಇ.(ಸಿ. ಇ)     | 18-12-81       | 27-06-11            | 27-06-11                            |     |
| 1322.       | ಸುರೇಖ ಎ             | ನೇ.ನೇ                 |        | ಬಿ.ಇ.(ಎಂ. ಇ)     | 23-01-88       | 28-03-11            | 28-03-11                            |     |
| 1323.       | ಹೇಮಾವತಿ             | ನೇ.ನೇ                 |        | ಬಿ.ಇ.(ಎಂ. ಇ)     | 21-04-86       | 28-03-11            | 28-03-11                            |     |
| 1324.       | ನಾಗೇಂದ್ರ ಎಂ.ಎಸ್     | ನೇ.ನೇ                 |        | ಬಿ.ಇ.(ಇ ಅಂಡ್ ಸಿ) | 09-07-85       | 05-04-11            | 05-04-11                            |     |
| 1325.       | ಯಶೋದ ಕೆ.ಆರ್         | ನೇ.ನೇ                 |        | ಬಿ.ಇ.(ಸಿ. ಇ)     | 23-06-88       | 23-06-11            | 23-06-11                            |     |

| ಕ್ರಮ ಸಂಖ್ಯೆ | ಹೆಸರು              | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ                   | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ- ಸಕ್ರಮ ಹೊಂದಿದ ದಿನಾಂಕ | ಪರಾ |
|-------------|--------------------|-----------------------|--------|-------------------------------|----------------|---------------------|-------------------------------------|-----|
| 1326.       | ಬಸವರಾಜು ಡಿ         | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ)                  | 04-04-85       | 27-06-11            | 27-06-11                            |     |
| 1327.       | ನೀತಾ ಜಿ.ಎಂ         | ನೇ.ನೇ                 | ಪ.ಪಂಗಡ | ಬಿ.ಇ.(ಎಂ. ಇ)                  | 03-11-87       | 06-04-11            | 06-04-11                            |     |
| 1328.       | ಶಬೀರ್              | ನೇ.ನೇ                 |        | ಬಿ.ಇ.(ಎಂ. ಇ)                  | 26-04-80       | 06-04-11            | 06-04-11                            |     |
| 1329.       | ಕಿಶೋರ್ ಕೆ          | ನೇ.ನೇ                 |        | ಬಿ.ಇ.(ಸಿ. ಇ)                  | 31-01-88       | 27-06-11            | 27-06-11                            |     |
| 1330.       | ಜಯಪ್ರಕಾಶ್ ವೈ.ಎಂ    | ನೇ.ನೇ                 |        | ಬಿ.ಇ.(ಸಿ. ಎಸ್)                | 24-06-81       | 17-03-11            | 17-03-11                            |     |
| 1331.       | ಮಹಮ್ಮದ್ ಆಸೀಫ್      | ನೇ.ನೇ                 |        | ಬಿ.ಇ.(ಸಿ. ಇ)                  | 28-09-86       | 17-06-11            | 17-06-11                            |     |
| 1332.       | ಅರ್ಚನ ಹಂಚೆ         | ನೇ.ನೇ                 |        | ಬಿ.ಇ.(ಎಂ. ಇ)                  | 15-05-87       | 07-04-11            | 07-04-11                            |     |
| 1333.       | ವಾಣಿಶ್ರೀ ಆರ್       | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)                  | 15-08-87       | 07-04-11            | 07-04-11                            |     |
| 1334.       | ನೀಲಾಂಬಿಕ ಎನ್       | ನೇ.ನೇ                 |        | ಬಿ.ಇ.(ಎಂ. ಇ)                  | 21-01-87       | 01-04-11            | 01-04-11                            |     |
| 1335.       | ಬಿಂದು ವೈ           | ನೇ.ನೇ                 |        | ಬಿ.ಇ.(ಎಂ. ಇ)                  | 25-05-87       | 06-04-11            | 06-04-11                            |     |
| 1336.       | ಪದ್ಮ ಅಥಣಿ          | ನೇ.ನೇ                 |        | ಬಿ.ಇ.(ಸಿ. ಇ)                  | 25-07-87       | 22-06-11            | 22-06-11                            |     |
| 1337.       | ಚಂದ್ರಯ್ಯ ಟಿ.ಎಸ್    | ನೇ.ನೇ                 |        | ಬಿ.ಇ.(ಸಿ. ಇ)                  | 01-06-85       | 21-06-11            | 21-06-11                            |     |
| 1338.       | ಸತೀಶ ಎಸ್.ಬಿ        | ನೇ.ನೇ                 |        | ಬಿ.ಇ.(ಟಿ. ಸಿ),ಸೌಂಡ್ ಅಂಡ್ ಟಿವಿ | 14-02-76       | 21-01-11            | 21-01-11                            |     |
| 1339.       | ಆಶಾ ಎಸ್.ಎನ್        | ನೇ.ನೇ                 |        | ಬಿ.ಇ.(ಸಿ. ಎಸ್)                | 21-04-87       | 18-03-11            | 18-03-11                            |     |
| 1340.       | ಪ್ರೇಮ್ ದತ್ತಾ       | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ)                  | 01-08-81       | 23-04-11            | 23-04-11                            |     |
| 1341.       | ಅರುಣ್ ಮೊಕಾಶಿ       | ನೇ.ನೇ                 |        | ಬಿ.ಇ.(ಇ ಅಂಡ್ ಸಿ)              | 30-10-68       | 29-04-11            | 29-04-11                            |     |
| 1342.       | ಯಮುನಾ ಎಂ           | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ)              | 23-01-82       | 28-06-11            | 28-06-11                            |     |
| 1343.       | ಸಿದ್ದೇಶ್ ಕುಮಾರ್ ಬಿ | ನೇ.ನೇ                 | ಪ.ಜಾತಿ | ಬಿ.ಇ.(ಇ ಅಂಡ್ ಸಿ)              | 05-06-86       | 29-06-11            | 29-06-11                            |     |

| ಕ್ರಮ ಸಂಖ್ಯೆ | ಹೆಸರು            | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ  | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|------------------|-----------------------|--------|--------------|----------------|---------------------|------------------------------------|-----|
| 1344.       | ಶಶಿಕುಮಾರ್ ಜಿ.ಎಂ  | ನೇ.ನೇ                 | ಪ.ಜಾತಿ | ಬಿ.ಇ.(ಎಂ. ಇ) | 20-07-85       | 30-06-11            | 30-06-11                           |     |
| 1345.       | ರಾಘವೇಂದ್ರ ಜಿ     | ನೇ.ನೇ                 | ಪ.ಜಾತಿ | ಬಿ.ಇ.(ಸಿ. ಇ) | 26-02-83       | 26-12-11            | 26-12-11                           |     |
| 1346.       | ರುದ್ರಪ್ಪ ಬಡಿಗೇರ್ | ನೇ.ನೇ                 |        | ಬಿ.ಇ.(ಸಿ. ಇ) | 23-04-85       | 27-12-11            | 27-12-11                           |     |
| 1347.       | ನಾಗರಾಜ ಕೆ        | ನೇ.ನೇ                 |        | ಬಿ.ಇ.(ಸಿ. ಇ) | 01-06-85       | 30-12-11            | 30-12-11                           |     |

ಬಿ.ಎನ್.ಜಗದೀಶ್,  
ಸರ್ಕಾರದ ಅಧೀನ ಕಾರ್ಯದರ್ಶಿ,  
ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ)

ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 127 ಡಿಟಿಇ 2012 ದಿನಾಂಕ: 12-04-2012ರ ಅನುಬಂಧ-2

ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ವಿಜ್ಞಾನ ವಿಭಾಗದ ಉಪನ್ಯಾಸಕರುಗಳ ದಿನಾಂಕ: 01-01-2012 ಕ್ಕೆ ಅಂತ್ಯಗೊಂಡಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿ

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|------------------------|-----------------------|------|-------------|----------------|---------------------|------------------------------------|-----|
| (1)         | (2)                    | (3)                   | (4)  | (5)         | (6)            | (7)                 | (8)                                | (9) |
| 1.          | ಕೃಷ್ಣಮೂರ್ತಿ ಆಚಾರ್ ಎ.ಬಿ | ನೇ.ನೇ                 |      | ಎಂ.ಎಸ್.ಸಿ   | 20-4-53        | 10-11-75            | 10-11-75                           |     |
| 2.          | ಪಾಟೀಲ್ ಎನ್.ಬಿ          | ನೇ.ನೇ                 |      | ಎಂ.ಎಸ್.ಸಿ   | 03-01-52       | 19-11-76            | 19-11-76                           |     |
| 3.          | ಡಾ:ಪ್ರಕಾಶ್ ಡಿ.ಎಸ್      | ನೇ.ನೇ                 |      | ಎಂ.ಎಸ್.ಸಿ   | 30-1-57        | 03-09-84            | 03-09-84                           |     |
| 4.          | ಶಿವಶರಣಪ್ಪ ಜೇವರ್ಗಿ      | ನೇ.ನೇ                 |      | ಎಂ.ಎಸ್.ಸಿ   | 28-6-56        | 03-09-84            | 03-09-84                           |     |
| 5.          | ಪದ್ಮಮ್ಮ                | ನೇ.ನೇ                 |      | ಎಂ.ಎಸ್.ಸಿ   | 09-12-57       | 27-8-84             | 27-8-84                            |     |
| 6.          | ಸುಂಕದ್ ಎ.ಎಂ            | ನೇ.ನೇ                 |      | ಎಂ.ಎಸ್.ಸಿ   | 11-05-58       | 03-09-84            | 03-09-84                           |     |
| 7.          | ಮಾರ್ಕಂಡಯ್ಯ ಬಿ.ಟಿ       | ನೇ.ನೇ                 |      | ಎಂ.ಎಸ್.ಸಿ   | 11-02-60       | 03-09-84            | 03-09-84                           |     |

| ಕ್ರಮ ಸಂಖ್ಯೆ | ಹೆಸರು               | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------|-----------------------|--------|-------------|----------------|---------------------|------------------------------------|-----|
| (1)         | (2)                 | (3)                   | (4)    | (5)         | (6)            | (7)                 | (8)                                | (9) |
| 8.          | ಮಹದೇವಸ್ವಾಮಿ ಹೆಚ್.ವಿ | ನೇ.ನೇ                 |        | ಎಂ.ಎಸ್.ಸಿ   | 9-12-54        | 29-8-84             | 29-8-84                            |     |
| 9.          | ನರೇಂದ್ರ ಎನ್ ಬನವಾಸಿ  | ನೇ.ನೇ                 |        | ಎಂ.ಎಸ್.ಸಿ   | 29-07-58       | 05-09-84            | 05-09-84                           |     |
| 10.         | ಮಂಜುನಾಥ ಎಸ್.ಸಿ      | ನೇ.ನೇ                 |        | ಎಂ.ಎಸ್.ಸಿ   | 25-08-58       | 29-08-84            | 29-8-84                            |     |
| 11.         | ಅರಿಕಟ್ಟಿ ಎಲ್.ಬಿ     | ಸಕ್ರಮ                 |        | ಎಂ.ಎಸ್.ಸಿ   | 31-05-53       | 14-09-81            | 04-07-86                           |     |
| 12.         | ಹಳಕಟ್ಟಿ ಎನ್.ಎ       | ಸಕ್ರಮ                 |        | ಎಂ.ಎಸ್.ಸಿ   | 25-08-55       | 01-10-81            | 04-07-86                           |     |
| 13.         | ಕೋದಂಡರಾಮ ಬಿ         | ಸಕ್ರಮ                 |        | ಎಂ.ಎಸ್.ಸಿ   | 01-07-59       | 25-01-83            | 04-07-86                           |     |
| 14.         | ರೇಣುಕಾದೇವಿ ಸಿ.ಎನ್   | ನೇ.ನೇ                 |        | ಎಂ.ಎಸ್.ಸಿ   | 06-08-62       | 16-07-88            | 16-7-88                            |     |
| 15.         | ದ್ಯಾಮಶಟ್ಟಿ ಮಾಡೆಪ್ಪ  | ನೇ.ನೇ                 |        | ಎಂ.ಎಸ್.ಸಿ   | 01-05-59       | 28-07-88            | 28-7-88                            |     |
| 16.         | ಪದ್ಮ ಆರ್            | ನೇ.ನೇ                 |        | ಎಂ.ಎಸ್.ಸಿ   | 17-03-63       | 12-01-89            | 12-1-89                            |     |
| 17.         | ರೊಡ್ಡಣ್ಣವರ ವೈ.ಜಿ    | ನೇ.ನೇ                 |        | ಎಂ.ಎಸ್.ಸಿ   | 09-05-61       | 19-07-88            | 19-7-88                            |     |
| 18.         | ಬೋಜರಾಜ              | ನೇ.ನೇ                 |        | ಎಂ.ಎಸ್.ಸಿ   | 01-06-57       | 21-07-88            | 21-7-88                            |     |
| 19.         | ರಮೇಶ್ ಕೆ ಸಂಗಮ್      | ನೇ.ನೇ                 |        | ಎಂ.ಎಸ್.ಸಿ   | 11-04-54       | 21-07-88            | 21-7-88                            |     |
| 20.         | ಕಂದಗಲ್ಲ ಸಿ.ಆರ್      | ನೇ.ನೇ                 |        | ಎಂ.ಎಸ್.ಸಿ   | 06-11-62       | 21-07-88            | 21-7-88                            |     |
| 21.         | ಶೈಲಜ ವಿ ಮೆಸ್ತಾ      | ನೇ.ನೇ                 |        | ಎಂ.ಎಸ್.ಸಿ   | 16-10-55       | 12-09-88            | 12-09-88                           |     |
| 22.         | ಮಹ್ಮದ್ ವಕೀಲ್ ಅಹ್ಮದ್ | ನೇ.ನೇ                 |        | ಎಂ.ಎಸ್.ಸಿ   | 16-6-58        | 08-11-88            | 08-11-88                           |     |
| 23.         | ನಾಗಭೂಷಣ ಎನ್.ಯು      | ನೇ.ನೇ                 |        | ಎಂ.ಎಸ್.ಸಿ   | 01-06-59       | 18-7-88             | 18-7-88                            |     |
| 24.         | ರಫೇಲ್ ಪಿ            | ನೇ.ನೇ                 |        | ಎಂ.ಎಸ್.ಸಿ   | 24-10-60       | 23-7-88             | 23-7-88                            |     |
| 25.         | ರಂಗು ವಿ ಪವಾರ್       | ನೇ.ನೇ                 | ಪ.ಜಾತಿ | ಎಂ.ಎಸ್.ಸಿ   | 11-01-61       | 03-08-90            | 03-08-90                           |     |
| 26.         | ಕೃಷ್ಣ ರೆಡ್ಡಿ ಟಿ     | ಸಕ್ರಮ                 |        | ಎಂ.ಎಸ್.ಸಿ   | 06-07-52       | 10-09-85            | 20-2-91                            |     |

| ಕ್ರಮ ಸಂಖ್ಯೆ | ಹೆಸರು                | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|----------------------|-----------------------|--------|-------------|----------------|---------------------|------------------------------------|-----|
| (1)         | (2)                  | (3)                   | (4)    | (5)         | (6)            | (7)                 | (8)                                | (9) |
| 27.         | ರಾಮಸ್ವಾಮಿ ಆರ್        | ಸಕ್ರಮ                 |        | ಎಂ.ಎಸ್.ಸಿ   | 15-06-59       | 10-09-85            | 20-2-91                            |     |
| 28.         | ಶಿವಕುಮಾರ್ ಕೆ.ಎಸ್     | ಸಕ್ರಮ                 |        | ಎಂ.ಎಸ್.ಸಿ   | 21-5-62        | 10-09-85            | 20-2-91                            |     |
| 29.         | ಷೇಖ್ ಅಬ್ದುಲ್ ಖಲೀಕ್   | ಸಕ್ರಮ                 |        | ಎಂ.ಎಸ್.ಸಿ   | 10-06-56       | 11-10-85            | 20-2-91                            |     |
| 30.         | ಪುಷ್ಪಲತ ಸಿ.ಎಸ್       | ಸಕ್ರಮ                 |        | ಎಂ.ಎಸ್.ಸಿ   | 08-04-59       | 11-10-85            | 20-2-91                            |     |
| 31.         | ರಾಜನ್ ಎ              | ಸಕ್ರಮ                 |        | ಎಂ.ಎಸ್.ಸಿ   | 27-3-59        | 20-1-86             | 20-2-91                            |     |
| 32.         | ವಿಜಯಲಕ್ಷ್ಮಿ ವೈ       | ಸಕ್ರಮ                 |        | ಎಂ.ಎಸ್.ಸಿ   | 01-05-61       | 23-10-86            | 20-2-91                            |     |
| 33.         | ವೀರೇಶ್ ಡಿ.ಎಂ         | ಸಕ್ರಮ                 |        | ಎಂ.ಎಸ್.ಸಿ   | 25-03-54       | 16-09-87            | 20-02-91                           |     |
| 34.         | ರಂಗನಾಥರಾವ್ ಕೆ.ವಿ.    | ಸಕ್ರಮ                 |        | ಎಂ.ಎಸ್.ಸಿ   | 14-7-58        | 17-9-87             | 20-2-91                            |     |
| 35.         | ಬಸವರಾಜ ಎಸ್ ಜೋಗಿ      | ಸಕ್ರಮ                 |        | ಎಂ.ಎಸ್.ಸಿ   | 02-08-60       | 19-9-87             | 20-2-91                            |     |
| 36.         | ರುದ್ರಸ್ವಾಮಿ ಎಂ       | ಸಕ್ರಮ                 |        | ಎಂ.ಎಸ್.ಸಿ   | 02-05-61       | 19-9-87             | 20-2-91                            |     |
| 37.         | ಚಂದ್ರಪ್ಪ ಎಂ          | ಸಕ್ರಮ                 |        | ಎಂ.ಎಸ್.ಸಿ   | 06-01-63       | 21-9-87             | 20-2-91                            |     |
| 38.         | ಚಂದ್ರಶೇಖರ ಗೌಡ ಕೆ.ಆರ್ | ಸಕ್ರಮ                 |        | ಎಂ.ಎಸ್.ಸಿ   | 16-6-59        | 27-9-87             | 20-2-91                            |     |
| 39.         | ನಜೀರ್ ಅಹ್ಮದ್ ಕೆ      | ಸಕ್ರಮ                 |        | ಎಂ.ಎಸ್.ಸಿ   | 05-12-63       | 21-9-87             | 20-2-91                            |     |
| 40.         | ಲಿಯಾಖತ್ ಆಲಿಖಾನ್      | ಸಕ್ರಮ                 |        | ಎಂ.ಎಸ್.ಸಿ   | 15-9-60        | 19-9-87             | 20-2-91                            |     |
| 41.         | ಖಲೀಮುಲ್ಲಾ ಷರೀಫ್      | ಸಕ್ರಮ                 |        | ಎಂ.ಎಸ್.ಸಿ   | 05-12-57       | 23-9-87             | 20-2-91                            |     |
| 42.         | ಕುಲಕರ್ಣಿ ಎಸ್.ಎಂ      | ನೇ.ನೇ                 |        | ಎಂ.ಎಸ್.ಸಿ   | 13-12-57       | 06-03-92            | 06-03-92                           |     |
| 43.         | ತಿಪ್ಪೇಸ್ವಾಮಿ ಆರ್     | ನೇ.ನೇ                 |        | ಎಂ.ಎಸ್.ಸಿ   | 17-7-61        | 19-12-92            | 19-12-92                           |     |
| 44.         | ಕಾಂಬ್ಲೆ ದಿಲೀಪ್ ಜೆ    | ನೇ.ನೇ                 | ಪ.ಜಾತಿ | ಎಂ.ಎಸ್.ಸಿ   | 1-11-64        | 20-11-92            | 20-11-92                           |     |
| 45.         | ಷಡಕ್ಷರಸ್ವಾಮಿ ಜಿಎಸ್   | ನೇ.ನೇ                 |        | ಎಂ.ಎಸ್.ಸಿ   | 29-10-63       | 03-01-94            | 03-01-94                           |     |

| ಕ್ರಮ ಸಂಖ್ಯೆ | ಹೆಸರು                  | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|------------------------|-----------------------|--------|-------------|----------------|---------------------|------------------------------------|-----|
| (1)         | (2)                    | (3)                   | (4)    | (5)         | (6)            | (7)                 | (8)                                | (9) |
| 46.         | ವೀಣಾ ಎಸ್.ಬಿ            | ನೇ.ನೇ                 |        | ಎಂ.ಎಸ್.ಸಿ   | 23-4-69        | 01-01-94            | 01-01-94                           |     |
| 47.         | ಹನುಮಂತ ನಾಯ್ಕ ಆರ್       | ನೇ.ನೇ                 | ಪ.ಜಾತಿ | ಎಂ.ಎಸ್.ಸಿ   | 20-7-69        | 08-04-94            | 08-04-94                           |     |
| 48.         | ಭಾಗೀರಥಿ ಬಿ.ಎನ್         | ನೇ.ನೇ                 | ಪ.ಜಾತಿ | ಎಂ.ಎಸ್.ಸಿ   | 16-1-69        | 25-4-94             | 25-4-94                            |     |
| 49.         | ವಸಂತಕುಮಾರ್ ಟಿ.ಜಿ       | ನೇ.ನೇ                 |        | ಎಂ.ಎಸ್.ಸಿ   | 21-12-70       | 29-9-94             | 29-9-94                            |     |
| 50.         | ಗೀತಾ ಎಂ                | ನೇ.ನೇ                 | ಪ.ಪಂಗಡ | ಎಂ.ಎಸ್.ಸಿ   | 08-06-68       | 08-03-95            | 08-03-95                           |     |
| 51.         | ಸೋಮಶೇಖರ್ ಬಿ.ಹೆಚ್.      | ವಿಲೀನ                 |        | ಎಂ.ಎಸ್.ಸಿ   | 17-11-54       | 06-08-82            | 30-09-95                           |     |
| 52.         | ಮರುಳ ಸಿದ್ದಪ್ಪ          | ವಿಲೀನ                 |        | ಎಂ.ಎಸ್.ಸಿ   | 19-5-56        | 14-8-84             | 30-09-95                           |     |
| 53.         | ಆನಂದ ವಾದಿರಾಜಚಾರ್       | ನೇ.ನೇ                 |        | ಎಂ.ಎಸ್.ಸಿ   | 01-05-74       | 13-12-99            | 13-12-99                           |     |
| 54.         | ನಿಸಾರ್ ಫಾತಿಮಾ          | ನೇ.ನೇ                 |        | ಎಂ.ಎಸ್.ಸಿ   | 15-7-70        | 21-2-00             | 21-2-00                            |     |
| 55.         | ಮೋಕಾಶೇಖು               | ನೇ.ನೇ                 |        | ಎಂ.ಎಸ್.ಸಿ   | 15-6-70        | 14-12-99            | 14-12-99                           |     |
| 56.         | ಶಾರದ ಎಸ್.ಹೆಚ್          | ನೇ.ನೇ                 |        | ಎಂ.ಎಸ್.ಸಿ   | 06-06-72       | 13-12-99            | 13-12-99                           |     |
| 57.         | ಮಲ್ಲೇಶಪ್ಪ ಹುಡೇದ್       | ನೇ.ನೇ                 |        | ಎಂ.ಎಸ್.ಸಿ   | 20-7-71        | 20-12-99            | 20-12-99                           |     |
| 58.         | ನೀಲಕಂಠ ಡಬ್ಲೂ ಆರ್       | ನೇ.ನೇ                 | ಪ.ಜಾತಿ | ಎಂ.ಎಸ್.ಸಿ   | 11-06-71       | 22-12-99            | 22-12-99                           |     |
| 59.         | ತಳವಾರ್ ಸೋಮಣ್ಣ          | ನೇ.ನೇ                 | ಪ.ಪಂಗಡ | ಎಂ.ಎಸ್.ಸಿ   | 01-06-67       | 16-12-99            | 16-12-99                           |     |
| 60.         | ಮಹದೇವು.ಕೆ              | ನೇ.ನೇ                 | ಪ.ಜಾತಿ | ಎಂ.ಎಸ್.ಸಿ   | 01-06-73       | 24-5-00             | 24-5-00                            |     |
| 61.         | ಅನುರಾಧ ಬಿ.ಆರ್          | ನೇ.ನೇ                 |        | ಎಂ.ಎಸ್.ಸಿ   | 20-6-76        | 13-7-01             | 13-7-01                            |     |
| 62.         | ಅನಿತಾ ಎಂ.ಎಸ್           | ನೇ.ನೇ                 |        | ಎಂ.ಎಸ್.ಸಿ   | 15-7-72        | 13-07-01            | 13-07-01                           |     |
| 63.         | ಪೆದ್ದಹೊನ್ನಗಿರಿ ದೇವರಾಜ್ | ನೇ.ನೇ                 |        | ಎಂ.ಎಸ್.ಸಿ   | 18-6-75        | 11-07-01            | 11-07-01                           |     |
| 64.         | ಸೈಯದ್ ಖಲೀದ್ ಫರ್ವೀನ್    | ನೇ.ನೇ                 |        | ಎಂ.ಎಸ್.ಸಿ   | 29-10-73       | 13-7-01             | 13-7-01                            |     |

| ಕ್ರಮ ಸಂಖ್ಯೆ | ಹೆಸರು                     | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|---------------------------|-----------------------|--------|-------------|----------------|---------------------|------------------------------------|-----|
| (1)         | (2)                       | (3)                   | (4)    | (5)         | (6)            | (7)                 | (8)                                | (9) |
| 65.         | ಸವಿತಾ ಎಸ್.ಆರ್             | ನೇ.ನೇ                 |        | ಎಂ.ಎಸ್.ಸಿ   | 02-06-74       | 12-07-01            | 12-07-01                           |     |
| 66.         | ಕೋಳಿವಾಡ ಶಿವಶಂಕರ್.ಪಿ       | ನೇ.ನೇ                 |        | ಎಂ.ಎಸ್.ಸಿ   | 29-7-65        | 12-07-01            | 12-07-01                           |     |
| 67.         | ಜಾವೀದ್ ಇಕ್ಬಾಲ್            | ನೇ.ನೇ                 |        | ಎಂ.ಎಸ್.ಸಿ   | 01-06-72       | 12-07-01            | 12-07-01                           |     |
| 68.         | ಬಸವಲಿಂಗಯ್ಯ ಕೆ.ಆರ್         | ನೇ.ನೇ                 |        | ಎಂ.ಎಸ್.ಸಿ   | 20-7-74        | 11-07-01            | 11-07-01                           |     |
| 69.         | ಮಂಜುಳ ಜೆ                  | ನೇ.ನೇ                 |        | ಎಂ.ಎಸ್.ಸಿ   | 25-2-76        | 11-07-01            | 11-07-01                           |     |
| 70.         | ವಸುಂದರಮಣಿ.ಕೆ              | ನೇ.ನೇ                 | ಪ.ಜಾತಿ | ಎಂ.ಎಸ್.ಸಿ   | 29-4-77        | 12-7-01             | 12-7-01                            |     |
| 71.         | ಶಿವರಾಮ್ ಎನ್.ಆರ್           | ನೇ.ನೇ                 | ಪ.ಜಾತಿ | ಎಂ.ಎಸ್.ಸಿ   | 09-06-73       | 12-7-01             | 12-7-01                            |     |
| 72.         | ಸುನೀಲ್ ಕುಮಾರ್ ಎಸ್ ಬಡಿಗೇರ್ | ನೇ.ನೇ                 |        | ಎಂ.ಎಸ್.ಸಿ   | 11-05-75       | 29-11-02            | 29-11-02                           |     |
| 73.         | ಬಾಲಕೃಷ್ಣ ಭಟ್ ಕೆ           | ಸಕ್ರಮ                 |        | ಎಂಎಸ್ ಸಿ    | 30-05-64       | 17-10-05            | 17-10-05                           |     |
| 74.         | ಲಿಂಗರಾಜು ಎಂ.ಪಿ            | ಸಕ್ರಮ                 |        | ಎಂಎಸ್ ಸಿ    | 12-09-65       | 17-10-05            | 17-10-05                           |     |
| 75.         | ಎಂ.ಸುಬ್ರಹ್ಮಣ್ಯ            | ಸಕ್ರಮ                 |        | ಎಂಎಸ್ ಸಿ    | 30-06-66       | 17-10-05            | 17-10-05                           |     |
| 76.         | ಸಂಜೀವ್ ಕುಮಾರ್.ಡಿ          | ಸಕ್ರಮ                 |        | ಎಂಎಸ್ ಸಿ    | 01-08-69       | 17-10-05            | 17-10-05                           |     |
| 77.         | ರಷ್ಮಿ ಎಸ್                 | ನೇ.ನೇ                 |        | ಎಂಎಸ್ ಸಿ    | 01-06-82       | 17-10-07            | 17-10-07                           |     |
| 78.         | ಸುನಿತಾ ಎಸ್.ಎಸ್            | ನೇ.ನೇ                 |        | ಎಂಎಸ್ ಸಿ    | 21-01-81       | 03-11-07            | 03-11-07                           |     |
| 79.         | ಚಂದ್ರಮೌಲೇಶ್ವರ ಎಂ.ಎನ್      | ನೇ.ನೇ                 |        | ಎಂಎಸ್ ಸಿ    | 15-08-78       | 06-11-07            | 06-11-07                           |     |
| 80.         | ರಾಜಶೇಖರ ಎಸ್ ಹೀರಾ          | ನೇ.ನೇ                 |        | ಎಂಎಸ್ ಸಿ    | 17-04-76       | 27-10-07            | 27-10-07                           |     |
| 81.         | ಮಮತಾ ಎನ್                  | ನೇ.ನೇ                 |        | ಎಂಎಸ್ ಸಿ    | 23-04-83       | 26-10-07            | 26-10-07                           |     |
| 82.         | ಶಕುಂತಲಾ ಸಜ್ಜನರ್           | ನೇ.ನೇ                 |        | ಎಂಎಸ್ ಸಿ    | 22-07-81       | 29-10-07            | 29-10-07                           |     |
| 83.         | ಸವಿತ ಶಿಂದೆ                | ನೇ.ನೇ                 | ಪ.ಜಾತಿ | ಎಂಎಸ್ ಸಿ    | 22-07-80       | 07-11-07            | 07-11-07                           |     |

| ಕ್ರಮ ಸಂಖ್ಯೆ | ಹೆಸರು             | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|-------------------|-----------------------|--------|-------------|----------------|---------------------|------------------------------------|-----|
| (1)         | (2)               | (3)                   | (4)    | (5)         | (6)            | (7)                 | (8)                                | (9) |
| 84.         | ಪೊನ್ನಪ್ಪ ಕೆ.ಸಿ    | ನೇ.ನೇ                 |        | ಎಂಎಸ್‌ಸಿ    | 01-01-66       | 29-10-07            | 29-10-07                           |     |
| 85.         | ರೂಪಾ ಪ್ರಭು        | ನೇ.ನೇ                 |        | ಎಂಎಸ್‌ಸಿ    | 24-07-84       | 22-01-10            | 22-01-10                           |     |
| 86.         | ಸಂತೋಷ್            | ನೇ.ನೇ                 |        | ಎಂಎಸ್‌ಸಿ    | 12-03-81       | 22-01-10            | 22-01-10                           |     |
| 87.         | ಅಂಬಿಕಾ ಕೆ.ಆರ್     | ನೇ.ನೇ                 |        | ಎಂಎಸ್‌ಸಿ    | 13-11-83       | 18-01-10            | 18-01-10                           |     |
| 88.         | ಪ್ರಸನ್ನ ಕುಮಾರ್ ಕೆ | ನೇ.ನೇ                 |        | ಎಂಎಸ್‌ಸಿ    | 01-03-83       | 18-01-10            | 18-01-10                           |     |
| 89.         | ಭವ್ಯ ಬಿ ಎಸ್       | ನೇ.ನೇ                 |        | ಎಂಎಸ್‌ಸಿ    | 02-02-83       | 25-01-10            | 25-01-10                           |     |
| 90.         | ಜಯಶ್ರೀ ಕೆ.ಜೆ      | ನೇ.ನೇ                 |        | ಎಂಎಸ್‌ಸಿ    | 01-02-83       | 18-01-10            | 18-01-10                           |     |
| 91.         | ಯಶವಂತ್ ಎನ್        | ನೇ.ನೇ                 |        | ಎಂಎಸ್‌ಸಿ    | 20-12-84       | 18-01-10            | 18-01-10                           |     |
| 92.         | ಭರತ್ ಕುಮಾರ್ ಟಿ    | ನೇ.ನೇ                 |        | ಎಂಎಸ್‌ಸಿ    | 15-12-73       | 19-01-10            | 19-01-10                           |     |
| 93.         | ಸವಿತ ಕೆ           | ನೇ.ನೇ                 |        | ಎಂಎಸ್‌ಸಿ    | 06-08-76       | 22-01-10            | 22-01-10                           |     |
| 94.         | ಮಮಜುನಾಥ್ ಎಸ್ ಎನ್  | ನೇ.ನೇ                 |        | ಎಂಎಸ್‌ಸಿ    | 20-04-85       | 16-01-10            | 16-01-10                           |     |
| 95.         | ಪರಮೇಶ್ವರ ರಾಧೋಡ್   | ನೇ.ನೇ                 | ಪ.ಜಾತಿ | ಎಂಎಸ್‌ಸಿ    | 10-05-81       | 16-01-10            | 16-01-10                           |     |
| 96.         | ವಿಮಲ ಬಿ.ಎನ್       | ನೇ.ನೇ                 |        | ಎಂಎಸ್‌ಸಿ    | 20-06-84       | 18-01-10            | 18-01-10                           |     |
| 97.         | ಉಮೇಶ್             | ನೇ.ನೇ                 |        | ಎಂಎಸ್‌ಸಿ    | 01-06-82       | 21-01-10            | 21-01-10                           |     |
| 98.         | ಶೀತಲ್ ಟಿ ಅರ್      | ನೇ.ನೇ                 |        | ಎಂಎಸ್‌ಸಿ    | 16-05-83       | 21-01-10            | 21-01-10                           |     |
| 99.         | ಸೌಮ್ಯ ಬಿ          | ನೇ.ನೇ                 |        | ಎಂಎಸ್‌ಸಿ    | 14-04-81       | 21-01-10            | 21-01-10                           |     |
| 100.        | ವೀಣಾ ಹಂಜಿ         | ನೇ.ನೇ                 |        | ಎಂಎಸ್‌ಸಿ    | 20-07-77       | 18-01-10            | 18-01-10                           |     |



| ಕ್ರಮ ಸಂಖ್ಯೆ | ಹೆಸರು            | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|------------------|-----------------------|--------|-------------|----------------|---------------------|------------------------------------|-----|
| (1)         | (2)              | (3)                   | (4)    | (5)         | (6)            | (7)                 | (8)                                | (9) |
| 101.        | ತನ್ನೀರು ಸ್ವಪ್ನ   | ನೇ.ನೇ                 |        | ಎಂಎಸ್‌ಸಿ    | 29-04-83       | 27-01-10            | 27-01-10                           |     |
| 102.        | ಅರ್ಚನಾ           | ನೇ.ನೇ                 |        | ಎಂಎಸ್‌ಸಿ    | 21-02-83       | 25-01-10            | 25-01-10                           |     |
| 103.        | ರಮ್ಯ ವೈ ಎ        | ನೇ.ನೇ                 |        | ಎಂಎಸ್‌ಸಿ    | 29-05-85       | 22-01-10            | 22-01-10                           |     |
| 104.        | ನಂದಿನಿ ಜಿ.ಸಿ     | ನೇ.ನೇ                 |        | ಎಂಎಸ್‌ಸಿ    | 15-03-83       | 18-01-10            | 18-01-10                           |     |
| 105.        | ಮಹೇಶ ಕುಮಾರ       | ನೇ.ನೇ                 |        | ಎಂಎಸ್‌ಸಿ    | 25-08-77       | 18-01-10            | 18-01-10                           |     |
| 106.        | ಸ್ನೇಹ ಟಿ.ಜೆ      | ನೇ.ನೇ                 |        | ಎಂಎಸ್‌ಸಿ    | 03-06-84       | 20-01-10            | 20-01-10                           |     |
| 107.        | ಮಮತ ಸಿ           | ನೇ.ನೇ                 |        | ಎಂಎಸ್‌ಸಿ    | 08-05-81       | 21-01-10            | 21-01-10                           |     |
| 108.        | ಗೀತಾ ಎಂ ಎಂ       | ನೇ.ನೇ                 |        | ಎಂಎಸ್‌ಸಿ    | 09-07-81       | 18-01-10            | 18-01-10                           |     |
| 109.        | ಅನಿಲ್            | ನೇ.ನೇ                 | ಪ.ಜಾತಿ | ಎಂಎಸ್‌ಸಿ    | 16-09-84       | 16-01-10            | 16-01-10                           |     |
| 110.        | ಶ್ವೇತಾ ಇ.ಆರ್     | ನೇ.ನೇ                 |        | ಎಂಎಸ್‌ಸಿ    | 01-04-83       | 21-01-10            | 21-01-10                           |     |
| 111.        | ಈರಬಸಪ್ಪ ವಾಲೀಕರ್  | ನೇ.ನೇ                 |        | ಎಂಎಸ್‌ಸಿ    | 01-06-81       | 15-01-10            | 15-01-10                           |     |
| 112.        | ನಂದೀಶ ಬಿ.ಆರ್     | ನೇ.ನೇ                 |        | ಎಂಎಸ್‌ಸಿ    | 20-07-78       | 20-01-10            | 20-01-10                           |     |
| 113.        | ಕೃಪಾನಿಧಿ ವೈ.ಜಿ   | ನೇ.ನೇ                 |        | ಎಂಎಸ್‌ಸಿ    | 16-03-73       | 18-01-10            | 18-01-10                           |     |
| 114.        | ಪುಷ್ಪ ಹೆಚ್.ಆರ್   | ನೇ.ನೇ                 |        | ಎಂಎಸ್‌ಸಿ    | 15-11-84       | 18-10-10            | 18-10-10                           |     |
| 115.        | ಪದ್ಮ ಕೆ.ಎಂ       | ನೇ.ನೇ                 |        | ಎಂಎಸ್‌ಸಿ    | 01-06-83       | 25-01-10            | 25-01-10                           |     |
| 116.        | ಕೃಷ್ಣವೇಣಿ ಎಸ್.ಪಿ | ನೇ.ನೇ                 |        | ಎಂಎಸ್‌ಸಿ    | 22-05-80       | 18-01-10            | 18-01-10                           |     |
| 117.        | ಆಶಾ ಡಿ           | ನೇ.ನೇ                 |        | ಎಂಎಸ್‌ಸಿ    | 21-01-82       | 28-01-10            | 28-01-10                           |     |

| ಕ್ರಮ ಸಂಖ್ಯೆ | ಹೆಸರು             | ನೇರ ನೇಮಕಾತಿ: ಮುಂಬಡ್ತಿ | ವರ್ಗ   | ವಿದ್ಯಾರ್ಹತೆ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೇ.ನೇ-ಮುಂಬಡ್ತಿ-ಸಕ್ರಮ ಹೊಂದಿದ ದಿನಾಂಕ | ಷರಾ |
|-------------|-------------------|-----------------------|--------|-------------|----------------|---------------------|------------------------------------|-----|
| (1)         | (2)               | (3)                   | (4)    | (5)         | (6)            | (7)                 | (8)                                | (9) |
| 118.        | ಸೋಮಶೇಖರ ಮಾರನೂರ    | ನೇ.ನೇ                 |        | ಎಂಎಸ್‌ಸಿ    | 02-05-84       | 27-01-10            | 27-01-10                           |     |
| 119.        | ಸತೀಶ ಕೆ           | ನೇ.ನೇ                 | ಪ.ಜಾತಿ | ಎಂಎಸ್‌ಸಿ    | 13-03-83       | 25-01-10            | 25-01-10                           |     |
| 120.        | ಬಂಟೇಶ್ ಬಮ್ಮಣ್ಣವರ್ | ನೇ.ನೇ                 |        | ಎಂಎಸ್‌ಸಿ    | 20-07-82       | 19-01-10            | 19-01-10                           |     |
| 121.        | ವೇಣುಗೋಪಾಲ್ ಸಿ.ಎಲ್ | ನೇ.ನೇ                 |        | ಎಂಎಸ್‌ಸಿ    | 22-07-75       | 25-01-10            | 25-01-10                           |     |
| 122.        | ಶಿವಕುಮಾರ್ ಎಂ.ಡಿ   | ನೇ.ನೇ                 | ಪ.ಜಾತಿ | ಎಂಎಸ್‌ಸಿ    | 30-06-79       | 16-01-10            | 16-01-10                           |     |
| 123.        | ರಶ್ಮಿ ಪಿ          |                       | ಪ.ಜಾತಿ | ಎಂಎಸ್‌ಸಿ    | 05-12-83       | 23-01-10            | 23-01-10                           |     |
| 124.        | ತೇಜಶ್ವಿನಿ ಎಲ್.ಡಿ  |                       | ಪ.ಜಾತಿ | ಎಂಎಸ್‌ಸಿ    | 25-05-83       | 22-01-10            | 22-01-10                           |     |
| 125.        | ತಮ್ಮಣ್ಣ           |                       | ಪ.ಜಾತಿ | ಎಂಎಸ್‌ಸಿ    | 05-02-77       | 19-01-10            | 19-01-10                           |     |
| 126.        | ಸಪ್ನ              |                       | ಪ.ಜಾತಿ | ಎಂಎಸ್‌ಸಿ    | 28-05-83       | 16-01-10            | 16-01-10                           |     |
| 127.        | ರೇಖಾ ಬಿ.ಎಸ್       |                       | ಪ.ಜಾತಿ | ಎಂಎಸ್‌ಸಿ    | 01-01-84       | 25-01-10            | 25-01-10                           |     |
| 128.        | ಸಾದಿಯ ಅಫ್ರೀನ್     |                       |        | ಎಂಎಸ್‌ಸಿ    | 27-05-84       | 21-01-10            | 21-01-10                           |     |
| 129.        | ಸೌಮ್ಯ ಎಂ          |                       | ಪ.ಪಂಗಡ | ಎಂ.ಎಸ್ಸಿ    | 19-05-78       | 22-01-10            | 22-01-10                           |     |

## ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

## ಅಧಿಸೂಚನೆ

ಸಂ.ಮಮಇ 87 ಎಸ್‌ಜೆಡಿ 2011, ದಿನಾಂಕ:20-04-2012.

**ವಿಷಯ:-** ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ವೃಂದದ ಅಧಿಕಾರಿಗಳ ದಿ:01-01-2012 ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಕುರಿತು.

**ಉಲ್ಲೇಖ:-** ಸರ್ಕಾರದ ಅಧಿಸೂಚನೆ ಸಂಖ್ಯೆ:ಮಮಇ 34 ಎಸ್‌ಜೆಡಿ 2007 ದಿ:31-12-2007

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ವೃಂದದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿ:01-01-2006 ರಲ್ಲಿದ್ದಂತೆ ಉಲ್ಲೇಖ (1) ರ ದಿ:31-12-2007 ರ ಸರ್ಕಾರದ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ದಿ:01-01-2006 ರಿಂದ 31-12-2011 ರವರೆಗಿನ ಅವಧಿಯಲ್ಲಿ ಸಹಾಯಕ ನಿರ್ದೇಶಕರ ವೃಂದಕ್ಕೆ ಆಗಿರುವ ಎಲ್ಲಾ ಸ್ಥಾನಪನ್ನು ಪದೋನ್ನತಿಗಳನ್ನು ಕರ್ನಾಟಕ ನಾಗರಿಕ ಸೇವಾ (ಪದೋನ್ನತಿ, ವೇತನ ಮತ್ತು ಪಿಂಚಣಿ ನಿಯಂತ್ರಣ) ಅಧಿನಿಯಮ 1973 ರ ಪ್ರಕರಣ 4 ರನ್ವಯ ಪುನರಾವಲೋಕಿಸಿ ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು 1957 ರ ನಿಯಮ 10 ರನ್ವಯ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ ಜೇಷ್ಠತಾ ಪಟ್ಟಿಯಲ್ಲಿ ನಿಗದಿಯಾಗಿರುವ/ನಿಗದಿಯಾಗದಿರುವ ಸ್ಥಾನ ಅರ್ಹತಾ ದಿನಾಂಕ ಹಾಗೂ ನಮೂದಿಸಲ್ಪಟ್ಟಿದ್ದ ಇನ್ನಿತರ ಸೇವಾ ವಿವರಗಳ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅಂತಹವರು ತಮ್ಮ ನಿಲುವನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ ಲಿಖಿತ ಮೂಲಕ ಅಧಿಸೂಚನೆ ಪ್ರಕಟಿಸಲಾದ ದಿನಾಂಕದಿಂದ 30 ದಿನಾಂಕಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದೆ. ಸಹಾಯಕ ನಿರ್ದೇಶಕರ ವೃಂದದ ಅಧಿಕಾರಿಗಳ ದಿ:01-01-2012 ರಲ್ಲಿದ್ದಂತಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಈ ಅಧಿಸೂಚನೆಯೊಂದಿಗಿನ ಅನುಬಂಧ-1 ರಲ್ಲಿ ಪ್ರಕಟಿಸಲಾಗಿದೆ.

ಮುಂದುವರೆದು ಸ್ವತಂತ್ರ ಪ್ರಭಾರದಲ್ಲಿ ಮುಂದುವರೆದಿರುವ ಅಧಿಕಾರಿಗಳ ವಿವರಗಳನ್ನೊಳಗೊಂಡ ಪಟ್ಟಿಯನ್ನು ಅನುಬಂಧ-2 ರಲ್ಲಿ ಲಗತ್ತಿಸಲಾಗಿದೆ.

ದಿನಾಂಕ:01-01-1992 ರಲ್ಲಿದ್ದಂತೆ ಪರಿಶಿಷ್ಟ ಪಂಗಡದ ಬ್ಯಾಕ್‌ಲಾಗ್ ಹುದ್ದೆಗಳಿಗೆ ನೀಡಲಾಗಿದ್ದ ಪದೋನ್ನತಿಗಳನ್ನು ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್ 10 ಎಸ್‌ಬಿಸಿ 97 ದಿನಾಂಕ:24-06-1997 ರ ಮಾರ್ಗಸೂಚಿಗಳನ್ವಯ ಪುನರಾವಲೋಕಿಸಿ ಅರ್ಹತಾ ದಿನಾಂಕಗಳನ್ನು ಉಲ್ಲೇಖದ ಅಧಿಸೂಚನೆಯಲ್ಲಿ ಪ್ರಾಪ್ತಗೊಳಿಸಲಾಗಿದೆ. ಮುಂದಿನ ಅವಧಿಗೆ ಪ.ಜಾ/ಪ.ಪಂ. ಮೀಸಲಾತಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ದಿ:13-04-99 ರ ಆದೇಶದಂತೆ ಶೇ.15 ಮತ್ತು ಶೇ.3 ಮೀಸಲಾತಿಯನ್ನು ಪ್ರಾರಾ (8) ರಂತೆ ಕಾಪಾಡಿ ಸರಿದೂಗಿಸಲಾಗಿದೆ.

ಇಲಾಖೆಯಲ್ಲಿ 1991 ರ ವೃಂದ ಮತ್ತು ನೇಮಕಾತಿ ನಿಯಮದ ಮೇರೆಗೆ ಸಹಾಯಕ ನಿರ್ದೇಶಕರ ವೃಂದದಲ್ಲಿ ಯಾವುದೇ ನೇರನೇಮಕಾತಿ ಆಗಿಲ್ಲದಿರುವುದರಿಂದ ಆಡಳಿತಾತ್ಮಕ ಕಾರಣಗಳ ಮೇರೆಗೆ ಮುಂಬಡ್ತಿ ನೀಡಿದ್ದು, ವಾಸ್ತವ ಮುಂಬಡ್ತಿ ದಿನಾಂಕಗಳನ್ನು ಆಧರಿಸಿ ಅರ್ಹತೆ ಪ್ರಾಪ್ತಗೊಳಿಸಲಾಗಿದೆ. ಒಟ್ಟು ವೃಂದ ಬಲದ 72 ಹುದ್ದೆಗಳಿಗೆ 54 ಮಾತ್ರ ಮುಂಬಡ್ತಿಗೆ ಇದ್ದು, ಅನುಬಂಧ-1 ರಲ್ಲಿ 54 ಅಧಿಕಾರಿಗಳಿಗೆ ಅರ್ಹತೆ ತೋರಿಸಿದೆ. ನೇರನೇಮಕಾತಿ ಪಾಲಿನ 18 ಹುದ್ದೆಗಳ ಎದುರಿಗೆ ಅನುಬಂಧ -2 ರಲ್ಲಿ 14 ಅಧಿಕಾರಿಗಳನ್ನು ಸ್ವತಂತ್ರ ಪ್ರಭಾರದಲ್ಲಿರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಕಮಲಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ-2,  
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

## ಅನುಬಂಧ -I

ದಿ:02-01-2006 ರ ನಂತರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ವೃಂದದ ನೇಮಕಾತಿಗಳಿಗೆ ಮತ್ತು ಮುಂಬಡ್ತಿ ಹೊಂದಿದ ಅಥವಾ ಹೊಂದಿರುವ (ನಿಯಮ 32 ರಲ್ಲಿದ್ದ ಅಧಿಕಾರಿಗಳಿಂದ ಪ್ರಾರಂಭಿಸಿ ಈ ಕೆಳಕಂಡಂತೆ ಪುನರ್ವಿಲೋಕನೆಯಲ್ಲಿ ರಿಕ್ತ ಸ್ಥಾನಗಳಿದ್ದು ಉಪಯೋಗಗೊಂಡ ಮುಂಬಡ್ತಿ ಹುದ್ದೆಗಳ ಅನುಸಾರ ತಾತ್ಕಾಲಿಕ ಅರ್ಹತೆ ಗುರುತಿಸಿದೆ. (ದಿ:31-12-2011 ಕ್ಕೆ ಕೊನೆಗೊಂಡು ದಿ:-01-2012 ರಲ್ಲಿದ್ದಂತೆ)

| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೀ.ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೀ.ಕ್ರ. ಸಂ. | ಅಧಿಕಾರಿಯ ಹೆಸರು          | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ  |
|----------|--|--|-------------------------|---------------|-------------|-----------------------------|-------------------------------------|--|--|
| 1        | 2  | 3  | 4                       | 5             | 6           | 7                           | 8                                   | 9                                      | 10   |
| 1        | 122  | 51   | ಜಿ.ಎಸ್.ಜನಾರ್ದನ್,        | ಮುಂಬಡ್ತಿ      | 12-02-44    | 07-08-82                    | 10-08-99                            | 04-07-01                               |  |
|          | 123  |  | ಎಂ.ಸುಶೀಲ                | ಮುಂಬಡ್ತಿ      | 08-06-48    | 08-03-79                    | -                                   |  | ಸೇವೆಗೆ ಸೇರಿರುವುದಿಲ್ಲ.  |
|          | 124  | 52   | ಪಿ.ಎಸ್.ಗಂಗಮ್ಮ           | ಮುಂಬಡ್ತಿ      | 08-10-38    | 17-01-81                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪ.ದ-1 ರಲ್ಲೇ ನಿವೃತ್ತಿ                                     |
| 2        | 125  | 53   | ಎಸ್.ಚಂದ್ರಶೇಖರ್ ಭಟ್      | ಮುಂಬಡ್ತಿ      | 06-04-44    | 07-08-82                    | 10-08-99                            | 03-09-01                               | ಸ.ನಿ.ವೃಂದದಲ್ಲಿ ನಿವೃತ್ತಿ  |
|          | 126  | 54   | ಅಬ್ದುಲ್ ಜಲೀಲ್           | ಮುಂಬಡ್ತಿ      | 03-04-40    | 07-08-82                    | -                                   | -                                      | ***ಸೇವೆ ತೊರೆದಿದ್ದಾರೆ   |
|          | 127  | 55   | ಶೇಷಗಿರಿ ರಾವ್            | ಮುಂಬಡ್ತಿ      | 27-11-35    | 29-04-81                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪ.ದ-1 ರಲ್ಲೇ ನಿವೃತ್ತಿ                                     |
|          | 128  | 56   | ಸಿ.ಪ್ರೇಮಕುಮಾರಿ(ಪ.ಜಾ)    | ಮುಂಬಡ್ತಿ      | 18-12-48    |                             | -                                   | -                                      | ಹಿಂದಿನ ಪುನರ್ವಿಲೋಕಿತ ಪಟ್ಟಿಯಲ್ಲಿ ಅರ್ಹತೆ ಪ್ರಾಪ್ತವಾಗಿದೆ.                               |
| 3        | 129  | 57   | ಹೊಳೆಹೊಸೂರ್ ಸಿ.ಎನ್       | ಮುಂಬಡ್ತಿ      | 10-3-1953   | 9-12-1975                   | 10-08-99                            | 01-03-02)                              | ಉ.ನಿ.ವೃಂದಕ್ಕೆ ಮುಂಬಡ್ತಿ ಹೊಂದಿರುತ್ತಾರೆ.  |
| 4        | 142  | 58   | ವಾಲಿ ಎಸ್.ಎಸ್. (ಸಾಮಾನ್ಯ) | ಮುಂಬಡ್ತಿ      | 06-10-50    | 30-04-86                    | 10-08-99<br>**30/04/02              | 01-05-02                               | *** ಲೋಕಾಯುಕ್ತ ವಿಚಾರಣೆ ಪ್ರಯುಕ್ತ ಅರ್ಹತಾ ದಿನಾಂಕ ಪ್ರಾಪ್ತ ಗೊಳಿಸುವ ಬಗ್ಗೆ ಪರಿಶೀಲಿಸಬೇಕಿದೆ. |
| 5        | 130  | 59   | ಚಂದ್ರ .ಎಸ್.ಎಂ           | ಮುಂಬಡ್ತಿ      | 18-04-54    | 12-09-75                    | 10-08-99                            | 03-6-02                                | ಉ.ನಿ.ವೃಂದಕ್ಕೆ ಮುಂಬಡ್ತಿ ಹೊಂದಿದ್ದಾರೆ. ಮುಂಬಡ್ತಿ                                       |

| ಕ್ರ. ಸಂ. | ಪದ-1 ರ ದಿ:01-01-90 ರಂದಿ ನಂತರ ಜೀ.ಕ್ರ. ಸಂ. | ಪದ-1 ರ ದಿ:01-01-06 ರಂದಿ ನಂತರ ಜೀ.ಕ್ರ. ಸಂ. | ಅಧಿಕಾರಿಯ ಹೆಸರು       | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ   |
|----------|--|--|----------------------|---------------|-------------|-----------------------------|-------------------------------------|--|---|
| 6        | 131                                      | 60                                       | ಎಂ.ಪಿ.ಸುಬ್ಬರಾವ್      | ಮುಂಬಡ್ತಿ      | 25-11-49    | 21-11-75                    | 10-08-99                            | 28-06-02                               | ಸ.ನಿ.ವೃಂದದಲ್ಲಿ ನಿವೃತ್ತಿ                       |
| 7        | 132                                      | 61                                       | ಮೇಟಿ ವಿ.ಎನ್          | ಮುಂಬಡ್ತಿ      | 24-04-52    | 21-11-75                    | 04-07-01                            | 28-06-02                               | *** ಉ.ನಿ.ವೃಂದಕ್ಕೆ ಮುಂಬಡ್ತಿ ಹೊಂದಿದ್ದಾರೆ        |
|          | 133                                      | 62                                       | ಮಹದೇವಯ್ಯ             | ಮುಂಬಡ್ತಿ      | 02/05/36    | 31/01/83                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ |
|          | 134                                      | 63                                       | ಎ.ಡಿ.ಕರ್ಜಗಿ          | ಮುಂಬಡ್ತಿ      | 15/11/34    | -                           | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ನಿವೃತ್ತಿ            |
|          | 135                                      | 64                                       | ಎಂ.ವಿ.ರಾಮಸ್ವಾಮಿ,     | ಮುಂಬಡ್ತಿ      | 04/10/39    | 30/03/78                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ನಿವೃತ್ತಿ            |
|          | 136                                      | 65                                       | ಎಂ.ಹೆಚ್.ಬಗರೆ         | -             | -           | -                           | -                                   | -                                      |   |
|          | 137                                      | 66                                       | ಆರ್.ಎಸ್.ಚೆನ್ನಾಚಾರ್   | ಮುಂಬಡ್ತಿ      | 22/01/39    | 31/01/83                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ |
| 8        | 138                                      | 67                                       | ಐ.ಬಿ.ಸಂಪಗಾಂವ್        | ಮುಂಬಡ್ತಿ      | 10-11-44    | 31-01-83                    | 04-07-01                            | 28-06-02                               | ಸ.ನಿ.ವೃಂದದಲ್ಲಿ ನಿವೃತ್ತಿ                       |
| 9        | 139                                      | 68                                       | ಸೈಯದ್ ಫಜಲುಲ್ಲಾ       | ಮುಂಬಡ್ತಿ      | 04-06-45    | 31-01-83                    | 04-07-01                            | 01-12-02)                              | ಸ.ನಿ.ವೃಂದದಲ್ಲಿ ನಿವೃತ್ತಿ                       |
|          | 140                                      | 69                                       | ಎನ್.ಹೆಚ್.ಚಿಪ್ಪಲಗಟ್ಟಿ | ಮುಂಬಡ್ತಿ      | 16/02/35    | 31/01/83                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ |
|          | 141                                      | 70                                       | ಕೆ.ಎಸ್.ಕೃಷ್ಣಪ್ಪ      | ಮುಂಬಡ್ತಿ      | 25/07/36    | 31/01/83                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ |
| 10       | 143                                      | 71                                       | ಎಸ್.ಹೆಚ್.ಪಾಟೀಲ್      | ಮುಂಬಡ್ತಿ      | 12-12-53    | 07-08-82                    | 04-07-01                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                        |
| 11       | 144                                      | 72                                       | ವೈ.ಬಿ.ಶಿಂಧೆ          | ಮುಂಬಡ್ತಿ      | 02-04-51    | 21-11-75                    | 04-07-01                            | 11-02-03                               | ಸ.ನಿ.ವೃಂದದಲ್ಲಿ ನಿವೃತ್ತಿ                       |
| 12       | 145                                      | 73                                       | ಕೆ.ಜಿ.ಶಿವಮೂರ್ತಿ      | ಮುಂಬಡ್ತಿ      | 12-11-48    | 21-11-75                    | 27-02-03                            | 11-02-03                               | ಸ.ನಿ.ವೃಂದದಲ್ಲಿ ನಿವೃತ್ತಿ                       |
|          | 146                                      | 74                                       | ಕೆ.ಎನ್.ಕೃಷ್ಣಮೂರ್ತಿ   | ಮುಂಬಡ್ತಿ      | 12-01-40    | 31-01-83                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ |

| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೇ.ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು        | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ   |
|----------|--|--|-----------------------|---------------|-------------|-----------------------------|-------------------------------------|--|---|
|          | 147  | 75   | ಹೆಚ್.ಈಟಿಯವರ್(ಪ.ಪಂ)    | ಮುಂಬಡ್ತಿ      | 13-03-43    | 31-01-83                    | 23-03-01                            | -                                      | ಅರ್ಹತೆ ಪ್ರಾಪ್ತ ವಾಗುವ ಮೊದಲೇ ನಿಯಮ 32 ರಲ್ಲಿ ನಿವೃತ್ತಿ |
|          | 148  | 76   | ರಾಜಶೇಖರ್ ಕೆ.ಟಿ.       | ಮುಂಬಡ್ತಿ      | 12-11-38    | 07-08-82                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪ.ದ.-1 ರಲ್ಲಿ ನಿವೃತ್ತಿ   |
|          | 149  | 77   | ಲಿಟಿಶಿಯಾ ಪೈರಸ್        | ಮುಂಬಡ್ತಿ      | 02-11-52    | 31-01-83                    | -                                   | -                                      | ಇಲಾಖೆ ಬಿಟ್ಟಿದ್ದಾರೆ                                |
| 13       | 150  | 78   | ಸುಮನ್ ಎಂ.ಎಸ್.         | ಮುಂಬಡ್ತಿ      | 11-11-52    | 08-02-77                    | 27-02-03                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 14       | 151  | 79   | ಸರೋಜಿನಿ ಕಡೇಮನಿ (ಪ.ಜಾ) | ಮುಂಬಡ್ತಿ      | 01-07-52    | 08-07-75                    | 23-03-01                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 15       | 152  | 80   | ಚಮನ್ ಬಿ.ನಾಗನೂರ್       | ಮುಂಬಡ್ತಿ      | 06-06-56    | 28-02-83                    | 27-02-03                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 16       | 153  | 81   | ಪಂಕಜಾ ಎನ್             | ಮುಂಬಡ್ತಿ      | 13-02-58    | 28-02-83                    | 27-02-03                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 17       | 154  | 82   | ನರ್ಮದಾ ಆನಂದ್          | ಮುಂಬಡ್ತಿ      | 11-09-58    | 28-02-83                    | 27-02-03                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
|          | 155  |  | ಪ್ರತಿಭಾ ಆರ್.ಪತ್ರವಳ್ಳಿ | ಮುಂಬಡ್ತಿ      | 11-07-56    | 28-02-83                    | -                                   | -                                      | ಸೇವೆಯಲ್ಲಿ ಇರುವುದಿಲ್ಲ.                             |
| 18       | 156  | 83   | ಶ್ರೀದೇವಿ ಬೈಚವಾಳ್,     | ಮುಂಬಡ್ತಿ      | 28-09-57    | 28-02-83                    | -                                   | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 19       | 157  | 84   | ವಿಜಯಲಕ್ಷ್ಮಿ ಶೆಣೈ ಕೆ   | ಮುಂಬಡ್ತಿ      | 14-11-53    | 28-02-83                    | 27-02-03                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
|          | 158  |  | ಉಷಾ ಮಾಳಗಿ             | ಮುಂಬಡ್ತಿ      | 11-05-59    | 28-02-83                    | -                                   |  | ಸೇವೆಯಲ್ಲಿ ಇರುವುದಿಲ್ಲ.                             |
|          | 159  |  | ಅನುಸೂಯ ಎಂ.ಚಂದರಗಿ      | ಮುಂಬಡ್ತಿ      | 26-01-55    | 28-02-83                    | -                                   | -                                      | ಸೇವೆಯಲ್ಲಿ ಇರುವುದಿಲ್ಲ.                             |
| 20       | 160  | 85   | ಶಕುಂತಲಾ ಎ             | ಮುಂಬಡ್ತಿ      | 05-05-57    | 28-02-83                    | 27-02-03                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 21       | 161  | 86   | ರತ್ನ ಬಿ.ಕಲಮದಾನಿ       | ಮುಂಬಡ್ತಿ      | 05-03-59    | 28-02-83                    | 27-02-03                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
|          | 162  | 87   | ಕೆ.ವಿ.ಗೀತಾದೇವಿ        | ಮುಂಬಡ್ತಿ      | 25-04-57    | 28-02-83                    |                                     |  | ಸೇವೆಯಲ್ಲಿ ಇರುವುದಿಲ್ಲ.                             |
| 22       | 163  | 88   | ಲಕ್ಷ್ಮೀಕಾಂತಮ್ಮ        | ಮುಂಬಡ್ತಿ      | 07-05-59    | 28-02-83                    | 23-09-04                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |

| ಕ್ರ. ಸಂ. | ಪದ-1 ರ ದಿ:01-01-90 ರಂದಿ ನಂತಿನ ಜೇ.ಕ್ರ. ಸಂ. | ಪದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು             | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ   |
|----------|---|---|----------------------------|---------------|-------------|-----------------------------|-------------------------------------|--|---|
|          | 164                                       |   | ಹೆಚ್.ಬಿ.ಶಿವಲೀಲಾ            |               | 24-08-56    | 28-02-83                    | -                                   | -                                      | ಸೇವೆಯಲ್ಲಿ ಇರುವುದಿಲ್ಲ.                             |
|          | 165                                       |   | ರೀನಾ ಫರ್ನಾಂಡೀಸ್            |               | 09-12-58    | 28-02-83                    | -                                   | -                                      | ಸೇವೆಯಲ್ಲಿ ಇರುವುದಿಲ್ಲ.                             |
| 23       | 169                                       | 91  | ವಸಂತ ಪ್ರೇಮ (ಪ.ಜಾ)          |               | 04-10-57    | 28-02-83                    | 04-07-01                            | 11-02-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 24       | 166                                       | 89  | ಭಾಗ್ಯಮಹದೇವಪ್ಪ              | ಮುಂಬಡ್ತಿ      | 20-03-57    | 28-02-83                    | 27-02-03                            | 26-04-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
|          | 167                                       |   | ಶಾರದಾ ನಾಗೇಂದ್ರ             |               | 23-03-57    | 28-02-83                    | -                                   | -                                      | ಸೇವೆಯಲ್ಲಿ ಇರುವುದಿಲ್ಲ.                             |
| 25       | 168                                       | 90  | ಸಾವಿತ್ರಿ ಆರ್               | ಮುಂಬಡ್ತಿ      | 09-05-55    | 28-02-83                    | 27-02-03                            | 01-07-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
|          |   |   |                            |               |             |                             |                                     |  |   |
| 26       | 170                                       | 92  | ಇಪ್ರತ್ ಅಪ್ಪ ಬೇಗಂ           | ಮುಂಬಡ್ತಿ      | 14-09-55    | 28-02-83                    | 27-02-03                            | 27-12-03                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
|          | 171                                       |   | ಮಹದೇವಮ್ಮ                   |               | 20-06-53    | 28-02-83                    | -                                   | -                                      | ಸೇವೆಯಲ್ಲಿ ಇರುವುದಿಲ್ಲ.                             |
| 27       | 172                                       | 93  | ಕೆ.ಸರೋಜ ಆಳ್ವ               | ಮುಂಬಡ್ತಿ      | 09-11-59    | 28-02-83                    | 27-02-03                            | 27-12-03                               | ಉ.ನಿ.ವೃಂದಕ್ಕೆ ಮುಂಬಡ್ತಿ ಯಾಗಿದ್ದಾರೆ.                |
| 28       | 173                                       | 94  | ನಿರ್ಮಲ.ಎಂ.                 | ಮುಂಬಡ್ತಿ      | 19-07-56    | 28-02-83                    | 04-09-03                            | 04-06-04                               | ದಿ:20-2-2007 ರಂದು ನಿಧನರಾಗಿದ್ದು ಅರ್ಹತೆ ಗುರುತಿಸಿದೆ. |
| 29       | 174                                       | 95  | ಮಂಜುಳಾ ಕುಮಾರಿ ಕೆ.ವಿ.       | ಮುಂಬಡ್ತಿ      | 29-11-53    | 28-02-83                    | 27-02-03                            | 04-06-04                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 30       | 175                                       | 96  | ವಿಮಲದೇವಿ ಎಸ್. (ಪ.ಜಾ)       | ಮುಂಬಡ್ತಿ      | 19-05-53    | 28-02-83                    | 17-11-04                            | 04-06-04                               | ಉ.ನಿ.ವೃಂದಕ್ಕೆ ಮುಂಬಡ್ತಿ                            |
| 31       | 176                                       | 97  | ಪದ್ಮ ಎಸ್.ರಾಯ್              | ಮುಂಬಡ್ತಿ      | 22-07-58    | 28-02-83                    | 30-11-07                            | 04-06-04                               |   |
| 32       | 177                                       | 98  | ಪಾಟೀಲ್ ಪಿ.ಜೆ (ಅಪ್ಪಣ್ಣನವರ್) | ಮುಂಬಡ್ತಿ      | 15-08-55    | 31-01-83                    | 27-02-03                            | 04-06-04                               |   |
|          | 178                                       | 99  | ಎಸ್.ಸರೋಜ                   |               | 23-02-53    | 31-03-83                    | -                                   | -                                      | ಇಲಾಖೆ ಬಿಟ್ಟು ಕ.ನ್ಯಾ.ಮಂಡಳಿಯಲ್ಲಿ ವಿಲೀನಗೊಂಡಿದ್ದಾರೆ   |
|          | 179                                       | 100                                       | ವೇದಾವತಿ ಎಸ್.ರಾಯ್           |               | 02-06-39    | 26-03-87                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ     |

| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೇ.ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು        | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ  |
|----------|--|--|-----------------------|---------------|-------------|-----------------------------|-------------------------------------|--|--|
|          | 180  | 101  | ಗಣಪತಯ್ಯ ಹೆಚ್.ಕೆ.      |               | 27-11-37    | 07-08-82                    | -                                   | -                                      | ಅದೇ  |
|          | 181  |  | ಕಸ್ತೂರಿಬಾಯಿ           |               | 15-05-59    | 16-04-84                    | -                                   | -                                      | ಸೇವೆಯಲ್ಲಿರುವುದಿಲ್ಲ                                 |
|          | 182  | 102  | ಗುಲ್ನಾರ್ ಬೇಗಂ         |               | 04-06-50    | 16-04-84                    | -                                   | -                                      | ಪ.ದ-1 ರಲ್ಲಿ ನಿಧನ                                   |
|          | 183  |  | ಡಿ.ಎಲ್.ಸಿಂಗ್          |               | 22-11-31    | 25-07-77                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ನಿವೃತ್ತಿ                 |
|          | 184  | 103  | ಲಲಿತಾರೆಡ್ಡಿ           |               | 02-05-59    | 25-01-85                    | -                                   | -                                      | ಇಲಾಖೆ ಬಿಟ್ಟಿರುತ್ತಾರೆ.                              |
|          | 185  |  | ಭಾಯಾ ದೇವಿ ಎಲ್.ಬಡಿಗಾರ್ |               | 02-03-60    | 25-01-85                    | -                                   | -                                      | ಸೇವೆಗೆ ಹಾಜರಾಗಿಲ್ಲ                                  |
| 33       | 186  | 104  | ಸುರೇಖ ವಿಜಯಪ್ರಕಾಶ್     | ಮುಂಬಡ್ತಿ      | 07-02-61    | 25-01-85                    | 27-02-03                            | 04-06-04                               |  |
|          | 187  |  | ನಿರ್ಮಲ ಎ.ಆದಿಮನಿ       |               | 06-04-60    | 25-01-85                    | -                                   | -                                      | ಸೇವೆಯಲ್ಲಿರುವುದಿಲ್ಲ                                 |
|          | 188  | 105  | ಎಂ.ಕಮಲ                |               | 08-02-61    | 25-01-85                    | -                                   | -                                      | ಸೇವೆಯಲ್ಲಿರುವುದಿಲ್ಲ                                 |
|          | 189  |  | ಪುಷ್ಪ ಸಿ.ಭಾರತಿ        |               | 02-09-60    | 25-01-85                    | -                                   | -                                      | ಸೇವೆಯಲ್ಲಿರುವುದಿಲ್ಲ                                 |
|          | 190  |  | ಸರಸ್ವತಿ ಸಿ.ಹುಣಸಾರ್,   |               | 02-09-54    | 25-01-85                    | -                                   | -                                      | ಸೇವೆಯಲ್ಲಿರುವುದಿಲ್ಲ                                 |
|          | 191  |  | ಭಾಯಾ ವೈ.ಕುಲಕರ್ಣಿ      |               | 13-07-56    | 25-01-85                    | -                                   | -                                      | ಸೇವೆಯಲ್ಲಿರುವುದಿಲ್ಲ                                 |
| 34       | 192  | 106  | ರೋಹಿಣಿ ಸಿ.ಹಿರೇಮಠ್     | ಮುಂಬಡ್ತಿ      | 18-08-60    | 25-01-85                    | 27-02-03                            | 04-06-04                               |  |
| 35       | 193  | 107  | ದಿವ್ಯನಾರಾಯಣಪ್ಪ        | ಮುಂಬಡ್ತಿ      | 27-09-58    | 25-01-85                    | 27-02-03                            | 04-06-04                               |  |
| 36       | 194  | 108  | ವೀಣಾ ಎಂ               | ಮುಂಬಡ್ತಿ      | 08-02-56    | 25-01-85                    | 27-02-03                            | 04-06-04                               |  |
| 37       | 195  | 109  | ಸುಜಾತ ಎನ್             | ಮುಂಬಡ್ತಿ      | 02-01-59    | 25-01-85                    | 27-02-03                            | 04-06-04                               |  |
|          | 196  | 110  | ಮಹಮದ್ ಸರ್ವರ್          |               | 01-07-58    | 25-01-85                    | -                                   | -                                      | ಇಲಾಖಾ ವಿಚಾರಣೆ ಇರುವ ಪ್ರಯುಕ್ತ ಮುಂಬಡ್ತಿ ನೀಡಿರುವುದಿಲ್ಲ |
| 38       | 197  | 111  | ದೇವರಾಜು ಹೆಚ್.ಬಿ       | ಮುಂಬಡ್ತಿ      | 13-05-54    | 25-01-85                    | 27-02-03                            | 04-06-04                               |  |



| ಕ್ರ. ಸಂ. | ಪ.ದ-೧ ರ ದಿ:೦೧-೦೧-೯೦ ರಂದಿ ನಂತಿನ ಜೇ.ಕ್ರ. ಸಂ. | ಪ.ದ-೧ ರ ದಿ:೦೧-೦೧-೦೬ ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು                | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ ೩೨ ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ                   |
|----------|--|--|-------------------------------|---------------|-------------|-----------------------------|-------------------------------------|--|-----------------------|
| 39       | 198  | 112  | ಲಿಂಗರಾಜು ಜೆ.ಪಿ                | ಮುಂಬಡ್ತಿ      | 02-09-59    | 25-01-85                    | 07-01-08                            | 04-06-04                               |                       |
| 40       | 199  | 113  | ರೀಟಾ ಮಾಡ್ಡ                    | ಮುಂಬಡ್ತಿ      | 22-05-58    | 25-01-85                    | 07-01-08                            | 04-06-04                               |                       |
| 41       | 200  | 114  | ನಂಜೇಗೌಡ                       | ಮುಂಬಡ್ತಿ      | 09-06-58    | 25-01-85                    | 07-01-08                            | 04-06-04                               |                       |
| 42       | 201  | 115  | ಬಾಬು ಎಸ್.ಕಲಾದಗಿ (ಪಜಾ)         | ಮುಂಬಡ್ತಿ      | 13-10-58    | 21-01-85                    | 27-02-03                            | 04-06-04                               |                       |
| 43       | 202  | 116  | ಪರಮೇಶ್ವರಪ್ಪ ಹೆಚ್.ಎಸ್          | ಮುಂಬಡ್ತಿ      | 20-07-58    | 25-01-85                    | 07-01-08                            | 04-06-04                               |                       |
|          | 203  |  | ಪುಟ್ಟಸ್ವಾಮಿ ವೈ.ಬಿ.            |               | 18-07-56    | 25-01-85                    | -                                   | -                                      | ಸೇವೆಯಲ್ಲಿರುವುದಿಲ್ಲ.   |
| 44       | 204  | 117  | ಮುನಿರಾಜು ಎಂ.(ಪ.ಜಾ)            | ಮುಂಬಡ್ತಿ      | 30-06-58    | 06-03-85                    | 27-02-03                            | 04-06-04                               |                       |
| 45       | 205  | 118  | ರೇವತಿ ಕೆ.ಎಂ                   | ಮುಂಬಡ್ತಿ      | 21-05-60    | 06-03-85                    | 07-01-08                            | 04-06-04                               |                       |
| 46       | 210  | 123  | ರಾಧಾ ಕೆ (ಪಜಾ)                 | ಮುಂಬಡ್ತಿ      | 13-02-60    | 06-03-85                    |                                     | 04-06-04                               |                       |
| 47       | 212  | 126  | ರಾಜೇಂದ್ರನ್ (ಪ.ಜಾ)             | ಮುಂಬಡ್ತಿ      | 09-05-55    | 28-06-85                    | 07-01-08                            | 04-06-04                               |                       |
| 48       | 223  | 137  | ರಾಮಕೃಷ್ಣ ಟಿ.ಪಡಗಣ್ಣನವರ್ (ಪ.ಜಾ) | ಮುಂಬಡ್ತಿ      | 01-06-61    | 28-06-85                    | 07-01-08                            | 04-06-04                               |                       |
| 49       |  | 198  | ವಂಟಮೂರಿ.ಬಿ.ಎ (ಪ.ಪಂ)           | ಮುಂಬಡ್ತಿ      | 01-06-57    | 22-11-80                    | -                                   | 01-05-06                               |                       |
| 50       | 206  | 119  | ಗ್ರೇಸಿ ಗೋನ್ನಾಲ್ವೀಸ್           | ಮುಂಬಡ್ತಿ      | 21-04-60    | 06-03-85                    | 07-01-08                            | 01-12-06                               |                       |
| 51       | 208  | 121  | ಹೆಚ್.ಕೃಷ್ಣ                    | ಮುಂಬಡ್ತಿ      | 19-07-59    | 06-03-85                    | 07-01-08                            | 07-01-08                               |                       |
|          | 209  | 122  | ಕೆ.ಹೆಚ್.ಓಬಳಪ್ಪ                |               |             |                             |                                     |  | ಈಗಾಗಲೇ ಮುಂಬಡ್ತಿಯಾಗಿದೆ |
| 52       | 211  | 124  | ಅಯೂಬ್ ಷರೀಫ್                   | ಮುಂಬಡ್ತಿ      | 02-07-56    | 06-03-85                    | 07-01-08                            | 07-01-08                               |                       |
| 53       | 213  | 125  | ಮಹೇಶ್ವರಪ್ಪ                    | ಮುಂಬಡ್ತಿ      | 03-01-59    | 03-06-85                    | 07-01-08                            | 07-01-08                               |                       |
|          | 214  | 127  | ಅಶೋಕ್ ಡಿ.ಕಾಂಬ್ಲೆ (ಪ.ಜಾ)       |               | 22-07-61    | 28-06-85                    |                                     |  | ಪ.ದ-1 ರಲ್ಲಿ ನಿಧನ      |

| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೇ.ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು     | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ                              |
|----------|--|--|--------------------|---------------|-------------|-----------------------------|-------------------------------------|--|----------------------------------|
|          | 215  | 128  | ರಹತ್ ಜಾನ್          |               | 23-08-34    | 18-07-85                    |                                     |  | ಸೇವೆಯಲ್ಲಿರುವುದಿಲ್ಲ               |
|          | 216  | 129  | ಎಸ್.ಬಿ.ದೇಶಪಾಂಡೆ    |               | 09-03-33    | 08-10-84                    |                                     |  | ಪ.ದ-1 ರಲ್ಲಿ ನಿವೃತ್ತಿ             |
|          | 217  | 130  | ದುರ್ಗಾದಾಸ್         |               | 01-07-37    | 18-07-85                    |                                     |  |                                  |
|          | 218  | 131  | ತೆರೇಸಾ ಬಾಯಿ        |               | 14-03-35    | 30-04-86                    |                                     |  |                                  |
|          |  | 132  | ವೈ.ಎಂ.ಬಾಗಲಕೋಟೆ     | ಮುಂಬಡ್ತಿ      | 14-04-48    | 03-01-76                    | 27-02-03                            |  | ನಿಯಮ 32 ನಿವೃತ್ತಿ                 |
|          | 219  | 133  | ಕೆ.ಶಿವಮೂರ್ತಿ       |               | 04-08-45    | 30-04-86                    | 27-02-03                            | 07-01-08                               | ಸ.ನಿ.ವೃಂದದಲ್ಲಿ ನಿವೃತ್ತಿ          |
|          | 220  | 134  | ಸಂಪತ್ ಕುಮಾರ್ ಎಂ.ಕೆ | ಮುಂಬಡ್ತಿ      | 02-07-50    | 23-05-85                    | 07-01-08                            | 07-01-08                               | ನಿಯಮ 32 ಸ್ವಯಂ ನಿವೃತ್ತಿ           |
| 54       | 221  | 135  | ತಳವಾರ್ ಎಸ್.ಟಿ      | ಮುಂಬಡ್ತಿ      | 01-06-56    | 28-06-85                    | 07-01-08                            | 07-01-08                               |                                  |
| 55       | 222  | 136  | ಭಾಸ್ಕರ್ ಕೆ.ಹೆಚ್    | ಮುಂಬಡ್ತಿ      | 23-07-57    | 28-06-85                    | 07-01-08                            | 07-01-08                               |                                  |
|          | 224  | 138  | ಗೋಪಾಲ್ ಎಂ.ಜಿ       | ಮುಂಬಡ್ತಿ      | 22-01-51    | 23-05-78                    | 07-01-08                            | 07-01-08                               | ಸನಿ ವೃಂದದಲ್ಲಿ ನಿವೃತ್ತಿ           |
|          | 225  | 139  | ಶಿವಲಿಂಗೇಗೌಡ ಎ.ಎಸ್  | ಮುಂಬಡ್ತಿ      | 15-12-50    | 23-05-78                    | 07-01-08                            | 07-01-08                               | ಸನಿ ವೃಂದದಲ್ಲಿ ನಿವೃತ್ತಿ           |
|          | 226  | 140  | ಗೋಪಾಲ್             | ಮುಂಬಡ್ತಿ      | 01-01-51    | 23-05-78                    | 07-01-08                            | 07-01-08                               | ಸನಿ ವೃಂದದಲ್ಲಿ ನಿವೃತ್ತಿ           |
|          | 227  | 141  | ಗುರುನಾಥ್.ವೈ(ಪ.ಜಾ)  |               | 26-05-46    | 18-07-85                    | -                                   | -                                      | ಮೇ 04 ರಲ್ಲಿ ಪ.ದ-1 ರಲ್ಲಿ ನಿವೃತ್ತಿ |
|          | 228  |  | ಕಮಾರಸ್ವಾಮಿ ಎಂ.ಎನ್  |               | 02-10-60    | 28-6-85                     | -                                   | -                                      | ಸೇವೆಗೆ ಹಾಜರಾಗಿರುವುದಿಲ್ಲ          |
| 56       | 229  | 142  | ಗೀತಾ .ವಿ           |               | 6-8-56      | 28-6-985                    | 07-01-08                            | 07-01-08                               |                                  |
|          | 230  | 143  | ಭಾರತಿ ಬೈಕೋಡ್       |               |             |                             |                                     |  | ಸೇವೆಗೆ ಹಾಜರಾಗಿರುವುದಿಲ್ಲ          |
| 57       | 231  | 144  | ಶೈಲಜಾ ಎಂ.ಸಿ.       | ಮುಂಬಡ್ತಿ      | 24-03-60    | 28-06-85                    | 07-01-08                            | 07-01-08                               |                                  |
| 58       | 232  | 145  | ಸಲ್ಮಾಸಾದಿಕ್        | ಮುಂಬಡ್ತಿ      | 31-10-60    | 28-06-85                    | 07-01-08                            | 07-01-08                               |                                  |
| 59       | 232  |  | ಇಂದಿರಮ್ಮ (ಪಪಂ)     | ಮುಂಬಡ್ತಿ      | 24-07-67    | 01-08-92                    | 07-01-08                            | 07-01-08                               |                                  |

| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೇ.ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು                             | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ  |
|----------|--|--|--|---------------|-------------|-----------------------------|-------------------------------------|--|--|
| 60       | 233  | 146  | ಸೋಮಲತಾ ಆರ್                                 | ಮುಂಬಡ್ತಿ      | 5-2-58      | 28-06-85                    | 07-06-10                            | 07-06-10                               |  |
| 61       | 234  | 147  | ಸುಂದರ ಪೂಜಾರಿ                               | ಮುಂಬಡ್ತಿ      | 01-06-60    | 11-08-85                    | 07-06-10                            | 07-06-10                               |  |
| 62       | 235  | 148  | ದಿವಾಕರ್ ಎಸ್                                | ಮುಂಬಡ್ತಿ      | 07-03-58    | 11-08-85                    | 07-06-10                            | 07-06-10                               |  |
| 63       | 236  | 149  | ಬಸವರಾಜಯ್ಯ ಕೆ.ಸಿ                            | ಮುಂಬಡ್ತಿ      | 04-01-59    | 11-08-85                    | 07-06-10                            | 07-06-10                               |  |
| 64       | 237  | 150  | ಉದಯಕುಮಾರ್ ಡಿ.ಕೆ                            | ಮುಂಬಡ್ತಿ      | 9-26-54     | 11-08-85                    | 07-06-10                            | 07-06-10                               |  |
| 65       | 238  | 151  | ಸರ್ವೇಶ್ವರ್ ಜಿ.ಎಂ                           | ಮುಂಬಡ್ತಿ      | 16-07-57    | 22-05-86                    | 07-06-10                            | 07-06-10                               |  |
| 66       | 239  | 152  | ಇಬ್ರಾಹಿಂ ಗೊನಡ್ಕ                            | ಮುಂಬಡ್ತಿ      | 6-1-1957    | 11-08-85                    | 07-06-10                            | 07-06-10                               |  |
| 67       | 240  | 153  | ರಾಜೇಂದ್ರ ಬೇಕಲ್                             | ಮುಂಬಡ್ತಿ      | 8-8-1960    | 29-11-85                    | 07-06-10                            | 07-06-10                               |  |
| 68       | 241  | 154  | ಮಲ್ಲಿಕಾರ್ಜುನ ಮಾಳಗೇರ                        | ಮುಂಬಡ್ತಿ      | 22-05-59    | 25-02-86                    | 07-06-10                            | 07-06-10                               |  |
|          | 242  | 155  | ಕೆ.ಎಸ್.ಪ್ರಕಾಶ್                             | ಮುಂಬಡ್ತಿ      | 08-07-55    | 07-05-86                    |                                     |  | ವಿಚಾರಣೆ ಇರುವ ಪ್ರಯುಕ್ತ ಮುಂಬಡ್ತಿ ನೀಡಿರುವುದಿಲ್ಲ |
| 69       |  | 156  | ಜಾದವ್ ಚಂದ್ರಕಾಂತ್ ನಿರುತ್ತಿರಾವ್ ಕೆ.ಸಿ.(ಪ.ಜಾ) | ಮುಂಬಡ್ತಿ      | 07-03-57    | 07-05-86                    | 07-06-10                            | 07-06-10                               |  |
| 70       | 244  | 157  | ಅಶೋಕ್ ಕೆಲವಡಿ (ಪ.ಜಾ)                        | ಮುಂಬಡ್ತಿ      | 12-04-59    | 08-09-86                    | 07-06-10                            | 07-06-10                               |  |
|          | 245  | 158  | ವಾಲ್ಮೀಕಿ ಆರ್.ಎನ್.                          | ಮುಂಬಡ್ತಿ      | 08-06-57    | 08-09-86                    | -                                   | -                                      | ಸೇವೆಯಲ್ಲಿರುವುದಿಲ್ಲ                           |
|          | 246  | 159  | ಟಿ.ಎನ್.ರಾಜಾರಾವ್                            | ಮುಂಬಡ್ತಿ      | 15-06-34    | 18-07-85                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ನಿವೃತ್ತಿ           |
|          | 247  | 160  | ಕನಕಾಂಬುಜ (ಪ.ಪಂ)                            |               | 05-09-48    | 30-09-80                    |                                     |  |  |
|          | 248  | 161  | ವೆಂಕಟಚಲಂ ಎಂ.                               | ಮುಂಬಡ್ತಿ      | 20-03-54    | 26-03-87                    | -                                   | -                                      | ಪ.ದ-1 ರಲ್ಲಿ ಸ್ವಯಂನಿವೃತ್ತಿ                    |
|          | 249  | 162  | ಎಂ.ಹೆಚ್.ಶೇಖರ್                              | ಮುಂಬಡ್ತಿ      | 15-06-36    | 18-07-85                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ನಿವೃತ್ತಿ           |

| ಕ್ರ. ಸಂ. | ಪದ-1 ರ ದಿ:01-01-90 ರಂದಿ ನಂತಿನ ಜೇ.ಕ್ರ. ಸಂ. | ಪದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು          | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ  |
|----------|---|---|-------------------------|---------------|-------------|-----------------------------|-------------------------------------|--|--|
|          | 250                                       | 163                                       | ಬಸವಣ್ಣಪ್ಪ               | ಮುಂಬಡ್ತಿ      | 02-02-37    | 17-01-81                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ನಿವೃತ್ತಿ               |
|          | 251                                       | 164                                       | ಶಿವಶರಣಪ್ಪ(ಪ.ಜಾ)         | ಮುಂಬಡ್ತಿ      | 10-10-36    | 02-05-59                    | -                                   | -                                      | ***ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ |
|          | 252                                       | 165                                       | ಟಿ.ಜಿ.ಪ್ರಭುಸ್ವಾಮಿ       | ಮುಂಬಡ್ತಿ      | 08-12-32    | 02-05-59                    | -                                   | -                                      | ***ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ |
|          | 253                                       | 166                                       | ಲಾಲ್ ಸಿಂಗ್ ನಾಯಕ್ (ಪ.ಜಾ) |               | 03-04-51    |                             |                                     |  | ಹಿಂದಿನ ಪುನರ್ ವಿಲೋಕಿತ ಪಟ್ಟಿಯಲ್ಲಿ ಅರ್ಹತೆ ಬಂದಿದೆ.   |
|          |   |   | ಚೆನ್ನಯ್ಯ ಎಸ್.ಸಿ         | ಮುಂಬಡ್ತಿ      | 10-12-54    | 20-09-81                    | 17-11-04                            | -                                      | ಅಂಗವಿಕಲರ ಕಲ್ಯಾಣ ಇಲಾಖೆಗೆ ದಿ:01-01-2008 ರಂದು ವಿಲೀನ |
|          |   | 167                                       | ಜಿ.ಜಿ.ಸಂಕನಗೌಡರ್,        | ಮುಂಬಡ್ತಿ      | 15-06-36    | 13-01-61                    | -                                   | -                                      | ಅರ್ಹತೆ ಪ್ರಾಪ್ತವಾಗುವ ಮೊದಲೇ ನಿವೃತ್ತಿ               |
| 71       |   | 168                                       | ರಾಮು ಟಿ                 | ಮುಂಬಡ್ತಿ      | 14-10-52    | 23-5-78                     | 7-06-10                             | 07-06-10                               |  |
|          |   | 169                                       | ಮಾಧವಮೂರ್ತಿ              | ಮುಂಬಡ್ತಿ      | 01-01-52    | 23-05-78                    | -                                   | -                                      | ಪದ-1 ರಲ್ಲಿ ಸ್ವಯಂನಿವೃತ್ತಿ                         |
|          |   | 170                                       | ರಾಮೇಗೌಡ                 | ಮುಂಬಡ್ತಿ      | 06-08-49    | 23-05-78                    |                                     |  | ಅರ್ಹತೆ ಪ್ರಾಪ್ತವಾಗುವ ಮೊದಲೇ ಪದ-1 ರಲ್ಲಿ ನಿವೃತ್ತಿ    |
|          |   | 171                                       | ನಾಡಗೌಡರ್ ಜಿ.ಟಿ.         | ಮುಂಬಡ್ತಿ      | 11-01-53    | 23-05-78                    | -                                   | -                                      | ಪ.ದ.-1 ರಲ್ಲಿ (ನಿಧನ)                              |
|          |   | 172                                       | ಕೊಳ್ಳಿ ಎಸ್.ಹೆಚ್.        | ಮುಂಬಡ್ತಿ      | 01-06-49    | 24-05-78                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                            |
|          |   | 173                                       | ಚಡಚಣ್ ಅರ್.ಬಿ.           | ಮುಂಬಡ್ತಿ      | 22-02-36    | 01-08-58                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                            |
|          |   | 174                                       | ಶಾಂತಕುಮಾರಿ ಆರ್,         | ಮುಂಬಡ್ತಿ      | 11-11-38    | 17-09-58                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                            |
|          |   | 175                                       | ಮುನಿರುನ್ನಿಸಾ            | ಮುಂಬಡ್ತಿ      | 18-08-49    | 08-07-77                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                            |
|          |   | 176                                       | ಮೋಸಸ್.ವಿ.               | ಮುಂಬಡ್ತಿ      | 13-12-34    | 05-04-76                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                            |

| ಕ್ರ. ಸಂ. | ಪ.ದ-೧ ರ ದಿ:೦೧-೦೧-೯೦ ರಂದಿ ನಂತಿನ ಜೇ.ಕ್ರ. ಸಂ. | ಪ.ದ-೧ ರ ದಿ:೦೧-೦೧-೦೬ ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು       | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ ೩೨ ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ                                      |
|----------|--|--|----------------------|---------------|-------------|-----------------------------|-------------------------------------|--|--|
| 72       |  | 177  | ರುದ್ರಪ್ಪ ಬಿ          | ಮುಂಬಡ್ತಿ      | 21-11-52    | 24-10-78                    | 07-06-10                            | 07-06-10                               |  |
|          |  | 178  | ಹನುಮಂತರಾಯಪ್ಪ ಸಿ      | ಮುಂಬಡ್ತಿ      | 19-04-50    | 24-05-78                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                    |
|          |  | 179  | ಶೇಖರಪ್ಪ ಹೆಚ್.ಎಸ್     | ಮುಂಬಡ್ತಿ      | 01-10-51    | 24-05-78                    | 11-11-10                            | 11-11-10                               | ಸ.ನಿ.ವೃಂದದಲ್ಲಿ ನಿವೃತ್ತಿ                  |
|          |  | 180  | ರವಿಶಂಕರರೆಡ್ಡ         | ಮುಂಬಡ್ತಿ      | 18-06-49    | 24-05-78                    | -                                   | -                                      | ಸ.ನಿ.ವೃಂದದಲ್ಲಿ ನಿವೃತ್ತಿ                  |
|          |  | 181  | ದ್ಯಾವೇಗೌಡ            | ಮುಂಬಡ್ತಿ      | 04-03-51    | 24-05-78                    | 11-11-10                            | 11-11-10                               | ಸ.ನಿ.ವೃಂದಕ್ಕೆ ಮುಂಬಡ್ತಿ                   |
|          |  | 182  | ದೊಡ್ಡಯ್ಯ ಬಿ          | ಮುಂಬಡ್ತಿ      | 02-04-38    | 01-04-80                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                    |
|          |  | 183  | ಶಾರದಾಬಾಯಿ ಕೆ.        | ಮುಂಬಡ್ತಿ      | 01-03-98    | -                           | -                                   | -                                      | ಪ.ದ.-1 ರಲ್ಲಿ ನಿವೃತ್ತಿ                    |
|          |  | 184  | ವಿ.ಜಿ.ನಾಡಗೌಡ         | ಮುಂಬಡ್ತಿ      |             |                             |                                     |  | ಪ.ದ.-1 ರಲ್ಲಿ ನಿವೃತ್ತಿ                    |
|          |  | 185  | ಹೆಲನ್ ಅಂತೋಣಿ         | ಮುಂಬಡ್ತಿ      | 24-01-52    | 30-09-80                    | -                                   | -                                      | ಮುಂಬಡ್ತಿ ನಿರಾಕರಿಸಿದ್ದಾರೆ. ರಲ್ಲೇ ನಿವೃತ್ತಿ |
|          |  | 186  | ಗೀತಾ ಶಾಕೂರ್          | ಮುಂಬಡ್ತಿ      | 12-05-57    | 30-09-80                    | -                                   | -                                      | ಇಲಾಖಾ ವಿಚಾರಣೆಯಲ್ಲಿ ಸೇವೆಯಿಂದ ಬಿಡುಗಡೆ      |
|          |  | 187  | ಮಾಣಿಕ್ಯ ಡಿ           | ಮುಂಬಡ್ತಿ      | 25-5-49     | 30-09-80                    |                                     |  | ಪ.ದ.-1 ರಲ್ಲಿ ನಿವೃತ್ತಿ                    |
|          |  | 188  | ಮಹದೇವಮ್ಮ             | ಮುಂಬಡ್ತಿ      | 08-05-48    | 30-09-80                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                    |
|          |  | 189  | ಬೋರಮ್ಮ.ಬಿ.           | ಮುಂಬಡ್ತಿ      | 08-03-43    | 30-09-80                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                    |
|          |  | 190  | ನಾಗರಾಳ್ ಎಸ್.ಬಿ (ಪಪಂ) |               |             |                             |                                     |  | ಕ್ರ.ಸಂ. ರಲ್ಲಿ ಅರ್ಹತೆ ಗುರುತಿಸಿದೆ.         |
|          |  | 191  | ಅಂಜಲಿನ ಥಾಮಸ್         | ಮುಂಬಡ್ತಿ      | 22-07-39    | 08-03-57                    | --                                  | -                                      | ಪ.ದ.-1 ರಲ್ಲಿ ನಿವೃತ್ತಿ                    |
|          |  | 192  | ಹಡಪದ ಎಸ್.ಎಸ್         | ಮುಂಬಡ್ತಿ      | 01-05-50    | 17-10-75                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ                    |

| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೇ.ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು    | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ                              |
|----------|--|--|-------------------|---------------|-------------|-----------------------------|-------------------------------------|--|----------------------------------|
|          |  | 193  | ದಂಡಣ್ಣನವರ್ ಎಸ್.ವೈ | ಮುಂಬಡ್ತಿ      | 01-06-50    | 17-10-75                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ            |
|          |  | 194  | ಶಿವರಾಮಯ್ಯ ಕೆ.ವಿ.  | ಮುಂಬಡ್ತಿ      | 10-06-46    | 17-10-75                    | -                                   | -                                      | ಪ.ದ.-1 ರಲ್ಲಿ ನಿವೃತ್ತಿ            |
|          |  | 195  | ಆರ್.ಕೆ.ಪಾಂಡುರಂಗ   | ಮುಂಬಡ್ತಿ      | 10-07-38    | -                           | -                                   | -                                      | ಪ.ದ.-1 ರಲ್ಲಿ ನಿವೃತ್ತಿ            |
|          |  | 196  | ಎಂ.ಅಲಿ            | ಮುಂಬಡ್ತಿ      | 01-06-34    | 08-09-58                    | -                                   | -                                      | ಪ.ದ.-2 ರಲ್ಲಿ ನಿವೃತ್ತಿ            |
| 73       |  | 197  | ಬಸವರಾಜಪ್ಪ .ಎನ್    | ಮುಂಬಡ್ತಿ      | 03-08-53    | 22-11-80                    | 11-11-10                            | 11-11-10                               |                                  |
| 74       |  | 199  | ಜಯರಾಮ್ ಎಂ.ವಿ      | ಮುಂಬಡ್ತಿ      | 15-06-56    | 22-11-80                    | 11-11-10                            | 11-11-10                               | ಕ್ರ.ಸಂ. ರಲ್ಲಿ ಅರ್ಹತೆ ಗುರುತಿಸಿದೆ. |
| 75       |  | 200  | ಅಸ್ಲಂ ಅಹ್ಮದ್      | ಮುಂಬಡ್ತಿ      | 26-01-55    | 22-11-80                    | 11-11-10                            | 11-11-10                               |                                  |
| 76       |  | 201  | ಶಿವಸ್ವಾಮಿ ಸಿ      | ಮುಂಬಡ್ತಿ      | 05-01-56    | 22-11-80                    | 11-11-10                            | 11-11-10                               |                                  |
|          |  | 202  | ಎಸ್.ಎಂ.ರವೀಂದ್ರ    | ಮುಂಬಡ್ತಿ      | 09-02-58    | 22-11-80                    | -                                   | -                                      | ಪ.ದ.-1 ರಲ್ಲಿ ನಿಧನ                |
| 77       |  | 231  | ರಾಜಮೂರ್ತಿ(ಪ.ಜಾ)   | ಮುಂಬಡ್ತಿ      | 12-08-65    | 01-08-92                    | 11-11-10                            | 11-11-10                               |                                  |
| 78       |  | 241  | ವೆಂಕಣ್ಣ ಬಿ (ಪ.ಪಂ) | ಮುಂಬಡ್ತಿ      | 6-4-1966    | 31-12-92                    | 11-11-10                            | 11-11-10                               |                                  |
| 79       |  | 203  | ಜೆ.ಸಿ.ಚಂದ್ರಪ್ಪ    | ಮುಂಬಡ್ತಿ      | 07-01-55    | 22-11-80                    | 20-05-11                            | 20-05-11                               |                                  |
| 80       |  | 204  | ಪಿ.ಎನ್.ಪಾಟೀಲ್     | ಮುಂಬಡ್ತಿ      | 07-20-56    | 22-11-80                    | 20-05-11                            | 20-05-11                               |                                  |
|          |  | 205  | ವಾಸುದೇವ್ ಉಚ್ಚಲ್   | ಮುಂಬಡ್ತಿ      | 15-08-51    | 22-11-80                    | -                                   | -                                      | ಸೇವೆಯಲ್ಲಿಲ್ಲ                     |
| 81       |  | 206  | ಜಿ.ಬಸವರಾಜು        | ಮುಂಬಡ್ತಿ      | 02-06-55    | 22-11-80                    | 20-05-11                            | 20-05-11                               |                                  |
|          |  | 207  | ಆರ್.ಎಸ್.ನಂದಿಕೂರ್  | ಮುಂಬಡ್ತಿ      | 01-02-54    | 22-11-80                    | -                                   | -                                      | ಇಲಾಖಾ ವಿಚಾರಣೆ ಬಾಕಿ ಇದೆ           |

| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೇ.ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ. | ಅಧಿಕಾರಿಯ ಹೆಸರು      | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಅಥವಾ ಸ್ಥಾನಪನ್ನ ಬಡ್ತಿ ದಿನಾಂಕ | ಸಹಾಯಕ ನಿರ್ದೇಶಕರ ವೃಂದಕ್ಕೆ ಅರ್ಹತಾ ದಿನಾಂಕ | ಷರಾ   |
|----------|--|--|---------------------|---------------|-------------|-----------------------------|-------------------------------------|--|---|
|          |  | 208  | ಕೆಂಚಪ್ಪ ಡಿ          | ಮುಂಬಡ್ತಿ      | 10-06-47    |                             |                                     |  | ಪ.ದ.-1 ರಲ್ಲಿ ನಿವೃತ್ತಿ   |
|          |  | 209  | ಗನಿ ಎಂ.ಎ.           | ಮುಂಬಡ್ತಿ      | 09-04-42    |                             |                                     |  | ಪ.ದ.-1 ರಲ್ಲಿ ನಿವೃತ್ತಿ   |
|          |  | 210  | ಗಡ್ಡಂ ಪಿ.ಎಸ್.       | ಮುಂಬಡ್ತಿ      | 21-05-41    |                             |                                     |  | ಪ.ದ.-1 ರಲ್ಲಿ ನಿವೃತ್ತಿ   |
|          |  | 211  | ಸಮೀಮ್ ಅರಾ           | ಮುಂಬಡ್ತಿ      | 20-10-48    |                             |                                     |  | ಪ.ದ.-1 ರಲ್ಲಿ ನಿವೃತ್ತಿ   |
|          |  | 212  | ಕೋಲ್ಕರ್ ಟಿ.ಎಸ್      | ಮುಂಬಡ್ತಿ      | 01-06-49    |                             |                                     |  | ಪ.ದ.-1 ರಲ್ಲಿ ನಿವೃತ್ತಿ   |
|          |  | 213  | ಪಾರ್ವತಮ್ಮ ಪಿ        | ಮುಂಬಡ್ತಿ      | 10-01-57    |                             |                                     |  | ಸ್ವಯಂ ನಿವೃತ್ತಿ  |
| 82       |  | 214  | ವಿ.ಎ.ಪಾಟೀಲ್         | ಮುಂಬಡ್ತಿ      | 18-06-57    | 05-08-81                    | 20-05-11                            | 20-05-11                               |   |
|          |  | 215  | ಬೇಗ್ ಎಂ.ಎಫ್.ಎ.      | ಮುಂಬಡ್ತಿ      | 23-02-40    | -                           | -                                   | -                                      | ಪ.ದ.-1 ರಲ್ಲಿ ನಿವೃತ್ತಿ   |
|          |  | 216  | ವಿಮಲನಾಥನ್ ಕೆ.       | ಮುಂಬಡ್ತಿ      | 19-05-51    | 29-09-77                    | -                                   | -                                      | ಕ್ರಿಮಿನಲ್ ಮೊಕದ್ದಮೆ ಹಾಗೂ ಇಲಾಖಾ ವಿಚಾರಣೆ ಬಾಕಿ<br>ಪ.ದ.-1 ರಲ್ಲಿ ನಿವೃತ್ತಿ |
| 83       |  | 217  | ಎಂ.ಜಿ.ಪಾಲಿ          | ಮುಂಬಡ್ತಿ      | 21-07-67    | 01-08-92                    | 20-05-11                            | 20-05-11                               |   |
| 84       |  | 236  | ಜಿ.ಜಿ.ಸುರೇಶ್ (ಪ.ಜಾ) | ಮುಂಬಡ್ತಿ      | 22-11-63    | 01-08-92                    | 20-05-11                            | 20-05-11                               |   |

ಬಿ.ಕಮಲಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ-2,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

## ಅನುಬಂಧ-II

ನಿಯಮ 32 ರಡಿ ಹಾಲಿ ಸಹಾಯಕ ನಿರ್ದೇಶಕರ ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು

| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೇ. ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ | ಅಧಿಕಾರಿಯ ಹೆಸರು    | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಸ.ನಿ.ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿಟ್ಟ ದಿನಾಂಕ | ಷರಾ   |
|----------|---|---|-------------------|---------------|-------------|-----------------------------|---|---|
| 1        | 2   | 3   | 4                 | 5             | 6           | 7                           | 8   | 9   |
| 1        |   | 120                                       | ಲಕ್ಷ್ಮಣ್ ದೇಶಪಾಂಡೆ | ಮುಂಬಡ್ತಿ      | 12-03-56    | 06-03-85                    | 17-11-04  | ನಿಯಮ32  |
| 2        |   | 218                                       | ಬಿ.ಉಷಾ            | ಮುಂಬಡ್ತಿ      | 20-12-63    | 08-01-92                    | 20-5-11   | ನಿಯಮ32  |
|          |   | 219                                       | ಶೋಭಾ ಜಿ.          | ಮುಂಬಡ್ತಿ      |             |                             |   | ಪ.ದ.-1 ರಲ್ಲೇ ಸೇವೆಯಿಂದ ಬಿಡುಗಡೆ                       |
|          |   | 220                                       | ಪದ್ಮ ಕೆ.          | ಮುಂಬಡ್ತಿ      | 21-06-67    | 01-08-82                    | -   | ನಿಯಮ 32 ನ್ನು ನಿರಾಕರಿಸಿರುವುದರಿಂದ ಅರ್ಹತೆ ಗುರುತಿಸಿಲ್ಲ. |
| 3        |   | 221                                       | ಗೀತಾ ಪಾಟೀಲ್       | ಮುಂಬಡ್ತಿ      | 9-30-1963   | 01-08-92                    | 20-5-11   | ನಿಯಮ32  |
| 4        |   | 222                                       | ಪುಷ್ಪಲತಾ ರಾಯ್ಕರ್  | ನೇನೇ          | 10-03-66    | 01-08-92                    | 20-5-11   | ನಿಯಮ32  |
| 5        |   | 223                                       | ಹೆಚ್.ಆರ್.ಲೀಲಾವತಿ  | ನೇನೇ          | 11-11-62    | 01-08-92                    | 20-5-11   | ನಿಯಮ32  |
| 6        |   | 224                                       | ಭಾರತಿ ಶೆಟ್ಟರ್     | ನೇನೇ          | 10-8-65     | 01-08-92                    | 20-5-11   | ನಿಯಮ32  |
| 7        |   | 225                                       | ಶ್ರೀಕಾಂತ ಕುಲಕರ್ಣಿ | ನೇನೇ          | 8-02-60     | 01-08-92                    | 20-5-11   | ನಿಯಮ32  |
| 8        |   | 226                                       | ಬಸವರಾಜ ವರವಟ್ಟಿ    | ನೇನೇ          | 12-04-62    | 01-08-92                    | 20-5-11   | ನಿಯಮ32  |
|          |   | 227                                       | ಉಸ್ಮಾನ್ ವಿ.       | ಮುಂಬಡ್ತಿ      | 22-07-66    | 01-08-92                    | -   | ಇಲಾಖಾ ವಿಚಾರಣೆ ಬಾಕಿ ಇದೆ                              |



| ಕ್ರ. ಸಂ. | ಪ.ದ-1 ರ ದಿ:01-01-90 ರಂದಿ ನಂತಿನ ಜೇ. ಕ್ರ. ಸಂ. | ಪ.ದ-1 ರ ದಿ:01-01-06 ರಂದಿ ನಂತಿನ ಜೇ.ಕ್ರ. ಸಂ | ಅಧಿಕಾರಿಯ ಹೆಸರು     | ನೇಮಕಾತಿ ವಿಧಾನ | ಜನ್ಮ ದಿನಾಂಕ | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | ನಿಯಮ 32 ಸ.ನಿ.ವೃಂದದಲ್ಲಿ ಸ್ವತಂತ್ರ ಪ್ರಭಾರದಲ್ಲಿಟ್ಟ ದಿನಾಂಕ | ಷರಾ                     |
|----------|---|---|--------------------|---------------|-------------|-----------------------------|---|-------------------------|
| 9        |   | 228                                       | ಆರ್.ಶೇಷಪ್ಪ         | ಮುಂಬಡ್ತಿ      | 07-01-64    | 01-08-92                    | 20-5-11   | ನಿಯಮ32                  |
| 10       |   | 229                                       | ಐ.ಎಸ್.ಪಾಂಚಾಳ್      | ಮುಂಬಡ್ತಿ      | 06-29-60    | 01-08-92                    | 20-5-11   | ನಿಯಮ32                  |
|          |   | 230                                       | ಬಿ.ಸಿ.ಶಿವಲಿಂಗಪ್ಪ   | ಮುಂಬಡ್ತಿ      | 21-12-60    | 01-08-92                    |   | ಇಲಾಖಾ ವಿಚಾರಣೆ ಬಾಕಿ      |
|          |   | 233                                       | ಎನ್.ಎಂ.ರಮೇಶ್       | ಮುಂಬಡ್ತಿ      | 01-02-63    | 01-08-92                    | -   | ಪ.ದ.-1 ರಲ್ಲಿ ನಿಧನ       |
| 11       |   | 234                                       | ಬಿ.ಬಸವರಾಜು         | ಮುಂಬಡ್ತಿ      | 5-25-66     | 01-08-92                    | 20-5-11   | ನಿಯಮ32                  |
|          |   | 235                                       | ಹಲಗೂರ್ ಎಸ್.ಆರ್.    | ಮುಂಬಡ್ತಿ      | 15-6-63     | 01-08-92                    |   | ಇಲಾಖಾ ವಿಚಾರಣೆ ಬಾಕಿ      |
| 12       |   | 237                                       | ಪದ್ಮರಾಜು ಎಸ್.ಸಿ    | ಮುಂಬಡ್ತಿ      | 7-5-1965    | 01-08-92                    | 20-5-11   | ನಿಯಮ32                  |
|          |   | 238                                       | ಮಂಜುನಾಥ್, (ಪ.ಜಾ)   | ಮುಂಬಡ್ತಿ      | 10-05-65    | 01-08-92                    | -   | ಇಲಾಖಾ ವಿಚಾರಣೆ ಬಾಕಿ ಇದೆ. |
| 13       |   | 239                                       | ನಾಗೇಶ್ ಬಿಲ್ವ       | ಮುಂಬಡ್ತಿ      | 3-21-1959   | 01-08-92                    | 20-5-11   | ನಿಯಮ32                  |
|          |   | 240                                       | ಗಜೇಂದ್ರ ಘಡ         | ಮುಂಬಡ್ತಿ      |             | 01-08-92                    | -   | ಇಲಾಖೆಯಿಂದ ಬಿಡುಗಡೆ       |
| 14       |   | 242                                       | ಟಿ.ಪಾಪಾಬೋವಿ (ಪ.ಜಾ) | ಮುಂಬಡ್ತಿ      | 16-8-63     | 31-12-92                    | 20-05-11  | ನಿಯಮ 32                 |

ಬಿ. ಕಮಲಮ್ಮ,  
ಸರ್ಕಾರದ ಅಧೀನ ಕಾರ್ಯದರ್ಶಿ-2,  
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

## ಕಂದಾಯ ಸಚಿವಾಲಯ

ಸಂಖ್ಯೆ: ಆರ್‌ಡಿ 66 ಎಎಸ್‌ಡಿ 2012, ಬೆಂಗಳೂರು, ದಿನಾಂಕ:11-06-2012.

## ಅಧಿಸೂಚನೆ

ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್-1 ಹುದ್ದೆಯ ಅಧಿಸೂಚನೆ ಸಂಖ್ಯೆ:ಕಂಇ 131 ಎಎಸ್‌ಡಿ 2008, ದಿನಾಂಕ:23.10.2010 ರಲ್ಲಿ ಪ್ರಕಟಿಸಲಾಗಿದೆ.

ಸರ್ಕಾರಿ ಅಧಿಸೂಚನೆ ಸಂಖ್ಯೆ:ಸಿಆಸುಇ 13 ಸೇಇಮ 1991, ದಿನಾಂಕ:15.03.1991ರಲ್ಲಿ ಕರ್ನಾಟಕ ನಾಗರಿಕ ಸೇವೆಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ವಿಶೇಷ ನೇಮಕಾತಿ ನಿಯಮಗಳು 1985 ರನ್ವಯ ಪ್ರೋಬೇಷನರಿ ತಹಶೀಲ್ದಾರ್, ಗ್ರೇಡ್-2 ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಅದರನ್ವಯ ಸರ್ಕಾರಿ ಅಧಿಸೂಚನೆ ಸಂಖ್ಯೆ:ಕಂಇ 97 ಎಎಸ್‌ಜಿ 1991, ದಿನಾಂಕ:28.05.1993 ರಲ್ಲಿ ಈ ಕೆಳಕಂಡಂತೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

1. ಶ್ರೀ ಎಸ್.ಪಾಲಯ್ಯ
2. ಶ್ರೀಮತಿ ಸಿ.ಪಿ.ಶೈಲಜ
3. ಶ್ರೀ ಡಿ. ಉಪೇಂದ್ರ ನಾಯಕ್
4. ಶ್ರೀ ನಾಗರಾಜ್
5. ಶ್ರೀ ಬಿ.ಶಿವಯ್ಯ

ತದನಂತರ, ಸರ್ಕಾರಿ ಅಧಿಸೂಚನೆ ಸಂಖ್ಯೆ:ಆರ್‌ಡಿ 37 ಎಎಸ್‌ಜಿ 1991, ದಿನಾಂಕ:14.09.1993 ರಲ್ಲಿ ತಹಶೀಲ್ದಾರ್ ಗ್ರೇಡ್-2 ವೃಂದಕ್ಕೆ ವಿಶೇಷ ನೇಮಕಾತಿ ಸಮಿತಿಯು ನಿಗದಿಪಡಿಸಿದ ಸ್ಥಾನಗಳ ಆಧಾರದ ಮೇರೆಗೆ ಇಲಾಖೆಯು ಈ ಕೆಳಕಂಡಂತೆ ಸ್ಥಾನಗಳನ್ನು ನಿಗದಿಪಡಿಸಲಾಗಿತ್ತು.

1. ಶ್ರೀ ಎಸ್.ಪಾಲಯ್ಯ
5. ಶ್ರೀ ಬಿ.ಶಿವಯ್ಯ
6. ಶ್ರೀ ಡಿ.ಉಪೇಂದ್ರ ನಾಯಕ್

ಮೇಲಿನ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದಂತಹ ಜೇಷ್ಠತೆಯನ್ನು ಬದಲಾಯಿಸುವಂತಿಲ್ಲ. ಆದರೆ, ತದನಂತರದ ಪದೋನ್ನತಿಯಲ್ಲಿ ಮೀಸಲಾತಿ ಬಿಂದುಗಳನ್ನು ಅನ್ವಯಿಸಬಹುದಾಗಿದೆ. ಸರ್ಕಾರಿ ಅಧಿಸೂಚನೆ ಸಂಖ್ಯೆ:ಆರ್‌ಡಿ 12 ಎಎಸ್‌ಜಿ 2001, ದಿನಾಂಕ:11.06.2007 ರಲ್ಲಿ ಪ್ರಕಟಿಸಿರುವ ತಹಶೀಲ್ದಾರ್ ಗ್ರೇಡ್-2 ವೃಂದದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ 1985 ರ ವಿಶೇಷ ನೇಮಕಾತಿ ನಿಯಮ ಗಳನ್ವಯ ನೇರ ನೇಮಕಾತಿ ಹೊಂದಿದ ತಹಶೀಲ್ದಾರ್ ಗ್ರೇಡ್-2 ವೃಂದದ ಅಧಿಕಾರಿಗಳಿಗೆ ಈ ಕೆಳಗಿನಂತೆ ಅಂತರ್ ಜೇಷ್ಠತಾ ಕ್ರಮಾಂಕವನ್ನು ನಿಗದಿಪಡಿಸಲಾಗಿತ್ತು.

| ಜೇಷ್ಠತಾ ಕ್ರಮ ಸಂಖ್ಯೆ | ತಹಶೀಲ್ದಾರರ ಹೆಸರು              | ಜನ್ಮ ದಿನಾಂಕ | ಪದೋನ್ನತಿಗೆ ಅರ್ಹತಾ ದಿನಾಂಕ |
|---------------------|-------------------------------|-------------|--------------------------|
| 1257                | ಶ್ರೀ ಎಸ್.ಪಾಲಯ್ಯ (ಪ.ಪಂ)        | 01.07.1959  | 24.04.1995               |
| 1258                | ಶ್ರೀ ಬಿ.ಶಿವಯ್ಯ (ಪ.ಪಂ)         | 21.05.1960  | 24.04.1995               |
| 1259                | ಶ್ರೀ ಡಿ.ಉಪೇಂದ್ರ ನಾಯಕ್ (ಪ.ಪಂ)  | 26.12.1950  | 24.04.1995               |
| 1260                | ಶ್ರೀಮತಿ ಸಿ.ಪಿ.ಶೈಲಜ (ಪ.ಪಂ)     | 27.02.1961  | 24.04.1995               |
| 1261                | ಶ್ರೀ ಶ್ರೀರಂಗಯ್ಯ ಎಂ.ಕೆ. (ಪ.ಜಾ) | 01.06.1960  | 24.04.1995               |

ಸರ್ಕಾರಿ ಅಧಿಸೂಚನೆ ಸಂಖ್ಯೆ:ಆರ್‌ಡಿ 08 ಎಟಿಎಸ್ 1996, ದಿನಾಂಕ:29.05.1996 ರಲ್ಲಿ ತಹಶೀಲ್ದಾರ್ ಗ್ರೇಡ್-2 ವೃಂದದಿಂದ ತಹಶೀಲ್ದಾರ್ ಗ್ರೇಡ್-1 ವೃಂದಕ್ಕೆ ಈ ಕೆಳಕಂಡ ಕ್ರಮಾಂಕದಲ್ಲಿ ಪದೋನ್ನತಿ ನೀಡಲಾಗಿದೆ.

1. ಶ್ರೀ ಶ್ರೀರಂಗಯ್ಯ ಎಂ.ಕೆ.
2. ಶ್ರೀ ಎಸ್.ಪಾಲಯ್ಯ
3. ಶ್ರೀ ನಾಗರಾಜ್

ಸರ್ಕಾರಿ ಅಧಿಸೂಚನೆ ಸಂಖ್ಯೆ:ಸಿಆಸುಇ 144 ಆಸೇವ 1997, ದಿನಾಂಕ:30.10.2000 ರಲ್ಲಿ ತಹಶೀಲ್ದಾರ್ ಗ್ರೇಡ್-1 ವೃಂದದಿಂದ ಕೆ.ಎ.ಎಸ್ (ಕೆ.ಶ್ರೀ) ವೃಂದಕ್ಕೆ ಈ ಕೆಳಕಂಡ ಕ್ರಮಾಂಕದಲ್ಲಿ ಪದೋನ್ನತಿ ನೀಡಲಾಗಿದೆ.

1. ಶ್ರೀ ಶ್ರೀರಂಗಯ್ಯ ಎಂ.ಕೆ.
2. ಶ್ರೀ ಎಸ್.ಪಾಲಯ್ಯ
3. ಶ್ರೀ ನಾಗರಾಜ್

ತದನಂತರ, ಸರ್ಕಾರಿ ಅಧಿಸೂಚನೆ ಸಂಖ್ಯೆ:ಕಂಇ 15 ಎಟಿಎಸ್ 2000, ದಿನಾಂಕ:16.11.2002 ರಲ್ಲಿ ಶ್ರೀಮತಿ ಸಿ.ಪಿ.ಶೈಲಜಾ, ಅವರಿಗೆ ತಹಶೀಲ್ದಾರ್ ಗ್ರೇಡ್-1 ವೃಂದದಲ್ಲಿ ಅವರ ಜೇಷ್ಠತಾ ಕ್ರಮ ಸಂಖ್ಯೆ:251 ರ ಶ್ರೀ ಕೆ.ಜಿ.ರಮಾನಾಥ ಶೆಟ್ಟಿ ಹಾಗೂ ಕ್ರ.ಸಂ.252 ರ ಶ್ರೀ ಎಂ.ಕೆ.ಶ್ರೀರಂಗಯ್ಯ ಅವರ ಮಧ್ಯೆ ಸೇರ್ಪಡೆ ಮಾಡಲಾಗಿದೆ.

ಈ ಆದೇಶದನ್ವಯ ಕೆ.ಎ.ಎಸ್ (ಕೆ.ಶ್ರೀ) ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:ಸಿಆಸುಇ 03 ಎಸ್‌ಕೆಜಿ 2000, ದಿನಾಂಕ:04.03.2006 ರಂದು ಪ್ರಕಟಿಸಲಾಗಿದೆ. ಸದರಿ ಜೇಷ್ಠತಾ ಪಟ್ಟಿಯ ಕ್ರ.ಸಂ.ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

1. ಶ್ರೀಮತಿ ಸಿ.ಪಿ.ಶೈಲಜಾ (ಜೇ.ಸಂ:1168)
2. ಶ್ರೀ ಶ್ರೀರಂಗಯ್ಯ ಎಂ.ಕೆ. (ಜೇ.ಸಂ:1169)
3. ಶ್ರೀ ತಳವಾರ ಬಿ.ಎಫ್ (ಜೇ.ಸಂ:1170)
4. ಶ್ರೀ ಎಸ್.ಪಾಲಯ್ಯ (ಜೇ.ಸಂ:1171)

ಈ ಜೇಷ್ಠತಾ ಪಟ್ಟಿಯ ಆಧಾರದ ಮೇರೆಗೆ ಕೆ.ಎ.ಎಸ್ ಗ್ರೂಪ್-ಎ (ಹಿ.ಶ್ರೀ) ವೃಂದದ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದೆ.

1. ಶ್ರೀಮತಿ ಸಿ.ಪಿ.ಶೈಲಜಾ (ಜೇ.ಸಂ:126)
2. ಶ್ರೀ ಶ್ರೀರಂಗಯ್ಯ ಎಂ.ಕೆ. (ಜೇ.ಸಂ:127)
3. ಶ್ರೀ ಎಸ್.ಪಾಲಯ್ಯ (ಜೇ.ಸಂ:128)

ಶ್ರೀ ಎಸ್.ಪಾಲಯ್ಯ (ಪ.ಪಂ) ಅವರು ಸಿಆಸು ಇಲಾಖೆಗೆ ಮನವಿಯನ್ನು ಸಲ್ಲಿಸಿ, ತಹಶೀಲ್ದಾರ್ ವೃಂದದ ಆಯ್ಕೆ ಪಟ್ಟಿಯಲ್ಲಿ ನಿಗದಿಪಡಿಸಿದ ಜೇಷ್ಠತೆಯಲ್ಲಿ ತಮಗಿಂತ ಕೆಳಗಿನ ಸ್ಥಾನದಲ್ಲಿದ್ದ ಹಾಗೂ ಸರ್ಕಾರಿ ಅಧಿಸೂಚನೆ ಸಂಖ್ಯೆ:ಆರ್‌ಡಿ 12 ಎಎಸ್‌ಜಿ 2001, ದಿನಾಂಕ:11.06.2007 ರಲ್ಲಿ ಪ್ರಕಟಿಸಿದ ಜೇಷ್ಠತಾ ಪಟ್ಟಿಯಲ್ಲಿ ನನಗಿಂತ ಕಿರಿಯರಾದ ಶ್ರೀಮತಿ ಶೈಲಜಾ ಸಿ.ಪಿ ಮತ್ತು ಶ್ರೀ ಶ್ರೀರಂಗಯ್ಯ ಎಂ.ಕೆ ಅವರಿಗೆ ಕೆ.ಎ.ಎಸ್ (ಕೆ.ಶ್ರೀ) ವೃಂದದ ಜೇಷ್ಠತಾ ಪಟ್ಟಿಯಲ್ಲಿ ಅವರಿಗಿಂತ ಮೇಲೆ ತಂದಿರುವುದನ್ನು ಸರಿಪಡಿಸುವಂತೆ ಕೋರಿರುತ್ತಾರೆ. ಸದರಿ ಮನವಿಯನ್ನು ಪರಿಶೀಲಿಸಿ, ಸಿಆಸು ಇಲಾಖೆಯ ಅ.ಟಿ.ಸಂಖ್ಯೆ:ಸಿಆಸುಇ 04 ಎಸ್‌ಕೆಜಿ 2011, ದಿನಾಂಕ:14/20.12.2011 ರಲ್ಲಿ ತಹಶೀಲ್ದಾರ್ ಗ್ರೇಡ್-1 ವೃಂದದಲ್ಲಿ ಆಗಿರುವ ನ್ಯೂನತೆಯ ಬಗ್ಗೆ ಕಂದಾಯ ಇಲಾಖೆ ಮರುಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಸಿಆಸು ಇಲಾಖೆಗೆ ತಿಳಿಸುವಂತೆ ಕೋರಿರುತ್ತಾರೆ.

ಈ ಮನವಿಯಲ್ಲಿನ ಕೋರಿಕೆಯ ಬಗ್ಗೆ ಪರಿಶೀಲಿಸಲಾಗಿ, ಸರ್ಕಾರಿ ಆದೇಶ ಸಂಖ್ಯೆ:ಆರ್‌ಡಿ 11 ಮುನೊಸೆ(2) 1996, ದಿನಾಂಕ:16.10.1996 ರಲ್ಲಿ ಶ್ರೀಮತಿ ಸಿ.ಪಿ.ಶೈಲಜಾ ಅವರು ಬಸವನಗುಡಿಯಲ್ಲಿ ಹಿರಿಯ ಉಪ ನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸರ್ಕಾರಿ ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದಸ್ತಾವೇಜುಗಳ ನೋಂದಣಿ ಪೂರ್ವದಲ್ಲಿ ಸ್ಥಿರಾಸ್ಥಿಗಳ ಮಾರುಕಟ್ಟೆ ಮೌಲ್ಯದ ಬಗ್ಗೆ ನೋಂದಣಿ ಮಾಡಿಸಲು ಬರುವ ಸಾರ್ವಜನಿಕರಿಗೆ ಕಡ್ಡಾಯವಾಗಿ ಹಿಂಬರಹ ನೀಡುವ ಪದ್ಧತಿಯನ್ನು ಜಾರಿಗೊಳಿಸದೇ ಹಾಗೂ ಪಾಲಿಸದೇ ಲೋಪ ಎಸಗಿದ ಆರೋಪದ ಮೇರೆಗೆ ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು. ಸರ್ಕಾರಿ ಆದೇಶ ಸಂಖ್ಯೆ:ಆರ್‌ಡಿ 11 ಮುನೊಸೆ(2) 1996, ದಿನಾಂಕ:28.09.1999 ರಲ್ಲಿ ಶ್ರೀಮತಿ ಸಿ.ಪಿ.ಶೈಲಜಾ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕೈಬಿಡಲು ಆದೇಶವಾಗಿರುತ್ತದೆ. ಸರ್ಕಾರಿ ಆದೇಶ ದಿನಾಂಕ:28.09.1990 ರನ್ವಯ ಸರ್ಕಾರಿ ಆದೇಶ ಸಂಖ್ಯೆ: ಆರ್‌ಡಿ 22 ಎಟಿಎಸ್ 1996, ದಿನಾಂಕ:04.12.1999 ರಲ್ಲಿ ಈ ಅಧಿಕಾರಿಯ ಪರಿವೀಕ್ಷಣಾ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾರೆಂದು ಘೋಷಿಸಲಾಗಿದೆ.

ಸರ್ಕಾರಿ ಅಧಿಸೂಚನೆ ಸಂಖ್ಯೆ:ಕಂಇ 15 ಎಟಿಎಸ್ 2000, ದಿನಾಂಕ:18.12.2001 ರಲ್ಲಿ ಶ್ರೀಮತಿ ಸಿ.ಪಿ.ಶೈಲಜಾ ಅವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು (ಆರ್‌ಪಿಪಿಐ) ನಿಯಮ 1978 ರ ನಿಯಮ 3(1)(ಎ) ರನ್ವಯ ಜೇಷ್ಠತೆಯಲ್ಲಿ ಇವರಿಗಿಂತ ಕಿರಿಯರಾದ ಶ್ರೀ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮುಂಬಡ್ತಿ ನೀಡಿದ ದಿನಾಂಕ:29.05.1996 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ತಹಶೀಲ್ದಾರ್ ಗ್ರೇಡ್-1 ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ. ತದನಂತರ, ಸರ್ಕಾರಿ ಅಧಿಸೂಚನೆ ಸಂಖ್ಯೆ:ಕಂಇ 04 ಎಟಿಎಸ್ 1996, ದಿ:01.04.1998 ರಲ್ಲಿ ಪ್ರಕಟಗೊಂಡ ತಹಶೀಲ್ದಾರರ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಜೇಷ್ಠತಾ ಕ್ರ.ಸಂ.251 ರ ಶ್ರೀ ಕೆ.ಜಿ.ರಾಮನಾಥ ಶೆಟ್ಟಿ ಹಾಗೂ ಜೇ.ಸಂ:252 ರ ಶ್ರೀ ಎಂ.ಕೆ.ಶ್ರೀರಂಗಯ್ಯ ಅವರ ನಡುವೆ ಶ್ರೀಮತಿ

ಸಿ.ಪಿ.ಶೈಲಜಾ ಅವರ ಜೇ.ಸಂ:251 -ಎ ಎಂದು ಸೇರಿಸುವ ಬಗ್ಗೆ ಆಕ್ಷೇಪಣೆಗಳನ್ನು ಕೋರಲಾಗಿತ್ತು. ಈ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಬಾರದೇ ಇದ್ದುದರಿಂದ ಸರ್ಕಾರಿ ಅಧಿಸೂಚನೆ ಸಂಖ್ಯೆ:ಕಂಇ 15 ಎಟಿಎಸ್ 2000 ರಲ್ಲಿ ಸರ್ಕಾರಿ ಅಧಿಸೂಚನೆ ಸಂಖ್ಯೆ:ಕಂಇ 04 ಎಟಿಎಸ್ 1996, ದಿ:01.04.1998 ರಲ್ಲಿ ಪ್ರಕಟಗೊಂಡ ತಹಶೀಲ್ದಾರರ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಜೇಷ್ಠತಾ ಕ್ರ.ಸಂ.251 ರ ಶ್ರೀ ಕೆ.ಜಿ.ರಾಮನಾಥ ಶೆಟ್ಟಿ ಹಾಗೂ ಜೇ.ಸಂ:252 ರ ಶ್ರೀ ಎಂ.ಕೆ.ಶ್ರೀರಂಗಯ್ಯ ಅವರ ನಡುವೆ ಶ್ರೀಮತಿ ಸಿ.ಪಿ.ಶೈಲಜಾ ಅವರ ಜೇ.ಸಂ:251 -ಎ ಎಂದು ಸೇರ್ಪಡೆ ಮಾಡಿ ಆದೇಶಿಸಲಾಗಿದೆ.

ಶ್ರೀಮತಿ ಸಿ.ಪಿ.ಶೈಲಜಾ ಮತ್ತು ಶ್ರೀ ಎಸ್.ಪಾಲಯ್ಯ ಇಬ್ಬರೂ ಅಧಿಕಾರಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ಸೇವೆಗೆ ಸೇರುವ ಆಯ್ಕೆ ಪಟ್ಟಿಯಲ್ಲಿ ಶ್ರೀ ಎಸ್.ಪಾಲಯ್ಯ ಅವರು ಶ್ರೀಮತಿ ಸಿ.ಪಿ.ಶೈಲಜಾ ಅವರಿಗಿಂತ ಮೇಲಿನ ಕ್ರಮ ಸಂಖ್ಯೆಯಲ್ಲಿದ್ದು ಹಾಗೂ ದಿನಾಂಕ:11.06.2000 ದ ಅಧಿಸೂಚನೆ ಸಂಖ್ಯೆ:ಆರ್‌ಡಿ 12 ಎಎಸ್‌ಜಿ 2001 ರಲ್ಲಿ ಪ್ರಕಟಿಸಿರುವ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಶ್ರೀ ಎಸ್.ಪಾಲಯ್ಯ ನವರ ಜೇಷ್ಠತಾ ಕ್ರಮ ಸಂಖ್ಯೆ:1257 ಆಗಿದ್ದು ಶ್ರೀಮತಿ ಸಿ.ಪಿ.ಶೈಲಜಾ ಅವರ ಜೇಷ್ಠತಾ ಕ್ರ.ಸಂ:1260 ಆಗಿರುತ್ತದೆ.

ಒಂದು ಸಾರಿ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟವಾದ ನಂತರ ಸರ್ಕಾರ ಪ್ರಕಟಪಡಿಸಿದ ಸೇವಾ ಜೇಷ್ಠತೆಯನ್ನು ನ್ಯಾಯಾಲಯಗಳ ಆದೇಶವಿಲ್ಲದೆ ಸರ್ಕಾರವೇ ಪರಿಷ್ಕರಿಸಲು ಅವಕಾಶವಿರುವುದಿಲ್ಲವೆಂದು ಶ್ರೀ ಮಾರನ್ ಬಸಾರಿ ವಿರುದ್ಧ ರಾಜ್ಯ ಸರ್ಕಾರ ತೀರ್ಪಿನಲ್ಲಿ ತಿಳಿಸಿರುತ್ತದೆ. ಆದರೆ, ಸದರಿ ತೀರ್ಪಿನಲ್ಲಿ the State Government has no inherent power to tamper with the seniority list which has been finalised already. However, there are exceptions. If there is a patent error which should be and ought to be rectified, the State Government may proceed to rectify the same. ಅಂತಹ ತಪ್ಪುಗಳನ್ನು ಸರಿಪಡಿಸಲು ಅವಕಾಶವಿರುತ್ತದೆ.

ಈ ಅಂಶವನ್ನು ಮನದಲ್ಲಿಟ್ಟುಕೊಂಡು ಸರ್ಕಾರಿ ಅಧಿಸೂಚನೆ ಸಂಖ್ಯೆ:ಆರ್‌ಡಿ 04 ಎಟಿಎಸ್ 1996, ದಿನಾಂಕ:01.04.1998 ರ ಅಧಿಸೂಚನೆಯಲ್ಲಿ ಶ್ರೀಮತಿ ಸಿ.ಪಿ.ಶೈಲಜಾ ಅವರ ಜೇಷ್ಠತೆಯನ್ನು 251-ಎ ಎಂದು ಪ್ರಕಟಿಸಿರುವುದನ್ನು ಪರಿಷ್ಕರಿಸಿ, ಶ್ರೀ ಎಸ್.ಪಾಲಯ್ಯ ನವರ ಜೇಷ್ಠತೆಯನ್ನು 251-ಎ ಎಂದಲೂ ಹಾಗೂ ಶ್ರೀಮತಿ ಸಿ.ಪಿ.ಶೈಲಜಾ ಅವರ ಜೇಷ್ಠತೆಯನ್ನು 251-ಬಿ ಎಂದು ಸೇರಿಸಿ ಜೇಷ್ಠತೆ ನಿಗದಿಪಡಿಸಲು ಉದ್ದೇಶಿಸಲಾಗಿದೆ.

ಈ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಲಿಖಿತವಾಗಿ 15 ದಿನಗಳ ಒಳಗಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ 5ನೇ ಮಹಡಿ, ಬಹುಮಹಡಿ ಕಟ್ಟಡ, ಬೆಂಗಳೂರು ಅವರಿಗೆ ಸಲ್ಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ.ರಾಮಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3).

ಪಿ.ಆರ್. 792

### ವಾಣಿಜ್ಯ ತೆರಿಗೆಗಳ ಇಲಾಖೆ

ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಎಲ್.ವಿ.ಒ-020) ಬೆಂಗಳೂರು, ರವರ ನಡವಳಿಕೆಗಳು

ಪ್ರಸ್ತುತ : ಪುಷ್ಪ.ಸಿ

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು

ಎಲ್.ವಿ.ಒ.-020, ಬೆಂಗಳೂರು.

ವಿಷಯ: M/s. Karnataka Power Corporation Ltd., ಬೆಂಗಳೂರು ಟಿನ್ ಸಂಖ್ಯೆ 29440405909 ಇವರಿಗೆ ನಕಲಿ 'ಸಿ' ನಮೂನೆಯನ್ನು ನೀಡುವ ಬಗ್ಗೆ.

ಉಲ್ಲೇಖ:

1. ವರ್ತಕರ ಮನವಿ ಪತ್ರ ದಿನಾಂಕ: 18-11-2011.
2. ಈ ಕಛೇರಿ ಪತ್ರ ಸಂಖ್ಯೆ ವಾತೆಸಆ. ಎಲ್.ವಿ.ಒ-020/559/2011-12, ದಿನಾಂಕ:14-12-2012.
3. ವಾತೆಜಂಆ(ಆ).ಮೌ.ತ.ವಿ-1, ಬೆಂಗಳೂರು ಇವರ ಪತ್ರ ಸಂಖ್ಯೆ :ಸಿಆರ್.04/11-12, ದಿನಾಂಕ:01-01-2012.
4. ಕೇಂದ್ರ ಮಾರಾಟ ತೆರಿಗೆ ನಿಯಮಾವಳಿಗಳು 1957 ನಿಯಮ 12(2).
5. ಈ ಕಛೇರಿಯಿಂದ KPC Ltd., ಬಳ್ಳಾರಿ ಇವರಿಗೆ ನೀಡಲಾದ 'ಸಿ' ನಮೂನೆ ಸಂಖ್ಯೆ : 3946533 ದಿನಾಂಕ: 31-08-2005.

ಪ್ರಸ್ತಾವನೆ :

M/s. Karnataka Power Corporation Ltd., ಬೆಂಗಳೂರು, ಇವರು ಉಲ್ಲೇಖ (1)ರ ಪತ್ರದಲ್ಲಿ ಸದರಿಯವರು ಮೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಚೆನ್ನೈ ಇವರಿಗೆ ವಿತರಿಸಿರುವ 'ಸಿ' ನಮೂನೆ ಮೂಲ ಪತ್ರ ಸಂಖ್ಯೆ 3946533 ಕಳೆದು ಹೋಗಿರುವ ಹಿನ್ನೆಲೆಯಲ್ಲಿ ನಕಲಿ 'ಸಿ' ನಮೂನೆಯನ್ನು ನೀಡಬೇಕೆಂದು ಕೋರಿ, ಪೂರಕವಾಗಿ M/s. Karnataka Power Corporation Ltd., ಬೆಂಗಳೂರು ವಿಭಾಗ ಇವರು ಮೂಲ 'ಸಿ' ನಮೂನೆ ಕಳೆದುಹೋಗಿರುವುದಕ್ಕೆ ಬೆಂಗಳೂರು ಜಿಲ್ಲಾ ಕುಡುತಿನಿ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುವ ಪ್ರತಿ, Form G-Form of Indemnity Bond, ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿರುವ ಪ್ರತಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ಉಲ್ಲೇಖ (2)ರಂತೆ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆ) ಮೌ.ತ.ವಿ-1, ಬೆಂಗಳೂರು ಕಛೇರಿಗೆ ಪತ್ರ ಬರೆಯಲಾಗಿ, ಉಲ್ಲೇಖ (3) ರ ಪತ್ರದಲ್ಲಿನಂತೆ ಈ ಕೆಳಕಂಡಂತೆ ಆದೇಶಿಸಲಾಗಿದೆ.

**ಆದೇಶ ಸಂಖ್ಯೆ : ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ಸ್ಥ.ಮೌ.ತೆ-020/ಸಂಖ್ಯೆ :01/11-12, ದಿನಾಂಕ : 19-03-2012.**

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಕೇಂದ್ರ ಮಾರಾಟ ತೆರಿಗೆ ನಿಯಮಾವಳಿಗಳು 1956 ನಿಯಮ 12(2)ರಂತೆ ಮೆ: Karnataka Power Corporation Ltd., ಇವರಿಗೆ ಈ ಕಛೇರಿಯಿಂದ ನೀಡಲಾಗಿದ್ದ 'ಸಿ' ನಮೂನೆ ಸಂಖ್ಯೆ 3946533 ನ್ನು ರದ್ದುಗೊಳಿಸಿ ಆದೇಶಿಸಲಾಗಿದೆ.

ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತರು,

ಎಲ್.ವಿ.ಓ-020, ಬೆಂಗಳೂರು.

ಪಿ.ಆರ್. 781

ತಹಶೀಲ್ದಾರ್‌ರವರ ಕಾರ್ಯಾಲಯ, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರ.

: ಸಾರ್ವಜನಿಕ ಪ್ರಕಟಣೆ :

ನಮೂನೆ - 27

94ನೇ ನಿಯಮದ 68(1)ನೇ ಪ್ರಕರಣದ ಮೇರೆಗಿನ ಘೋಷಣೆ

ಸಂಖ್ಯೆ: ಎಲ್‌ಎನ್‌ಡಿ.ಸಿಆರ್: 354/11-12, ದಿನಾಂಕ: 21-05-2012.

ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ, ವರ್ತೂರು ಗ್ರಾಮದ ಸ.ನಂ.134 ರಲ್ಲಿ 1-28 ಎ.ಗುಂ. ಜಮೀನಿನ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡು ಬಂದಿರುವುದರಿಂದ,

ಕರ್ನಾಟಕ ಭೂ ಕಂದಾಯ ಅಧಿನಿಯಮದ 1964 ರ 68ನೇ ಪ್ರಕರಣದ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು 1-28 ಎ.ಗುಂ. 'ಬ' ಖರಾಬು ಜಮೀನಿನ ಸದರಿ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಮತ್ತು 1-28 ಎ.ಗುಂ. ಜಮೀನಿನ ಭಾಗದಲ್ಲಿ ಅಥವಾ ಅದರ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ, ಈ ಮೂಲಕ ಘೋಷಿಸುತ್ತದೆ.

2. ಸಾರ್ವಜನಿಕ ಹಿತಾಸಕ್ತಿ ಹಕ್ಕಿನ ಜೊತೆಗೆ ಸದರಿ ಭಾಗವು ಸದರಿ ಭಾಗದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರೆ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಅಧಿಸೂಚನೆಯನ್ನು ಹೊರಡಿಸಿದ ತೊಂಬತ್ತು (90) ದಿನದೊಳಗೆ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂಥಹ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಮ್ ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಜಿಲ್ಲೆಯ ಡೆಪ್ಯೂಟಿ ಕಮೀಷನರಿಗೆ ಬರಹದಲ್ಲಿ ತಿಳಿಸತಕ್ಕದ್ದು ಮತ್ತು ಸದರಿ ಆಕ್ಷೇಪಣೆಗಳನ್ನು ಮತ್ತು ಕ್ಲೈಮ್‌ಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಡೆಪ್ಯೂಟಿ ಕಮೀಷನರರು ಪರಿಶೀಲಿಸತಕ್ಕದ್ದು.

## ಅನುಸೂಚಿ

|  |  |
|--|--|
| ಭಾಗ ಇತ್ಯಾದಿ ಇರುವ ಗ್ರಾಮಗಳು                    | ವರ್ತೂರು ಹೋಬಳಿ, ವರ್ತೂರು ಗ್ರಾಮದ ಸ.ನಂ.134 ರಲ್ಲಿ 1-28 ಎ.ಗುಂ. |
| ತಾಲ್ಲೂಕು                                     | ಬೆಂಗಳೂರು ಪೂರ್ವ ತಾಲ್ಲೂಕು                                  |
| ಜಿಲ್ಲೆ                                       | ಬೆಂಗಳೂರು ಜಿಲ್ಲೆ  |
| ಸರ್ವೆ ನಂಬರ್                                  | 134 ರಲ್ಲಿ 1-28 ಎ.ಗುಂ.                                    |
| ರಸ್ತೆಯ ಮೊದಲಾದುದರ ಭಾಗ ಅಥವಾ ಭಾಗಗಳ ವರ್ಣನೆ       | 'ಬ' ಖರಾಬು  |
| ರಸ್ತೆಯ ಭಾಗ ಅಥವಾ ಭಾಗಗಳ ಸರಿ ಸುಮಾರು ವಿಸ್ತೀರ್ಣ   | ಒಟ್ಟು 1-28 ಎ.ಗುಂ.  |
| ಸಾರ್ವಜನಿಕ ರಸ್ತೆ/ಬೀದಿ/ಗಲ್ಲಿ/ದಾರಿ ಅಥವಾ ಅದರ ಭಾಗ | ವರ್ತೂರು ಗ್ರಾಮ  |

ಪಿ.ಆರ್. 746

.....,

ತಹಶೀಲ್ದಾರ್,  
ಬೆಂಗಳೂರು ಪೂರ್ವ ತಾಲ್ಲೂಕು, ಕೃಷ್ಣರಾಜಪುರ.

## TRANSPORT SECRETARIAT

No:SAREE 112 SAESE 2011, Bangalore, Dated: 02-06-2012

## OFFICIAL MEMORANDUM

This is the draft gradation list of Regional Transport Officers for the period from 01-01-1992 and onwards. Earlier final gradation list of Regional Transport Officers for the period from 01-11-1956 to 31-12-1991 was published in OM No. HTD 53 TRA 96, date: 21-11-2006. For the reasons stated in the said OM the gradation list of Regional Transport Officers could be finalized from 01-11-1956 to 31-12-1991 only. Now, the draft gradation list for further period from 01-01-1992 to 23-01-1999 is prepared. The period from 24-01-1999 is kept open as neither the direct recruitment was made nor there was any change in rules of recruitment enabling classification of vacancies between PR and DR and formation of blocks. The names of the promotes in the draft gradation list is shown based on the actual promotions made and arranged as per their seniority in ARTO list of 2009.

Occurance and utilisation of vacancies from 01-01-1992 is as shown in Annexure -A and draft gradation list from the said period is as shown in Annexure - B.

Any Officer aggrieved by the position assigned to him in the list or in respect of service particulars/date of birth etc., mentioned therein may submit his representation with necessary documentary evidence in support of his contention within 30 days from the date of issue of this Official Memorandum addressed to the Principal Secretary to Govt., Transport Department, Gate No.3, 1<sup>st</sup> Floor, M.S. Building, Bangalore-560 001.

RAMACHANDR,

Under Secretary to Government

Transport Department

**ANNEXURE-A**  
**OCCURANCE AND UTILISATION OF VACANCIES**

**PART-I**

**PERIOD FROM 01-01-1992 TO 31-12-2011**

**( IN CONTINUATION OF GRADATION LIST OF RTO's IN OM No. HTD-53-TRA-96, Dt : 21-11-2006 )**

| Sl. No | Block Period             | Vacancie<br>s<br>occurred | Provision<br>as per<br>C & R<br>Rules | Classification of Vacancies           |                               |       |                                       |                               |       | Utilisation |    | Balance Excess (+)<br>Short fall (-) |    | Remark<br>s |
|--------|--------------------------|---------------------------|---------------------------------------|---------------------------------------|-------------------------------|-------|---------------------------------------|-------------------------------|-------|-------------|----|--------------------------------------|----|-------------|
|        |                          |                           |                                       | DR                                    |                               |       | PR                                    |                               |       | DR          | PR | DR                                   | PR |             |
|        |                          |                           |                                       | As per<br>rules of<br>Recruit<br>ment | C/o from<br>previous<br>Block | Total | As per<br>rules of<br>Recruit<br>ment | C/o from<br>previous<br>Block | Total |             |    |                                      |    |             |
| 1      | 2                        | 3                         | 4                                     | 5                                     | 6                             | 7     | 8                                     | 9                             | 10    | 11          | 12 | 13                                   | 14 | 15          |
| 1      | 01-01-1992 to 12-06-1998 | 32                        | DR-50%<br>PR-50%                      | 16                                    | -                             | 16    | 16                                    | 21                            | 37    | 10          | 37 | -6                                   | -  |             |
| 2      | 13-06-1998 to 23-01-1999 | 8                         | DR-50%<br>PR-50%                      | 4                                     | 6                             | 10    | 4                                     | -                             | 4     | 1           | 4  | -9                                   | -  |             |
| 3      | 24-01-1999 To 31-12-2011 | 36                        | DR-50%<br>PR-50%                      | 1                                     | 9                             | 10    | 35                                    | -                             | 35    | -           | 29 | -10                                  | -6 |             |

**PART-II**

**PERIOD FROM 24-01-1999**

| 1 | 2   | 3 | 4             | 5 | 6 | 7 | 8 | 9 | 10 | 11 | 12 | 13 | 14 | 15   |
|---|---|---|---------------|---|---|---|---|---|----|----|----|----|----|--|
| 3 | 24-01-1999 to (This Block is kept open in view of remarks in column 15) |   | DR-50% PR-50% |   | 9 |   |   |   |    |    |    |    |    | The classification of vacancies and formation of block will have to be made upto the date of DR or upto the date of change of rules of recruitment. As none of the above events i.e., DR or change of recruitment rules took place during the period after 24-01-1999 and only promotions have been made, this block is kept open showing the names of promotees only, subject to classification of vacancies occurred / occurring in this block between DR and PR and the gradation list be continued |

**RAMACHANDRA,**  
Under Secretary to Government  
Transport Department

## ANNEXURE - B

## DRAFT GRADATION LIST OF REGIONAL TRANSPORT OFFICERS

## PART - I

PERIOD FROM 01-01-1992 to 23-01-1999

(in continuation of final gradation list published in OM No.HTD 53 TRA 96, Dated 21-11-2006)

| SI No   | Name Sri / Smt        | Date of Birth | Date of entry into Govt. Service | Date of appointment / Promotion | Date of Eligibility | Roster Point and Category (Roster continued from previous block) | Remarks   |
|---|-----------------------|---------------|----------------------------------|---------------------------------|---------------------|--|---|
| 1   | 2                     | 3             | 4                                | 5                               | 6                   | 7  | 8   |
| <b>BLOCK PERIOD FROM 01-01-1992 to 12-06-1998</b> |                       |               |                                  |                                 |                     |  |   |
| 1   | C N Narasimhamurthy   | 08-06-1938    | 25-09-1962                       | 21-10-1982                      | 22-09-1992          | 12-UR  |   |
| 2   | B.S. Somanathaiah     | 13-05-1937    | 02-06-1964                       | 26-10-1983                      | 22-09-1992          | 13-UR  |   |
| 3   | M. Nazeebulla         | 02-03-1938    | 06-09-1961                       | 21-10-1982                      | 23-09-1992          | 14-UR  |   |
| 4   | R. Ramaiah            | 16-06-1940    | 01-05-1962                       | 21-10-1982                      | 23-09-1992          | 15-UR  |   |
| 5   | M. Mahadeva (ST)      | 21-06-1939    | 13-01-1965                       | 22-09-1992                      | 14-10-1992          | 16-ST  |   |
| 6   | M. Maraiah (SC)       | 05-02-1938    | 26-06-1962                       | 13-01-1984                      | 14-10-1992          | 1-SC   | As per GO No. DPAR 22 SBC 77, dt 30-08-79 new reservation roster is followed starting from 1st point.   |
| 7   | H. Raghunath (ST)     | 30-06-1958    | 21-01-1978                       | 22-09-1992                      | 14-10-1992          | 2-ST   | Date of eligibility i.e., 14-10-92 indicated is as per corrigendum No.HTD 342 TMI 94, dt 28-11-1994   |
| 8   | C. Channaiah          | 20-02-1942    | 20-09-1961                       | 13-01-1984                      | 14-10-1992          | 3-UR   |   |
| 9   | Md. Ziauddin          | 29-12-1937    | 01-05-1961                       | 13-01-1984                      | 14-10-1992          | 4-UR   |   |
| 10  | B.K. Venugopal        | 14-03-1941    | 07-09-1961                       | 18-10-1984                      | 14-10-1992          | 5-UR   |   |
| 11  | Abdul Jabbar Khan     | 01-06-1939    | 21-09-1961                       | 18-10-1984                      | 14-10-1992          | 6-UR   |   |
| 12  | Siddalingamurthy (SC) | 23-07-1939    | 28-12-1961                       | 10-04-1992                      | 14-10-1992          | 07-SC  | In judgement dt 2-2-96 Hon. KAT in application No 1274 of 1991 filed by Sri. Siddalingamurthy, Hon. KAT has directed to place Sri. Siddalingamurthy above Sri. A.Y. Chaluvadi |



| SI No | Name Sri / Smt        | Date of Birth | Date of entry into Govt. Service | Date of appointment / Promotion | Date of Eligibility | Roster Point and Category (Roster continued from previous block) | Remarks |
|-------|-----------------------|---------------|----------------------------------|---------------------------------|---------------------|--|---------|
| 13    | C. Devaraj            | 20-03-1936    | 10-08-1962                       | 18-10-1984                      | 14-10-1992          | 8-UR   |         |
| 14    | V.S. Umapathy         | 08-04-1940    | 14-04-1961                       | 18-10-1984                      | 14-10-1992          | 9-UR   |         |
| 15    | T. Venkataswamy Reddy | 08-04-1937    | 06-09-1961                       | 13-07-1989                      | 14-10-1992          | 10-UR  |         |
| 16    | P.B. Sreekantaiah     | 16-03-1935    | 09-06-1960                       | 13-07-1989                      | 14-10-1992          | 11-UR  |         |
| 17    | M.B. Rajashekar       | 10-06-1935    | 17-04-1961                       | 13-07-1989                      | 14-10-1992          | 12-UR  |         |
| 18    | K. Venugopal          | 18-12-1941    | 20-11-1961                       | 21-11-1990                      | 14-10-1992          | 13-UR  |         |
| 19    | B. Giridhar (SC)      | 15-12-1940    | 04-08-1961                       | -                               | 01-03-1993          | 14-SC  |         |
| 20    | K.M.S. Pasha          | 16-05-1935    | 26-09-1961                       | 18-02-1991                      | 14-10-1992          | 15-UR  |         |
| 21    | R.N. Narayanaswamy    | 06-10-1936    | 23-01-1960                       | 31-05-1989                      | 14-10-1992          | 16-UR  |         |
| 22    | Somashekaraiah        | 16-04-1939    | 06-09-1961                       | 20-11-1990                      | 14-10-1992          | 17-UR  |         |
| 23    | H.S. Basavarajappa    | 13-08-1940    | 25-09-1961                       | 21-11-1990                      | 14-10-1992          | 18-UR  |         |
| 24    | K. Anand              | 06-06-1941    | 23-04-1969                       | 10-04-1992                      | 14-10-1992          | 19-UR  |         |
| 25    | Gnanananda Bokkapatna | 07-02-1935    | 14-11-1961                       | 10-04-1992                      | 14-10-1992          | 20-UR  |         |
| 26    | A.Y. Chaluvadi (SC)   | 05-04-1937    | 20-04-1967                       | 15-02-1991                      | 25-01-1994          | 21-SC  |         |
| 27    | Ahmed Zubair          | 02-12-1940    | -                                | 10-04-1992                      | 01-04-1993          | 22-UR  |         |
| 28    | K.S. Gopalakrishna    | 04-04-1940    | 06-11-1961                       | 10-04-1992                      | 01-06-1993          | 23-UR  |         |
| 29    | H.I. Chinna           | 11-11-1936    | 05-09-1959                       | 01-07-1993                      | 01-07-1993          | 24-UR  |         |
| 30    | B.C. Shivakumar       | 02-09-1938    | 29-05-1964                       | 01-08-1993                      | 01-08-1993          | 25-UR  |         |
| 31    | Md. Iqbal             | 10-11-1940    | 01-06-1964                       | 01-05-1995                      | 25-01-1994          | 26-UR  |         |
| 32    | L. Srinivasamurthy    | 28-03-1947    | 29-11-78                         | 11-08-1995                      | 25-01-1994          | 27-SC  |         |
| 32    | N.H. Ramamurthy       | 26-09-1937    | 21-01-1960                       | 01-04-1994                      | 25-01-1994          | 28-UR  |         |
| 33    | C. Nataraj            | 16-11-1939    | 26-10-1961                       | 01-06-1995                      | 25-01-1994          | 29-UR  |         |
| 34    | M.L. Krishnaswamy     | 03-11-1939    | 12-10-1961                       | 13-02-1997                      | 25-01-1994          | 30-UR  |         |

| SI No  | Name Sri / Smt          | Date of Birth | Date of entry into Govt. Service | Date of appointment / Promotion | Date of Eligibility | Roster Point and Category (Roster continued from previous block) | Remarks |
|--|-------------------------|---------------|----------------------------------|---------------------------------|---------------------|--|---------|
| 35   | H. Patney               | 04-06-1938    | -                                | 13-02-1997                      | 25-01-1994          | 31-UR  |         |
| 36   | R. Surendra             | 13-12-1941    | -                                | 13-02-1997                      | 01-04-1997          | 32-UR  |         |
| 37   | G. Srinivasan           | 16-02-1944    | 27-04-1966                       | 13-02-1997                      | 12-06-1998          | 33-UR  |         |
| 38   | B.P. Umashankar (DR)    | 02-07-1970    | 23-05-1998                       | 23-05-1998                      | 23-05-1998          | -  |         |
| 39   | J. Gnanendra Kumar (DR) | 15-04-1967    | 23-05-1998                       | 23-05-1998                      | 23-05-1998          | -  |         |
| 40   | J. Purushotham (DR)     | 06-07-1972    | 23-05-1998                       | 23-05-1998                      | 23-05-1998          | -  |         |
| 41   | C. Mallikarjuna (DR)    | 01-08-1974    | 23-05-1998                       | 23-05-1998                      | 23-05-1998          | -  |         |
| 42   | Noor Md. Pasha (DR)     | 25-10-1965    | 23-05-1998                       | 23-05-1998                      | 23-05-1998          | -  |         |
| 43   | C.T. Murthy (DR)        | 18-07-1965    | 23-05-1998                       | 23-05-1998                      | 23-05-1998          | -  |         |
| 44   | K.T. Halaswamy (DR)     | 22-07-1970    | 23-05-1998                       | 12-06-1998                      | 12-06-1998          | -  |         |
| 45   | M.P. Omkareshwari (DR)  | 22-05-1973    | 12-06-1998                       | 12-06-1998                      | 12-06-1998          | -  |         |
| 46   | M. Shobha (DR)          | 20-01-1973    | 12-06-1998                       | 12-06-1998                      | 12-06-1998          | -  |         |
| 47   | Gayathri Devi (DR)      | 21-01-1971    | 12-06-1998                       | 12-06-1998                      | 12-06-1998          | -  |         |
| <b>BLOCK PERIOD 13-06-1998 to 23-01-1999</b> |                         |               |                                  |                                 |                     |  |         |
| 48   | S. Krishna (SC)         | 08-12-1949    | -                                | 01-08-1997                      | 12-06-1998          | 1-SC   |         |
| 49   | M. Narayanaswamy (ST)   | 07-04-1945    | 06-12-1978                       | 01-08-1997                      | 12-06-1998          | 2-ST   |         |
| 50   | L. Murthy               | 18-10-1940    | 22-09-1961                       | 01-08-1997                      | 12-06-1998          | 3-UR   |         |
| 51   | Siddappa H Kallera (DR) | 01-07-1972    | -                                | 23-01-1999                      | 23-01-1999          | -  |         |
| 52   | G. S Ramachandra        | 15-06-1940    | 03-01-1961                       | -                               | -                   | 4-UR   |         |

## PART – II

## BLOCK PERIOD FROM 24-01-1999

(This block period is kept open without classifying the vacancies between DR and PR as no DR has been made since the start of the block. As only promotions have been made, names of the promotees have been shown in order of their promotion. This is subject to classification of vacancies between DR and PR, when the DR have been made or any change in recruitment rules take place whichever is earlier and formation of block and assigning the dates of eligibility to promotees)

| SI No | Name Sri/Smt          | Date of Birth | Date of entry into Govt. Service | Date of appointment / Promotion | Date of Eligibility | Roster Point and Category (continued from previous block) | Remarks |
|-------|-----------------------|---------------|----------------------------------|---------------------------------|---------------------|---|---------|
| 1     | 2                     | 3             | 4                                | 5                               | 6                   | 7   | 8       |
| 53    | R. N. Vijayakumar     | 27-06-1942    | 01-06-1964                       | -                               | -                   | 5-UR  |         |
| 54    | R. Thippeswamy (SC)   | 14-08-1940    | 20-12-1978                       | -                               | -                   | 6-UR  |         |
| 55    | M. Nanjundaswamy (SC) | 03-08-1944    | 22-11-1978                       | -                               | -                   | 7-SC  |         |
| 56    | M. Giridhar           | 23-03-1952    | 16-11-1978                       | -                               | -                   | 8-UR  |         |
| 57    | Afzal Ahmed Khan      | 06-08-1955    | 16-11-1978                       | -                               | -                   | 9-UR  |         |
| 58    | Iqbal Ahmed           | 13-03-1951    | 24-11-1978                       | -                               | -                   | 10-UR   |         |
| 59    | H.J. Thambad          | 22-05-1956    | 01-12-1978                       | -                               | -                   | 11-UR   |         |
| 60    | Syed Shafi Ahmed      | 27-11-1951    | 16-11-1978                       | -                               | -                   | 12-UR   |         |
| 61    | H. N. Ramesh          | 31-07-1953    | 16-11-1978                       | -                               | -                   | 13-UR   |         |
| 62    | Seva Naik (SC)        | 04-05-1952    | 01-12-1978                       | -                               | -                   | 14-SC   |         |
| 63    | Mohd. Dastagir        | 31-07-1954    | 16-11-78                         | -                               | -                   | 15-UR   |         |
| 64    | G.S.Patil             | 05-01-54      | 17-11-78                         | -                               | -                   | 16-UR   |         |
| 65    | Nanjaraja Urs         | 01-08-1953    | 16-11-1979                       | -                               | -                   | 17-UR   |         |

| SI No | Name Sri/Smt           | Date of Birth | Date of entry into Govt. Service | Date of appointment / Promotion | Date of Eligibility | Roster Point and Category (continued from previous block) | Remarks |
|-------|------------------------|---------------|----------------------------------|---------------------------------|---------------------|---|---------|
| 1     | 2                      | 3             | 4                                | 5                               | 6                   | 7   | 8       |
| 66    | Rajput Kiran Singh     | 01-09-1955    | 22-12-1978                       | -                               | -                   | 18-UR   |         |
| 67    | M. S. Manjunathaiah    | 08-02-1951    | 16-11-1978                       | -                               | -                   | 19-UR   |         |
| 68    | I.B. Avati             | 15-05-1954    | 20-11-1978                       | -                               | -                   | 20-UR   |         |
| 69    | T.S. Ningannavar (SC)  | 05-06-1955    | 01-12-1978                       | -                               | -                   | 21-SC   |         |
| 70    | K. Surendranath        | 01-02-1950    | 02-12-1978                       | -                               | -                   | 22-UR   |         |
| 71    | Krishna Reddy          | 15-02-1951    | 21-11-1978                       | -                               | -                   | 23-UR   |         |
| 72    | A. S. Rajasimha        | 28-01-1950    | 02-12-1978                       | -                               | -                   | 24-UR   |         |
| 73    | Dasappa                | 18-10-1949    | 07-12-1978                       | -                               | -                   | 25-UR   |         |
| 74    | Kareem Baig            | 16-09-1950    | 26-12-1978                       | -                               | -                   | 26-UR   |         |
| 75    | K.Ashok                | 19-08-1957    | 20-11-1978                       | -                               | -                   | 27-SC   |         |
| 76    | D.Siddalingeswara      | 24-02-1955    | 23-11-1978                       | -                               | -                   | 28-UR   |         |
| 77    | N.Nanjundegowda        | 03-01-1951    | 21-11-1978                       | -                               | -                   | 29-UR   |         |
| 78    | Md.Habeebullakhan      | 15-01-1955    | 08-12-1978                       | -                               | -                   | 30-UR   |         |
| 79    | N.M.Balavalli          | 06-12-1953    | 20-11-1978                       | -                               | -                   | 31-UR   |         |
| 80    | D.Sadashiva            | 15-12-1952    | 18-01-1979                       | -                               | -                   | 32-UR   |         |
| 81    | Janardhanaswamy Shetty | 13-08-1951    | 21-11-1978                       | -                               | -                   | 33-UR   |         |

RAMACHANDRA,

Under Secretary to Government

Transport Department

**COMMERCIAL TAXES DEPARTMENT****PROCEEDINGS OF THE COMMISSIONER OF COMMERCIAL TAXES, (KARNATAKA),  
BANGALORE-CLARIFICATION UNDER SECTION 59 (4) OF THE KARNATAKA VALUE ADDED TAX  
ACT-2003.**

**Sub:** KVAT Act, 2003-Clarification under Section 59(4) regarding multi option of payment of taxes U/s 4 for one works contract business and U/s 15 for another works contract business.

**Ref:** Application dated. 17-02-2012 of M/s. Shonan Engineering Works Pvt. Ltd. Bangalore - TIN No. 29900391591.

In the application cited above M/s. Shonan Engineering Works Pvt. Ltd., No. 27, (10-B), 2<sup>nd</sup> Floor, 2<sup>nd</sup> Cross, J. C. Road, Bangalore stating that they are carrying out the works contracts of (1) supplying and laying of Steel Pipelines opting to pay tax (VAT) u/s 4, (2) providing and laying of HDPE pipelines under water supply schemes opting to pay tax (COT) u/s 15, and (3) construction of manholes chambers and providing, laying jointing, testing and commissioning of SWG/RCC under UGD scheme opting to pay tax (COT) u/s 15 of KVAT Act, has sought clarification regarding adoption of payment of taxes u/s 4 for one works contract business and u/s 15 for another works contract business for any particular/same assessment period.

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

**CLARIFICATION NO. CLR. CR. 217/2011-12, DATED 03-05-2012.**

It is clarified that the applicant may either opt for composition of tax as per section 15 of the KVAT Act, 2003 in respect of all the three types of works contract or pay tax under regular scheme as per section 4 of the Act in respect of all the three types of works contract, But he cannot avail both the schemes for his different types of works contract.

**PRADEEP SINGH KHAROLA**

Commissioner of Commercial Taxes,  
In Karnataka, Bangalore.

P.R. 656

**COMMERCIAL TAXES DEPARTMENT****PROCEEDINGS OF THE COMMISSIONER OF COMMERCIAL TAXES, (KARNATAKA),  
BANGALORE-CLARIFICATION UNDER SECTION 59 (4) OF THE KARNATAKA VALUE ADDED TAX  
ACT-2003.**

**Sub:** KVAT Act, 2003-Clarification under Section 59(4) regarding the rate of tax applicable on 'Vermibed'-regarding.

**Ref:** Application dated : 03-02-2012 of M/s. Udaykumar Marketing, Bangalore. TIN No. 29790587737.

In the application cited above M/s. Udaykumar Marketing, No. 1606, 12<sup>th</sup> Main, Sahakaranagar, Near Genesha Temple, Bangalore-560 092 has sought clarification regarding the rate of tax applicable on 'Bermibed'

2. Section 59(4) of the Karnataka Value Added, Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

**CLARIFICATION NO. CLR. CR. 207/11-12, DATED 04-05-2012.**

It is clarified that 'Vermibed' is liable to tax at 14% under Section 4 (1) (b) of the Karnataka Value Added Tax Act, 2003.

**PRADEEP SINGH KHAROLA**

Commissioner of Commercial Taxes,  
in Karnataka, Bangalore.

**P.R. 665**

**ಸಹಕಾರ ಇಲಾಖೆ**

**ಸಹಕಾರ ಸಂಘಗಳ ನಿಬಂಧಕರ ಕಛೇರಿ, ನಂ. 1, ಅಲಿ ಅಸ್ಕರ್ ರಸ್ತೆ, ಬೆಂಗಳೂರು-52**

**ಸಂಖ್ಯೆ : ಯುಬಿಸಿ-3/77/ಸಮಾಪನೆ/2010-11, ಬೆಂಗಳೂರು, ದಿನಾಂಕ : 14ನೇ ಮೇ, 2012.**

**ವಿಷಯ :** ಸಮಾಪನೆಯಲ್ಲಿರುವ ಕರ್ನಾಟಕ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಸುಳ್ಳು ತಾಲ್ಲೂಕು ಇವರ ನೋಂದಣಿ ರದ್ದತಿ ಮಾಡುವ ಬಗ್ಗೆ.

**ಉಲ್ಲೇಖ :** 1. ಈ ಕಛೇರಿಯ ಸಮಾಪನಾ ಆದೇಶ ಯುಬಿಸಿ-3/77/ಸಮಾಪನೆ/2010-11, ದಿನಾಂಕ : 21-08-2010.  
2. ಸರ್ಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ ಇವರ ಪತ್ರ ಸಂಖ್ಯೆ ಡಿಆರ್ ಪಿ:ಎಸ್9 :  
ಎಲ್ ಕ್ಯೂಡಿ : 2010-11, ದಿನಾಂಕ : 06-02-2012 ಮತ್ತು 24-03-2012.

**ಪ್ರಸ್ತಾವನೆ :**

ಕರ್ನಾಟಕ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಸುಳ್ಳು ತಾಲ್ಲೂಕು ಈ ಸಂಘವು ದಿನಾಂಕ : 18-07-2004ರಂದು ನೋಂದಣಿ ಸಂಖ್ಯೆ ಜೆಆರ್‌ಎಂ/ಬಿ.2/ಆಡಳಿತ/ಹೆಚ್‌ಒಟಿ/31427/2004-05ರಲ್ಲಿ ನೋಂದಣಿ ಆಗಿರುತ್ತದೆ. ಸಂಘವು ತನ್ನ ವಹಿವಾಟನ್ನು ನಡೆಸದೆ ಸ್ಥಗಿತಾವಸ್ಥೆಯಲ್ಲಿದ್ದುದರಿಂದ ಉಲ್ಲೇಖ (1)ರ ಆದೇಶದಂತೆ ಸಮಾಪನೆಗೊಳಿಸಿ ಸಹಕಾರ ಅಭಿವೃದ್ಧಿ ಅಧಿಕಾರಿ, ಸುಳ್ಳು ಇವರನ್ನು ಸಮಾಪಕರನ್ನಾಗಿ ನೇಮಿಸಲಾಗಿತ್ತು. ಅದರಂತೆ ಸಮಾಪಕರು ಸಂಘದ ಪ್ರಭಾರವನ್ನು ವಹಿಸಿಕೊಂಡಿದ್ದು ದಿನಾಂಕ : 30-10-2010ರಂದು ಪ್ರಭಾರ ವಹಿಸಿಕೊಂಡಿದ್ದಾರೆ.

ಸಂಘವು ದಿನಾಂಕ : 18-07-2004 ನೋಂದಣಿಯಾದ ನಂತರ ಯಾವುದೇ ವಹಿವಾಟು ನಡೆಸದೇ ಸ್ಥಗಿತಗೊಂಡಿದ್ದು ಸಮಾಪನೆ ನಂತರವೂ ಸಂಘದ ಪುನಶ್ಚೇತನದ ಬಗ್ಗೆ ಸಂಘದ ಮಾಜಿ ಅಧ್ಯಕ್ಷರಿಗೆ ಪತ್ರ ಬರೆದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಸಂಘದ ಆಸ್ತಿ-ಜವಾಬ್ದಾರಿಯನ್ನು ವಿಲೇವಾರಿ ಮಾಡಿರುವುದಾಗಿ ಉಲ್ಲೇಖ (1)ರ ಪತ್ರದಲ್ಲಿ ತಿಳಿಸಿದ್ದಾರೆ. ನೋಂದಣಿ ರದ್ದತಿಗೆ ಪ್ರಸ್ತಾವೆ ಸಲ್ಲಿಸುವ ಮುನ್ನ ದಿನಾಂಕ : 23-12-3011ರಂದು ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ನಿಗದಿಗೊಳಿಸಿ ದಿನಾಂಕ: 9-12-2011ರ ದಿನಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿದ್ದು ಸದರಿ ಸಭೆಗೆ ಯಾವುದೇ ಸದಸ್ಯರು ಹಾಜರಾಗಿರುವುದಿಲ್ಲವೆಂದು ತಿಳಿಸಿದ್ದಾರೆ. ಸಂಘದ ಆಸ್ತಿ-ಜವಾಬ್ದಾರಿಯನ್ನು ಸಮಾಪಕರು ಶೂನ್ಯಗೊಳಿಸಿರುತ್ತಾರೆ. ಆಸ್ತಿ-ಜವಾಬ್ದಾರಿಯನ್ನು ಇತ್ಯರ್ಥಗೊಳಿಸಿ ಸಮಾಪಕರ ಖಾತೆಯಲ್ಲಿದ್ದ ರೂ. 2444/-ಗಳನ್ನು ಡಿ.ಡಿ. ಸಂಖ್ಯೆ 478923 ದಿನಾಂಕ : 14-12-2011ರಂದು ಸಹಕಾರ ಅಭಿವೃದ್ಧಿಗೆ ನಿಧಿಗೆ ಪಾವತಿಸಿದ್ದಾರೆ.

ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ ಇವರು ಸಮಾಪನಾ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆದಿರುವುದಾಗಿ ತಿಳಿಸಿದ್ದು ಇದರ ನೋಂದಣಿ ಸಂಖ್ಯೆ : 31427/2004-05ನ್ನು ರದ್ದುಗೊಳಿಸಲು ಶಿಫಾರಸ್ಸು ಮಾಡಿದ್ದಾರೆ. ಸಂಘವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವುದರಿಂದ ಸಾರ್ವಜನಿಕರಿಗಾಗಲೀ ಅಥವಾ ಸದಸ್ಯರಿಗಾಗಲೀ ಯಾವುದೇ ಪ್ರಯೋಜನಕಾರಿಯಾಗಿಲ್ಲವೆಂದು ಮನಗಂಡು ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ ಇವರ ಶಿಫಾರಸ್ಸಿನಂತೆ ಸದರಿ ಸಮಾಪನಾ ಸಂಘದ ನೋಂದಣಿಯನ್ನು ರದ್ದುಪಡಿಸುವುದು ಸಮಂಜಸವೆಂದು ಭಾವಿಸಿ ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

**ಆದೇಶ**

ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಎಸ್.ಜಿ.ಹೆಗಡೆ, ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ, ಬೆಂಗಳೂರು ಆದ ನಾನು ಸಮಾಪನೆಗೊಂಡಿರುವ ಕರ್ನಾಟಕ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಸುಳ್ಳು ತಾಲ್ಲೂಕು ಇದರ ನೋಂದಣಿ ಸಂಖ್ಯೆ ಜೆಆರ್ ಎಂ/ಬಿ.2/ಆಡಳಿತ/ಹೆಚ್‌ಒಟಿ/31427/2004-05 ದಿನಾಂಕ : 18-07-2004ನ್ನು ರದ್ದುಪಡಿಸಿರುತ್ತೇನೆ. ಈ ನೋಂದಣಿ ರದ್ದತಿಯ ಆದೇಶದ ದಿನಾಂಕದಿಂದ ಸದರಿ ಸಂಘದ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ನಿಂತುಹೋಗಿರುತ್ತವೆಂದು, ಸಂಘವು, ಅಸ್ತಿತ್ವದಲ್ಲಿಲ್ಲದೆ ವಿಸರ್ಜಿತವಾಗಿದೆಯೆಂದು ಪರಿಗಣಿಸತಕ್ಕದ್ದು. ಸದರಿ ಸಂಘಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ ಇವರ ಕಛೇರಿಯಲ್ಲಿ ಇಡತಕ್ಕದ್ದು.

ಈ ಆದೇಶವನ್ನು ನನ್ನ ಹಸ್ತಾಕ್ಷರ ಹಾಗೂ ಕಛೇರಿಯ ಮೊಹರಿನೊಂದಿಗೆ ಈ ದಿನ ದಿನಾಂಕ 14-05-2012ರಂದು ಹೊರಡಿಸಲಾಗಿದೆ.

ಪಿ.ಆರ್. 687

ಸಹಕಾರ ಸಂಘಗಳ ನಿಬಂಧಕರು,

ಕರ್ನಾಟಕ ರಾಜ್ಯ, ಬೆಂಗಳೂರು.

### ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಸಂವಾಪ್ರ 259 ಕೆಎಂಯು 2011, ಬೆಂಗಳೂರು, ದಿನಾಂಕ : 04-05-2012

ಕರ್ನಾಟಕ ಸರ್ಕಾರವು ಪರಿವಿಡಿಯಲ್ಲಿ ವಿವರಿಸಿರುವ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕಿನ ದೇಗುಲಹಳ್ಳಿಯಲ್ಲಿರುವ ಶ್ರೀ ಈಶ್ವರ ದೇವಾಲಯವನ್ನು “ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕ ಮತ್ತು ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳ ಅಧಿನಿಯಮ 1961ರ ಕಲಂ 4(1)ರಡಿ” (ಕರ್ನಾಟಕ ಆಕ್ಟ್ 1962) ರಾಜ್ಯ ಸಂರಕ್ಷಿತ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸಲು ಅಭಿಪ್ರಾಯಪಟ್ಟು, ಅದರಂತೆ 2012 ಫೆಬ್ರವರಿ 2ನೇ ದಿನಾಂಕದ ಕರ್ನಾಟಕ ರಾಜ್ಯ ಪತ್ರದ “ಭಾಗ-4ಎ”ರಲ್ಲಿ ದಿನಾಂಕ : 09-12-2011ರ ಅಧಿಸೂಚನೆ ಸಂಖ್ಯೆ ಕಸಂವಾಪ್ರ 259 ಕೆಎಂಯು 2011ನ್ನು ಪ್ರಕಟಿಸಿ, ಅದರಿಂದ ಭಾದಿತಿರಾಗುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಪ್ರಕಟಿಸಲಾಗಿದ್ದು, ಈ ಬಗ್ಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿಲ್ಲದಿರುವುದರಿಂದ ಈಗ “ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಅಧಿನಿಯಮ 1961 ಕಲಂ 4 (3)” ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪರಿವಿಡಿಯಲ್ಲಿ ವಿವರಿಸಿರುವ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲ್ಲೂಕಿನ ದೇಗುಲಹಳ್ಳಿಯಲ್ಲಿರುವ ಶ್ರೀ ಈಶ್ವರ ದೇವಾಲಯವನ್ನು “ರಾಜ್ಯ ಸಂರಕ್ಷಿತ ಪಾರಂಪರಿಕ ಸ್ಮಾರಕ” ಎಂದು ಈ ಮೂಲಕ ಘೋಷಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಗೀತಾಕುಮಾರಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ, (ಆಡಳಿತ ಕನ್ನಡ)

### ಪರಿವಿಡಿ

(ಅಧಿಸೂಚನೆ ಸಂಖ್ಯೆ : ಕಸಂವಾಪ್ರ 259 ಕೆಎಂಯು 2011, ದಿನಾಂಕ : 04-05-2012)

| ಜಿಲ್ಲೆ         | ತಾಲ್ಲೂಕು          | ಇರುವ ಸ್ಥಳ   | ಸ್ಮಾರಕ/ಕಟ್ಟಡದ ಹೆಸರು | ಸಂರಕ್ಷಣೆಗೆ ಒಳಪಡಬಹುದಾದ ರೇವಿನ್ಯೂ ನಿವೇಶನ         | ವಿಸ್ತೀರ್ಣ                                       | ಮೇರೆಗಳು (ಚಕ್ಕುಬಂದಿ)  | ಒಡೆತನ                                | ಷರಾ  |
|----------------|-------------------|-------------|---------------------|---|---|--|--------------------------------------|--|
| 1              | 2                 | 3           | 4                   | 5   | 6   | 7  | 8                                    | 9  |
| ಬೆಳಗಾವಿ ಜಿಲ್ಲೆ | ಬೈಲಹೊಂಗಲ ತಾಲ್ಲೂಕು | ದೇಗುಲ ಹಳ್ಳಿ | ಶ್ರೀ ಈಶ್ವರ ದೇವಾಲಯ   | ಪೂರ್ವ- ಪಶ್ಚಿಮ 75 ಮೀಟರ್ ದಕ್ಷಿಣ- ಉತ್ತರ 75 ಮೀಟರ್ | ಪೂರ್ವ- ಪಶ್ಚಿಮ 16.5 ಮೀಟರ್ ದಕ್ಷಿಣ- ಉತ್ತರ 14 ಮೀಟರ್ | ಪೂರ್ವಕ್ಕೆ: ಶ್ರೀ ರಾಮಪ್ಪ ಅಜವಾನದ ವಗೈರೆ ಇವರ ಜಮೀನು<br>ಪಶ್ಚಿಮಕ್ಕೆ: ಶ್ರೀ ಜಿವಾಜಿ ಭೀಮರಾವ್ ಕುಲಕರ್ಣಿ ಇವರ ಜಮೀನು<br>ಉತ್ತರಕ್ಕೆ : ಶ್ರೀ ನಾಯ್ಕರ ಜಮೀನು<br>ದಕ್ಷಿಣಕ್ಕೆ : ದೇಗುಲಹಳ್ಳಿ ಗ್ರಾಮದ ವಾಸದ ಮನೆಗಳು | ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ರುತ್ತದೆ | 10 ರಿಂದ 11ನೇ ಶತಮಾನದಲ್ಲಿ ಕದಂಬರ ಆಳ್ವಿಕೆಯಲ್ಲಿ ಕಟ್ಟಿದ ದೇಗುಲವೆಂದು ತಿಳಿದು ಬಂದಿರುತ್ತದೆ. |

ಎನ್. ಗೀತಾಕುಮಾರಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ, (ಆಡಳಿತ ಕನ್ನಡ)

ಪಿ.ಆರ್. 670

## ಶಿಕ್ಷಣ ಸಚಿವಾಲಯ

## ಅಧಿಸೂಚನೆ

ಸಂಖ್ಯೆ : ಇಡಿ 123 ಡಿಪಿಎ 2011, ಬೆಂಗಳೂರು, ದಿನಾಂಕ : 10ನೇ ಮೇ, 2012.

ವಿಷಯ : ಸಾರ್ವಜನಿಕ ಶಿಕ್ಷಣ ಇಲಾಖೆಯ, ಗ್ರೂಪ್-‘ಎ’ ಶ್ರೇಣಿಯ ವಿಭಾಗೀಯ ಉಪ ನಿರ್ದೇಶಕರು (ದೈಹಿಕ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01/01/2011ರಲ್ಲಿದ್ದಂತೆ ಪ್ರಕಟಿಸುವ ಕುರಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ, ಗ್ರೂಪ್-‘ಎ’ ಶ್ರೇಣಿಯ ವಿಭಾಗೀಯ ಉಪ ನಿರ್ದೇಶಕರು (ದೈಹಿಕ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01/01/2011ರಲ್ಲಿರುವಂತೆ ತಯಾರಿಸಿ, ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಈ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಇದರಿಂದ ಬಾಧಿತರಾಗಬಹುದಾದಂತಹ, ಅಧಿಕಾರಿಗಳು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ/ಸಲಹೆ/ಸೂಚನೆಗಳಿದ್ದಲ್ಲಿ, ಅದನ್ನು ಸಮರ್ಪಿಸುವಂತಹ ದಾಖಲೆಗಳೊಂದಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಅದರ ಪ್ರತಿಯನ್ನು ಸರ್ಕಾರದ ಕಾರ್ಯದರ್ಶಿ, ಶಿಕ್ಷಣ ಇಲಾಖೆ, (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ), ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು, ಇವರಿಗೆ ಸಲ್ಲಿಸುವುದು. ಈ ನಿಗದಿತ ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳು/ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಬಿ. ಪಟಗಾರ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ).

## ಅನುಬಂಧ

ಸಾರ್ವಜನಿಕ ಶಿಕ್ಷಣ ಇಲಾಖೆಯ, ಗ್ರೂಪ್-‘ಎ’ ಶ್ರೇಣಿಯ ವಿಭಾಗೀಯ ಉಪ ನಿರ್ದೇಶಕರು (ದೈಹಿಕ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ : 01/01/2011ರಲ್ಲಿದ್ದಂತೆ.

| ಕ್ರಮ ಸಂಖ್ಯೆ | ಜೇಷ್ಠತಾ ಸಂ. | ಜಾತಿ    | ಅಧಿಕಾರಿಗಳ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ  | ವಿದ್ಯಾರ್ಹತೆ     | ಜನ್ಮ ದಿನಾಂಕ | ಉಪ ನಿರ್ದೇಶಕರು (ದೈಹಿಕ ಶಿಕ್ಷಣ) ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ |
|-------------|-------------|---------|---|-----------------|-------------|---|
| 1           | 2           | 3       | 4   | 5               | 6           | 7   |
| 1           | 16          | ಸಾಮಾನ್ಯ | ಎಸ್. ಪಿ. ಕಾಗಲೆ, ದೈಹಿಕ ಶಿಕ್ಷಣ ಅಧೀಕ್ಷಕರು, ಸಹ ನಿರ್ದೇಶಕರ ಕಛೇರಿ, ಬೆಳಗಾವಿ ವಿಭಾಗ, ಬೆಳಗಾವಿ.     | ಬಿ.ಎ. ಬಿ.ಪಿ.ಇಡಿ | 05/12/1954  | 08/06/2010  |
| 2           | 17          | ಎಸ್.ಸಿ. | ಎನ್. ಪುಟ್ಟನಂಜಯ್ಯ, ದೈಹಿಕ ಶಿಕ್ಷಣ ಅಧೀಕ್ಷಕರು, ಸಹ ನಿರ್ದೇಶಕರ ಕಛೇರಿ, ಬೆಂಗಳೂರು ವಿಭಾಗ, ಬೆಂಗಳೂರು. | ಬಿ.ಎ. ಬಿ.ಪಿ.ಇಡಿ | 09/08/1950  | 08/06/2010  |

ಎಸ್. ಬಿ. ಪಟಗಾರ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ).